ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ 2016–17ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ಅಂತಿಮ ವರದಿ

****

ಸಂಖ್ಯೆ: 131
ದಿನಾಂಕ: 7/7/18

ಸ್ವೀಕೃತಿ
ಕನ್ನಡ ವಿಶ್ವವಿದ್ಯಾಲಯ, ಹಂಪಿ
703
7.7.18

13/7/2018

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ 2016–17ನೇ ಸಾಲಿನ ಲೆಕ್ಕ ಪರಿಶೋಧನೆ ಸಮಯದಲ್ಲಿ ಗುರುತಿಸಿದ ಮುಖ್ಯ ಲೋಪದೋಷಗಳು :-

ಕ್ರ. ಸಂ.	ಕಂಡಿಕೆ ಸಂಖ್ಯೆ	ಮುಖ್ಯ ಲೋಪದೋಷಗಳು
1	5	ಹಂಪಿಯ 2010–11 ರಿಂದ 2011–12, 2014–15ಹಾಗೂ 2015–16 ಕಂಡಿಕೆಗಳ ಅನುಪಾಲನಾ ವರದಿ ನೀಡಿದ ಕಂಡಿಕೆಗಳನ್ನು ಕೈ ಬಿಡುವ ಬಗ್ಗೆ.
2	8	ವಾರ್ಷಿಕ ಲೆಕ್ಕ ಪತ್ರಗಳಲ್ಲಿನ ವ್ಯತ್ಯಾಸಗಳ ಬಗ್ಗೆ.
3	10	ವಾಸ್ತವಿಕ ಆಯವ್ಯಯ ಮಾಡದ ಬಗ್ಗೆ.
4	18	ಕ.ವಿ.ದಲ್ಲಿ 107 ಜನ ಸಿಬ್ಬಂದಿಯನ್ನು ಸಂಚಿತ ನಿಧಿ/ಗುತ್ತಿಗೆ/ಅರೆಕಾಲಿಕ ತಾತ್ಕಾಲಿಕ ಆಧಾರದ ಮೇಲೆ ಕರ್ತವ್ಯಕ್ಕೆ ತೆಗೆದುಕೊಂಡಿದ್ದು ಸರ್ಕಾರದ ಮಂಜೂರಾತಿ ಇಲ್ಲದೇ ಸಿ&ಆರ್‌ರಲ್ಲಿ ಮಂಜೂರಾತಿ ಪಡೆಯದೇ ನೇಮಕ ಮಾಡಿರುವುದು
5	19	ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸೇವಾ ಪುಸ್ತಕಗಳ ಪರಿಶೀಲಿಸಿದಾಗ ಕಂಡು ಬಂದ ಸಾಮಾನ್ಯ ನ್ಯೂನ್ಯತೆಗಳು.
6	25	ಆಯ್ಕೆಯ ಶ್ರೇಣಿ ಅಧ್ಯಾಪಕರಾದ ಶ್ರೀ ರಮೇಶ ನಾಯಕ್, ಶ್ರೀ ವೆಂಕಟೇಶ ಪಿ.ಹೆಚ್ ಡಿ ಮಾಡಲು ವಿಫಲರಾದ ಬಗ್ಗೆ.
7	27	ವಿ.ವಿ ಯಲ್ಲಿ ಭದ್ರತಾ ಸಿಬ್ಬಂದಿ ಗುತ್ತಗೆ ನೇಮಕಾತಿಯಲ್ಲಿ (ಕೆ.ವಿ.ಎಸ್ ಏಜನ್ಸಿ ಮತ್ತು ಲೇಬರ ಕಾಟ್ರ್ಯಾಕ್ಟರ್ ಹೊಸಪೇಟ) ನ್ಯೂನ್ಯತೆಗಳು.
8	28	ಸ್ವಚ್ಛತಾ ಕೆಲಸಗಾರ ಗುತ್ತಿಗೆ ನೇಮಕಾತಿಯಲ್ಲಿ ನ್ಯೂನ್ಯತೆಗಳು (ಕೌಶಲ್ಯ ಸೆಕ್ಯೂರಿಟಿ ಕಲಬುರ್ಗಿ)
9	30	ಲಾಗ್‌ಪುಸ್ತಕಗಳನ್ನು ಪರಿಶೀಲಿಸಲಾಗಿದ್ದು ಅಸಮರ್ಪಕವಾಗಿ ನಿರ್ವಹಿಸಿರುವ ಕುರಿತು
10	32	ರಸೀದಿ ಪುಸ್ತಕ, ಲಾಗ್ ಪುಸ್ತಕ, ಸೇವಾ ಪುಸ್ತಕಗಳು ನಿಯಮಬಾಹಿರವಾಗಿ ಖಾಸಗಿಯವರಿಂದ ಮುದ್ರಿಸುವುದು.
11	33	ಕ.ವಿ. ನಗದು ಸ್ಟೋರ ಅಥವಾ ವಾಹನ ಚಾಲಕ ಭದ್ರತಾ ಠೇವಣಿ ಬಗ್ಗೆ.
12	34	ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿಯಲ್ಲಿಯ ಮಾಹಿತಿ ಸಂಖ್ಯಾ ವಿವರಗಳನ್ನು ಹಾಜರುಪಡಿಸದೇ ಇರುವುದು.
13	35	ವಿ.ವಿ ಆಸ್ತಿ ರಜಿಸ್ಟರ್ ನಿರ್ವಹಣೆಯ ಬಗ್ಗೆ.
14	36	ದಾಸ್ತಾನು ರಜಿಸ್ಟರ್ ನಿಯಮಾವಳಿಯಂತೆ ನಿರ್ವಹಿಸದೇ ಇರುವುದು.
15	41	ಪರೀಕ್ಷಾ ಕೇಂದ್ರಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕಾರ್ಯನಿರ್ವಹಣೆಯ ನಿಯಮಬಾಹಿರವಾಗಿ ನಿರ್ವಹಿಸಿದ ಬಗ್ಗೆ.
16	44	ವಿಶ್ವವಿದ್ಯಾಲಯದ ಸ್ಥಿರ ಮತ್ತು ಚರ ಆಸ್ತಿಗಳ ಹಾಗೂ ಡೆಡ್ . ಸ್ಟಾಕ್ ರಿಜಿಸ್ಟರನ್ನು ನಿರ್ವಹಿಸದಿರುವ ಕುರಿತು.
17	46	ವಿಶ್ವವಿದ್ಯಾಲಯ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಮಂಜೂರಾತಿ ಆದೇಶಗಳನ್ನು ಒದಗಿಸುವ ಬಗ್ಗೆ.

18	52	ಇಲಾಖಾ ಪರೀಕ್ಷೆಗಳಲ್ಲಿಯ ಪಾಸಾದ ಬಗ್ಗೆ ಹೆಚ್ಚುವರಿ ಪಾವತಿ ಮಾಡಿದ ಬಗ್ಗೆ.

ಅಪರ ನಿರ್ದೇಶಕರು,
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ
ಮತ್ತು ಲೆಕ್ಕ ಪತ್ರ ಇಲಾಖೆ,
ಪ್ರಾಂತೀಯ ಕಛೇರಿ ಕಲಬುರಗಿ.

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ 2016-17ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ವಸೂಲಾತಿ ಮತ್ತು ಆಕ್ಷೇಪಣೆಗೆ ಸೂಚಿಸಿದ ಮೊತ್ತದ ವಿವರಗಳು ಕೆಳಗಿನಂತಿದೆ.

ಕ್ರ. ಸಂ.	ಕಂಡಿಕೆ ಸಂಖ್ಯೆ	ವಿವರಗಳು	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
1	11	ನಿಯಮಬಾಹಿರ ಮುಂಗಡಗಳ ಬಗ್ಗೆ.	0	124933
2	13	ಲೆಕ್ಕ ಪರಿಶೋಧನಾ ಶುಲ್ಕದ ಬಗ್ಗೆ.	0	256474
3	16	ಡಾ.ಡಿ.ಪಾಂಡುರಂಗ ಬಾಬು ಇತರೆ 11ಜನ ಬೋಧಕರಿಗೆ ವೃಂದ ಮತ್ತು ನೇಮಕಾತಿ ಹಾಗೂ ಯುಜಿಸಿ ನಿಯಮ ಪಾಲಿಸದೆ ಪದೋನ್ನತಿ ನೀಡಿರುವುದು	10236960	0
4	17	ಶ್ರೀ ಕೆ.ಶ್ರೀನಿವಾಸಲು ಕಿರಿಯ ಅಭಿಯಂತರರು (ವಿದ್ಯುತ್) ಇವರಿಗೆ ಸಹಾಯಕ ಅಭಿಯಂತರರು (ವಿದ್ಯುತ್) ಮುಂಬಡ್ತಿ ನೀಡಲು ಅರ್ಹತೆ ಇಲ್ಲದಿದ್ದರು ಮುಂಬಡ್ತಿ ನೀಡಿರುವ ಬಗ್ಗೆ	0	34200
5	20	ಡಾ.ಎ.ಶ್ರೀಧರ ಇವರಿಗೆ ಎಂ.ಫಿಲ್ ಬಡ್ತಿ ನೀಡಿರುವುದರ ಕುರಿತು	1639980	0
6	21	ಬೋಧಕ ಸಿಬ್ಬಂದಿಗಳನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜಿಸಿ ಯುಜಿಸಿ ವೇತನ ಬಟವಾಡೆ ಮಾಡಿರುವ ಕುರಿತು.	17092716	0
7	22	ಡಾ.ತಾರಿಹಳ್ಳಿ ಹನುಮಂತಪ್ಪ ಹಾಗೂ ಇತರ 5ಜನ ಯೋಜನಾ/ಪ್ರಕಟಣಾ ಸಹಾಯಕರನ್ನು ಅಧ್ಯಾಪಕರ ಹುದ್ದೆಗೆ ನೇಮಕ ಮಾಡಿರುವ ಕುರಿತು	5974384	0
8	23	ಡಾ.ಬಿ.ಎಂ.ಪುಟ್ಟಯ್ಯ ಇವರ ವೇತನ ನಿಗದಿಪಡಿಸಿರುವ ಕುರಿತು	1731732	0
9	24	ಡಾ.ಪಿ.ಮಹಾದೇವಯ್ಯ ಪ್ರಾಧ್ಯಾಪಕರು ಕನ್ನಡ ಭಾಷಾಭಿವೃದ್ಧಿ ವಿಭಾಗ ಇವರಿಗೆ ಹಾಗೂ ಇತರ 5ಜನರಿಗೆ 1.1.2006ರ ಯು.ಜಿ.ಸಿ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಾವತಿಸಿರುವುದು ವೇತನ ಶ್ರೇಣಿದಿನಾಂಕವನ್ನು ಸರ್ಕಾರದ ಆದೇಶದ ಅನುಗುಣವಾಗಿ ನಿಗದಿಪಡಿಸದೇ ಪೂರ್ವಾನ್ವಯವಾಗಿ ನೀಡಿರುವುದು	8826660	0
10	26	ಡಾ.ಎಂ.ಉಷಾ ಪ್ರಾಧ್ಯಾಪಕರು ಭಾಷಾಂತರ ವಿಭಾಗ ಇವರ ಪದನ್ನೊತಿ ಹಾಗೂ 1.1.2006ರ ಯು.ಜಿ.ಸಿ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ತಪ್ಪಾಗಿ ನಿಗದಿಕರಣ ಮಾಡಿರುವುದು	1689840	0
	28	ಸ್ವಚ್ಛತಾ ಕೆಲಸಗಾರ ಗುತ್ತಿಗೆ ನೇಮಕಾತಿಯಲ್ಲಿ ನ್ಯೂನ್ಯತೆಗಳು (ಕೌಶಲ್ಯ ಸೆಕ್ಯೂರಿಟಿ ಕಲಬುರ್ಗಿ)	2484158	0
11	29	ಪ್ರಸಾರಾಂಗದ ಸರಸ್ವತಿ ಪುಸ್ತಕ ಮಾರಾಟ ಮಳಿಗೆಯಿಂದ ಪುಸ್ತಕಗಳ ಮಾರಾಟ ಬಾಕಿ ಮೊತ್ತ ವಸೂಲಿಸದೇ ಇರುವುದು	0	117694
12	31	ಕುಲಸಚಿವರು ಪದನಿಮಿತ್ತ ವಸತಿಗೃಹ ಉಪಯೋಗಿಸದಿರುವ ಕುರಿತು	0.	84540
13	43	ಹನುಮಣ್ಣ ನಾಯ್ಕ ಇವರ ಸೇವಾ ಪುಸ್ತಕದಲ್ಲಿಯ ವೇತನ ನಿಗದಿ	2253216	0

		ಬಗ್ಗೆ ನ್ಯೂನ್ಯತೆಗಳು.		
14	46	ಬೋಧಕ ಬೋಧಕೇತರ ವಸತಿ ಗೃಹ ಬಾಡಿಗೆ ವಸೂಲಾತಿ 15ಕುರಿತು.	148758	0
15	45	2010.11ನೇ ಸಾಲಿನಲ್ಲಿ ಜಮೆ (ಹೊಂದಾಣಿಕೆಯಾಗದ) ಮೊತ್ತಬ್ಯಾಂಕಿಗೆ ಜಮಾ ಮಾಡದಿರುವುದು.	0	355875
16	47	ವಾಹನ ನಿರ್ವಹಣಾ ಪ್ರಯಾಣ ಭತ್ಯೆ ಹೆಚ್ಚುವರಿ ಪಾವತಿಸಿರುವುದು	0	84000
17	48	ಕೆ.ಸಿ ಶಿವಾರೆಡ್ಡಿ ಇವರ ವೇತನ ನಿಗದಿಯಲ್ಲಿ ಹೆಚ್ಚುವರಿ ವೇತನ ಭತ್ಯೆ ಪಾವತಿಸಿರುವ ಬಗ್ಗೆ.	1657020	0
18	49	ಡಾ॥ ಮೋಹನ ಕೃಷ್ಣ ರೈ ಇವರ ವೇತನ ಹಾಗೂ ಭತ್ಯೆಗಳ ಹೆಚ್ಚುವರಿ ಪಾವತಿಸಿರುವ ಬಗ್ಗೆ, ಇತರೆಯವರು ಸೇರಿ ಮೋಹನ ಕೃಷ್ಣ ರೈ, ಹೆಚ್.ಡಿ ಪ್ರಶಾಂತ, ಹೆಚ್ ಆರ್ ನಾಗೇಶ ರೈ, ಎಮ್ ಚಿನ್ನಸ್ವಾಮಿ ಸೋಸಲೆ ಹಾಗೂ ಚಲುವರಾಜ).	8313228	0
19	50	ಸ್ಟ್ಯಾಂಪ್ ಪೇಪರ ಕಡಿಮೆ ಖರೀದಿಸಿದ ಬಗ್ಗೆ.	0	1900
		ಒಟ್ಟು ಮೊತ್ತ	**62048652**	**1059616**

ಅಪರ ನಿರ್ದೇಶಕರು,
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ
ಮತ್ತು ಲೆಕ್ಕ ಪತ್ರ ಇಲಾಖೆ,
ಪ್ರಾಂತೀಯ ಕಛೇರಿ ಕಲಬುರಗಿ.

1) ಪೀಠಿಕೆ :

ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ 2016-17ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991ರ ಸೆಕ್ಷನ್ 26 ಮತ್ತು ಸರ್ಕಾರಿ ಆದೇಶ ಸಂಖ್ಯೆ : ಇಡಿ35 ಕೆ.ವಿ.ವಿ. 99 ಬೆಂಗಳೂರು ದಿನಾಂಕ 17-07-1999 ರನ್ವಯ ಕೈಗೊಳ್ಳಲಾಗಿದೆ.

ಕನ್ನಡ ವಿಶ್ವವಿದ್ಯಾಲಯವು ತನ್ನದೇ ಆದ ಕಾಯ್ದೆಯನ್ನು 1991ರಲ್ಲಿ ರಚಿಸಿದ್ದು ದಿನಾಂಕ 21-05-1991 ರಿಂದ ಜಾರಿಗೆ ಬಂದಿರುತ್ತದೆ. ಸದರಿ ಕಾಯ್ದೆಯ ಅಧ್ಯಾಯ-VI ನಿಯಮ 31ರ ಪ್ರಕಾರ ಕ್ರಮ ಸಂಖ್ಯೆ 22 ರನ್ವಯ ಇನ್ನಿತರ ಯಾವುದೇ ಉದ್ದೇಶ/ಕಾರ್ಯಕ್ಕೆ ಅಧಿನಿಯಮ ಹಾಗೂ ಅನುಶಾಸನ ರಚಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದೇ ರೀತಿ ಕನ್ನಡ ವಿಶ್ವವಿದ್ಯಾಲಯವು 1991ರಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಷಯಗಳಿಗೆ ಪರಿನಿಯಮ ರಚಿಸಿದ್ದು, ಉಪದಾನ, ಪರಿನಿಯಮ ಶೀರ್ಷಿಕೆಯಲ್ಲಿ ಕ್ರಸಂಖ್ಯೆ 5 ರ ಪ್ರಕಾರ ವಿವಿಧ ರೀತಿಯ ವಿಶ್ರಾಂತಿ ವೇತನದ, ಉಪದಾನ, ರಜೆ ಅವಧಿಯನ್ನು ಅರ್ಹತಾದಾಯಕ ಸೇವೆ ಎಂದು ಪರಿಗಣಿಸುವ ಬಗ್ಗೆ ಕಾಲಕಾಲಕ್ಕೆ ತಿದ್ದುಪಡಿಯಾದಂತೆ ಉಚಿತ ವ್ಯತ್ಯಾಸಗಳೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಉಪಬಂಧಗಳು ಅನ್ವಯವಾಗುತ್ತವೆ ಎಂದು ತಿಳಿಸಲಾಗಿದೆ. ಇನ್ನಿತರೇ ವಿಷಯಗಳಿಗೆ ಸೇವಾ ವಿಷಯ ಹಾಗೂ ವಿ.ವಿ.ಯ ಹಣಕಾಸು ನಿಯಂತ್ರಣಕ್ಕೆ ವಿಶ್ವವಿದ್ಯಾಲಯ ಯಾವ ನಿಯಮಾವಳಿಗಳನ್ನು ಅನ್ವಯಿಸುತ್ತಿದೆ (ಉದಾ ಕೆ.ಸಿ.ಎಸ್.ಆರ್. ಕೆ.ಎಫ್.ಸಿ. ಕೆ.ಬಿ.ಎಂ. ಮತ್ತು ಎಂ.ಸಿ.ಇ.) ಕಾಮಗಾರಿ ವೆಚ್ಚ ಕೈಗೊಳ್ಳಲು ಯಾವ ನಿಯಮಗಳನ್ನು ಪಾಲಿಸಲಾಗಿದೆ (ಉದಾ P.W.D. Code Volume 1 and 2) ಈ ಹಿನ್ನಲೆಯಲ್ಲಿ ವಿ.ವಿ.ಯ ಹಣಕಾಸು ನಿಯಂತ್ರಣ, ನೇಮಕಾತಿ, ಬೋಧಕ/ಬೋಧಕೇತರ ಸಿಬ್ಬಂಧಿಗಳ ಸೇವಾ ಅವಧಿ ಪರಿಶೀಲನೆಗೆ ಪಾಲಿಸುತ್ತಿರುವ ನಿಯಮಗಳನ್ನು ವಿ.ವಿ.ಯ 1991ರ ಕಾಯ್ದೆ ಹಾಗೂ ಪರಿನಿಯಮ/ಅನುಶಾಸನಕ್ಕೆ ಉಲ್ಲೇಖಿಸಿ ಸೂಕ್ತ ವಿವರಣೆ ನೀಡಿರುವುದಿಲ್ಲ. ಮತ್ತು ಕನ್ನಡ ವಿಶ್ವವಿದ್ಯಾಲಯ ಅನುಮೋದನೆಯ ಪತ್ರ ಸಂಖ್ಯೆ:ಇಡಿ69ಯುಎಸ್.ಐ 93 ದಿನಾಂಕ:03/12-12-1993 ರಂದು ಸರ್ಕಾರದಿಂದ ಅನುಮೋದಿಸಿದ್ದು ತದ ನಂತರ ಯಾವುದೇ ಇತ್ತೀಚಿನ ಅನುಮೋದನೆಗಳು ಲಭ್ಯವಿರುವುದಿಲ್ಲ. ಹಾಗೂ ಕನ್ನಡ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯವರಿಗೆ ಯು.ಜಿ.ಸಿ ಯ ಪರಿಷ್ಕೃತ ವೇತನ ಶ್ರೇಣಿಯನ್ನು ನಿರ್ಬಂಧಿಸುವ

ಅನುಶಾಸನ ಸರ್ಕಾರದ ಅನುಮೋದನೆಯ ಸಂಖ್ಯೆ ಇಡಿ 44 ಕೆವಿವಿ 2001 ದಿನಾಂಕ:15/05/2002 ರಂದು ಅನುಮೋದೊಸಿದ್ದು ತದನಂತರ ಇತ್ತೀಚಿನ ಯಾವುದೇ ಸರ್ಕಾರದಿಂದ ಅನುಮೋದಿತ ಆದೇಶಗಳು ಲಭ್ಯವಿರುದಿಲ್ಲ. ಈ ಕುರಿತು ಸೂಕ್ತ ಕ್ರಮ ಜರುಗಿಸುವುದು. ಹಾಗೂ ಸಿ & ಆರ್ ನಿಯಮಗಳ ಇತ್ತೀಚಿನ ಆದೇಶಗಳು ಕೂಡಾ ಲಭ್ಯವಿರುವುದಿಲ್ಲ.

ಕನ್ನಡ ವಿ.ವಿ. ಕಾಯ್ದೆ 1991 ಸೆಕ್ಷನ್ 30(8)(ಸಿ) ಪ್ರಕಾರ ಹಣಕಾಸು ಸಮಿತಿಯು ವಿ.ವಿ.ಯ ಲೆಕ್ಕ ಪತ್ರಗಳನ್ನು ಯಾವ ಫಾರ್ಮ್ ವಿಧಾನ ಮತ್ತು ಪದ್ಧತಿಗಳಲ್ಲಿ ನಿರ್ವಹಿಸಬೇಕೆಂಬುದನ್ನು ನಿಗದಿಪಡಿಸಬೇಕಾಗುತ್ತದೆ ಅದೇ ರೀತಿ ಕನ್ನಡ ವಿ.ವಿ. ಪರಿನಿಯಮಗಳು ನಿಯಮ 46(ಇ) ಅನ್ವಯ ವಿಶ್ವವಿದ್ಯಾಲಯದ ಕಛೇರಿಯಲ್ಲಿ ಲೆಕ್ಕ ಪತ್ರಗಳನ್ನು ಇಟ್ಟುಕೊಳ್ಳುವುದಕ್ಕಾಗಿ ಹೊಸಬಗೆಯ ಅಕೌಂಟಿಂಗ್ ವಿಧಾನಗಳನ್ನು ಫಾರಂ ರಿಜಿಸ್ಟರುಗಳನ್ನು ಸೂಕ್ತವಾದ ರೀತಿಯಲ್ಲಿ ಹಣಕಾಸು ಅಧಿಕಾರಿಯು ರೂಪಿಸಬೇಕು ಎಂದು ತಿಳಿಸಲಾಗಿದೆ. ಆದರೆ ಹಣಕಾಸು ಅಧಿಕಾರಿಯು ಈ ನಿಯಮದ ಪ್ರಕಾರ ಯಾವ ಪದ್ಧತಿಯಲ್ಲಿ ಲೆಕ್ಕ ಪತ್ರಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಏಕ ನಮೂದು (Single Entry) ಪದ್ಧತಿಯಲ್ಲಿ ಲೆಕ್ಕ ಪತ್ರಗಳನ್ನು ನಿರ್ವಹಿಸುತ್ತಿರುವುದು ಲೆಕ್ಕ ಪರಿಶೋಧನೆಗೆ ಕಂಡುಬಂದಿರುತ್ತದೆ.

ಕನ್ನಡ ವಿ.ವಿ.ಯು 2016-17ನೇ ಸಾಲಿನಲ್ಲಿ ಮಾಸಿಕ ಲೆಕ್ಕ ಪತ್ರಗಳ ಲೆಕ್ಕ ಲೆಕ್ಕಪತ್ರಗಳನ್ನು ತಯಾರಿಸಿ ವಾರ್ಷಿಕ ಲೆಕ್ಕ ಪತ್ರಗಳನ್ನು ಸಿದ್ಧಪಡಿಸಿದ್ದಾರೆ. ಈ ಲೆಕ್ಕ ಪತ್ರಗಳಲ್ಲಿ ಕಂಡುಬಂದ ನ್ಯೂನ್ಯತೆಗಳು ಹಾಗೂ ವಿ.ವಿ.ಯ ಆಡಳಿತ ವಿಭಾಗ, ಇಂಜಿನಿಯರಿಂಗ್ ವಿಭಾಗ ಮತ್ತು ವಿವಿಧ ಘಟಕಗಳಲ್ಲಿ ಕಂಡುಬಂದ ಗುರುತರವಾದ ನ್ಯೂನ್ಯತೆಗಳನ್ನು ಘಟಕವಾರು ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ.

2) ಕನ್ನಡ ವಿಶ್ವವಿದ್ಯಾಲಯದ ಉದ್ದೇಶ :

ಕರ್ನಾಟಕ ಸರ್ಕಾರದ 1991ರ ಅಧಿನಿಯಮ ಸಂಖ್ಯೆ 335ರ ಅಡಿಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಸ್ಥಾಪನೆಯಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಜ್ಞಾನವನ್ನು ವೃದ್ಧಿಪಡಿಸಲು ಕಲೆ. ಸಾಹಿತ್ಯ. ಭಾಷೆ. ಸಂಸ್ಕೃತಿ ವೃದ್ಧಿಪಡಿಸಲು ಸಂಶೋಧನೆಯನ್ನು ಮುಂದುವರೆಸಲು. ಮತ್ತು ಸಾಂಸ್ಕೃತಿಕ ಅವಶ್ಯಕತೆಯನ್ನು ಪೂರೈಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

ಪರಿನಿಯಮದ ಅಧ್ಯಾಯ-2 ಪ್ರಕರಣ 4ರಲ್ಲಿ ವಿಶ್ವವಿದ್ಯಾಲಯವು ಹೊಂದಿರುವ ಉದ್ದೇಶಗಳನ್ನು ವಿವರವಾಗಿ ತಿಳಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯವು ದಿನಾಂಕ 01-11-1991ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ. ಯು.ಜಿ.ಸಿ. ರಾಜ್ಯ ಸರ್ಕಾರ ಮತ್ತು ಇತರ ಸಂಸ್ಥೆಗಳಿಂದ ಬಂದ ಅನುದಾನದಿಂದ ಕಾರ್ಯಕ್ರಮಗಳನ್ನು ಉದ್ದೇಶಿತ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.

3) 01-04-2016 ರಿಂದ 31-03-2017ರ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿವರ:-

ಕ್ರ.ಸಂ.	ಅಧಿಕಾರಿಗಳು	ಹೆಸರು	ಇಂದ	ವರೆಗೆ
1	ಕುಲಪತಿಗಳು	ಡಾ.ಮಲ್ಲಿಕಾ ಎಸ್.ಘಂಟಿ	01-04-2016	31-03-2017
2	ಕುಲಸಚಿವರು	ಡಾ.ಡಿ.ಪಾಂಡುರಂಗಬಾಬು	01-04-2016	31-03-2017
3	ಹಣಕಾಸು ಅಧಿಕಾರಿಗಳು	ಡಾ.ಪಿ.ಮಹದೇವಯ್ಯ	01-04-2016	31-03-2017
4	ನಿರ್ದೇಶಕರು ಪ್ರಸಾರಾಂಗ	ಡಾ.ಸ.ಚಿ.ರಮೇಶ್	01-04-2016	31-03-2017
5	ನಿರ್ದೇಶಕರು ದೂರ ಶಿಕ್ಷಣ	ಡಾ.ಚೆಲುವರಾಜು	01-04-2016	31-03-2017
6	ಮುಖ್ಯ ಗ್ರಂಥಪಾಲಕರು	ಡಾ.ಹೆಚ್.ನಾಗವೇಣಿ (ಪ್ರಭಾರ)	01-04-2016	31-03-2017

4) 01-04-2016 ರಿಂದ 31-03-2017ರ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ ಲೆಕ್ಕ ತಪಾಸಣೆ ಕೈಗೊಂಡ ಅಧಿಕಾರಿ/ಸಿಬ್ಬಂದಿಯ ವಿವರ :-

ಲೆಕ್ಕ ಪರಿಶೋಧನಾಧಿಕಾರಿಗಳು	ಶ್ರೀ ಕೆ.ಪಿ.ವೆಂಕಟೇಶ ಪ್ರಸಾದ ಶ್ರೀ ಶಿವಾಜಿಹುಸೇನ
ಪರೀಕ್ಷಿತ ಲೆಕ್ಕ ಪರಿಶೋಧನಾಧಿಕಾರಿಗಳು	ಶ್ರೀ ಮಹೇಶ ಗೌಡ ಕುಮಾರಿ ಕೃಪಾ ವೈ. ಕಾಟ್ರಳ್ಳಿ

ಲೆಕ್ಕ ಅಧೀಕ್ಷಕರು	ಶ್ರೀ ಕೆ.ಆರ್.ದಾಸಕನಕಪ್ಪನವರ	
ಲೆಕ್ಕ ಸಹಾಯಕರು	ಶ್ರೀ ಅರ್ಜುನ ಶ್ರೀ ರೋಹಿತ ಅ. ಪಾಟೀಲ್ ಶ್ರೀ ವಿ.ಕೆ.ಗುರುರಾಜ ಶ್ರೀ ಮರಿಯಪ್ಪ ಶ್ರೀ ಸುಶೀಲೇಂದ್ರ ರಾವ್ ದೇಶಪಾಂಡೆ	
ಪ್ರಾರಂಭ	ಲೆಕ್ಕ ಪರಿಶೋಧನೆ ಪ್ರಾರಂಭ ದಿನಾಂಕ	03-04-2018
	ಲೆಕ್ಕ ಪರಿಶೋಧನೆ ಮುಕ್ತಾಯ ದಿನಾಂಕ	15-05-2018
	ಲೆಕ್ಕ ಪರಿಶೋಧನೆ ತೆಗೆದುಕೊಂಡ ಮಾನವ ದಿನಗಳು	330 ಮಾನವ ದಿನಗಳು
ಲೆಕ್ಕ ಪರಿಶೋಧನಾ ವರದಿ ಪುನರ್ ಪರಿಶೀಲನ ದಿನಾಂಕ		
ಲೆಕ್ಕ ಪರಿಶೋಧನೆ ವರದಿಯನ್ನು ಅನುಮೋದಿಸಿದ ದಿನಾಂಕ		
ಪುನರ್ ಪರಿಶೀಲನಾಧಿಕಾರಿಗಳು		ಶ್ರೀ ಸುಭಾಶ್ ತುಗಾವೆ ಅಪರ ನಿರ್ದೇಶಕರು, ಪ್ರಾಂತೀಯ ಕಛೇರಿ, ಕಲಬುರಗಿ

ಷರಾ : ದಿನಾಂಕ 03-04-2018 ರಿಂದ 15-05-2018 ರವರೆಗೆ ಒಟ್ಟು 330 ಮಾನವ ದಿನಗಳು ಉಪಯೋಗಿಸಿದ್ದು ಇದರಲ್ಲಿ ದಿನಾಂಕ ರವರೆಗಿನ ಮಾನವ ದಿನಗಳನ್ನು ಕರ್ನಾಟಕ ವಿಧಾನ ಸಭೆ ಚುನಾವಣೆ ಕರ್ತವ್ಯ ನಿರ್ವಹಿಸಲಾಗಿದೆ.

5) ಹಿಂದಿನ ಸಾಲಿನ ಲೆಕ್ಕ ತನಿಖಾ ವರದಿಗಳ ಕಂಡಿಕೆಗಳಿಗೆ ಅನುಪಾಲನ ವರದಿ ಸಲ್ಲಿಸಿರುವ ಬಗ್ಗೆ :-

2010-11 ರಿಂದ 2014-16 ರವರೆಗೆ ಲೆಕ್ಕ ತನಿಖಾ ವರದಿಗಳಿಗೆ ಭಾಗಶಃ ಅನುಪಾಲನಾ ವರದಿಯನ್ನು ನೀಡಿದ ವಿವರ ಈ ಕೆಳಕಂಡಂತಿವೆ.

ಕ್ರ.ಸಂ.	ವರ್ಷ	ಒಟ್ಟು ಕಂಡಿಕೆಗಳು	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ
1	2010-2011	0		1235262
2	2011-2012	18		554575
3	2014-2015	22,2	351794	
4	2015-2016	2,6,23		2368523
		ಒಟ್ಟು	**351794**	**4158360**

ಕನ್ನಡ ವಿಶ್ವವಿದ್ಯಾಲಯವು ಲೆಕ್ಕ ತನಿಖೆ ಸಮಯದಲ್ಲಿ ಮೇಲ್ಕಾಣಿಸಿದ ತನಿಖಾ ವರದಿಗಳ ಆಕ್ಷೇಪಣೆ/ವಸೂಲಾತಿ ಕಂಡಿಕೆಗಳಿಗೆ ಅನುಪಾಲನಾ ವರದಿ, ಸಂಬಂಧಿಸಿದ ರಸೀದಿ ಪ್ರತಿ ಹಾಗೂ ನಗದು ಪುಸ್ತಕ, ವೇತನ ಬಟವಾಡೆ ರಿಜಿಸ್ಟರ್‌ನಲ್ಲಿ ಮುರುವಳಿ ಮಾಡಿದ ವಿವರ ಹಾಜರುಪಡಿಸಿದ್ದು ಸದರಿ ಕಂಡಿಕೆಗಳಿಗೆ ಅನುಪಾಲನಾ ವರದಿಯಲ್ಲಿ ತೀರುವಳಿಗೆ ಶಿಫಾರಸ್ಸು ಮಾಡಿದ್ದು ಅಪರ ನಿರ್ದೇಶಕರು ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ ಲೆಕ್ಕ ಪರಿಶೋಧನೆಯ ಸಮಯದಲ್ಲಿ ಪರಿಶೀಲಿಸಿ ಮೇಲಿನ ಕಂಡಿಕೆಗಳನ್ನು ಕೈಬಿಟ್ಟಿರುತ್ತಾರೆ. ಆಕ್ಷೇಪಣೆ/ವಸೂಲಾತಿ ವಿವರಗಳನ್ನು ಅನುಬಂಧ-2ರಲ್ಲಿ ಲಗತ್ತಿಸಿದೆ.

ಈ ಬಗ್ಗೆ ಲೆಕ್ಕ ತನಿಖಾ ವಿಚಾರಣೆ ಪತ್ರ ಸಂಖ್ಯೆ 9 ದಿನಾಂಕ 03-04-2018 ರಲ್ಲಿ ಬಾಕಿ ಇರುವುದಕ್ಕೆ ಅನುಪಾಲನೆ ಸಲ್ಲಿಸಲು ಸೂಚಿಸಿದ್ದರು ಸಹ, ಈ ಬಗ್ಗೆ ವರದಿ ನೀಡಿರುವುದಿಲ್ಲ. 2010-11 ರಿಂದ 2014-16 ರವರೆಗಿನ ಆಕ್ಷೇಪಣೆ/ವಸೂಲಾತಿ ಕಂಡಿಕೆಗಳ ವಿವರಗಳನ್ನು ಅನುಬಂಧ – 1 ನ್ನು ಲಗತ್ತಿಸಿದೆ.

6) ಮಹಾಲೇಖಪಾಲರ 2012-2013 ರಿಂದ 2014-15ನೇ ಸಾಲಿನ ಲೆಕ್ಕ ತನಿಖಾ ವರದಿಗಳ ಕಂಡಿಕೆಗಳಿಗೆ ಅನುಪಾಲನಾ ವರದಿ ಸಲ್ಲಿಸದಿರುವುದು.:-

ಮಹಾಲೇಖಪಾಲರು ಬೆಂಗಳೂರು ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ 2012-13 ರಿಂದ 2014-15ನೇ ಸಾಲಿನ ಲೆಕ್ಕ ತನಿಖೆ ಮಾಡಿ ಕಛೇರಿ ಪತ್ರ ಸಂಖ್ಯೆ : ಪಿ.ಆರ್.ಎ.ಜಿ. (ಜಿ ಅಂಡ್ ಎ.ಎಸ್.ಎ) ಓಎಡಿ:ಸ್ಪೆಷಲ್ ಸೆಲ್:ಬಿ: 2015-2016:128:ದಿನಾಂಕ:14-03-2016ರಲ್ಲಿ ವರದಿಯನ್ನು ಕಳುಹಿಸಿದ್ದು ಈ ತನಿಖಾ ವರದಿ ತಲುಪಿದ ಒಂದು ತಿಂಗಳೊಳಗಾಗಿ ಅನುಪಾಲನಾ ವರದಿಯನ್ನು ಕಳುಹಿಸಲು ಸೂಚಿಸಿದ್ದರೂ ಸಹ ಇದುವರೆಗೂ ಅನುಪಾಲನಾ ವರದಿ

ಕಳುಹಿಸಿರುವುದಿಲ್ಲ. ಈ ಬಗ್ಗೆ ಲೆಕ್ಕ ತನಿಖಾ ವಿಚಾರಣಾ ಪತ್ರ ಸಂಖ್ಯೆ : 10 ದಿನಾಂಕ 04-04-2018 ರಲ್ಲಿ ಅನುಪಾಲನಾ ವರದಿ ಕಳುಹಿಸಿದ ವಿವರ ಲೆಕ್ಕ ತನಿಖೆಗೆ ನೀಡಲು ಸೂಚಿಸಿದ್ದರೂ ಸಹ ವಿಚಾರಣೆ ಪತ್ರಕ್ಕೆ ಯಾವ ವಿವರ ನೀಡಿರುವುದಿಲ್ಲ. ಮಹಾಲೇಖಪಾಲರ ಲೆಕ್ಕ ತನಿಖಾ ವರದಿಯ ಕಂಡಿಕೆಗಳಿಗೆ ಸೂಕ್ತ, ಸಮರ್ಪಕ ಅನುಪಾಲನಾ ವರದಿ ನೀಡಿ ಕಂಡಿಕೆಗಳನ್ನು ತೀರುವಳಿ ಮಾಡಲು ಹಾಗೂ ಈ ಕಛೇರಿಗೆ ಮಾಹಿತಿ ನೀಡಲು ಸೂಚಿಸಿದೆ.

7) ವಾರ್ಷಿಕ ಲೆಕ್ಕ ಪತ್ರಗಳ ಬಗ್ಗೆ :-

ಕನ್ನಡ ವಿಶ್ವವಿದ್ಯಾಲಯದ 2016-17ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳನ್ನು 15-06-2017ರಂದು ನಡೆದ ಕನ್ನಡ ವಿಶ್ವವಿದ್ಯಾಲಯದ 2006-17ನೇ ಸಾಲಿನ ಜನವರಿ 17 ರಿಂದ ಮಾರ್ಚ್ 2017ರವರೆಗಿನ 4ನೇ ತ್ರೈಮಾಸಿಕ ಅವಧಿಯ ಹಣಕಾಸು ಸಮಿತಿ ಸಭೆಯ ನಡಾವಳಿಗಳ ವಿಷಯ-4ರಲ್ಲಿ ವಾರ್ಷಿಕ ಲೆಕ್ಕ ಪತ್ರಗಳಿಗೆ ಅನುಮೋದನೆ ನೀಡಿದೆ. ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಉನ್ನತ ಶಿಕ್ಷಣ (ವಿಶ್ವವಿದ್ಯಾಲಯಗಳು) ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು ಇವರಿಗೆ ಕಛೇರಿಯ ಪತ್ರ ಸಂಖ್ಯೆ : ಕವಿಹಂ:ಹವಿ:ವಾಲೆಪ:06:04:2017-18 ದಿನಾಂಕ 24-06-2017ರಲ್ಲಿ ಸಲ್ಲಿಸಿದೆ. (ಅನುಬಂಧ ಲಗತ್ತಿಸಿದೆ.)

8) ಹಣಕಾಸಿನ ಪರಿಸ್ಥಿತಿ :-

ಕನ್ನಡ ವಿ.ವಿ. ಹಂಪಿಯ 2016-17ನೇ ಸಾಲಿನ ಹಣಕಾಸಿನ ಪರಿಸ್ಥಿತಿ ನಗದು ಪುಸ್ತಕದ ಪ್ರಕಾರ ಈ ಕೆಳಗಿನಂತಿವೆ.

ಕ್ರ.ಸಂ.	ವಿವರ	ಮೊತ್ತ
1	01-04-2016ಕ್ಕೆ ಪ್ರಾರಂಭ ಶಿಲ್ಕು	25,77,28,561.37
2	2016-17ನೇ ಸಾಲಿನ ಜಮಾ	67,43,57,315.79
	ಒಟ್ಟು	93,20,85,877.00
3	2016-17ನೇ ಸಾಲಿನ ಖರ್ಚು	68,78,89,479.62
	ಅಂತಿಮ ಶಿಲ್ಕು	24,41,96,397.54

ವಿವರಗಳನ್ನು ಅನುಬಂಧ-2ರಲ್ಲಿ ಲಗತ್ತಿಸಿದೆ.

ವಿಶ್ವ ವಿದ್ಯಾಲಯದ 2016-17ನೇ ಸಾಲಿನ ವಾರ್ಷಿಕ ಲೆಕ್ಕಗಳಲ್ಲಿ ಜಮೆ ರೂ.**674357315.79/-** ಕಾಣಿಸಲಾಗಿದ್ದು, ಪರಿಶೀಲಿಸಿದಾಗ ವಾಸ್ತವವಾಗಿ ರೂ.**468049902/-** ಗಳು ಮಾತ್ರ ಜಮೆಯಾಗಿರುವುದು ಕಂಡು ಬಂದಿದ್ದು, (ಸ್ವೀಕೃತಿಯಾದ ಅನುದಾನ ರೂ.**425317100/-** ಹಾಗೂ ಇತರೆ ಜಮೆ ರೂ.**30457020/-** ಮತ್ತು ಬ್ಯಾಂಕ್ ಬಡ್ಡಿ ರೂ.**12275781/-** ಒಟ್ಟು ರೂ.468049901/-) ಆಂತರಿ ವರ್ಗಾವಣೆ ಮೊತ್ತ ರೂ.**183594290/-**ಗಳು ಹಾಗೂ ರದ್ದು ಪಡಿಸಿದ ಚೆಕ್ಕುಗಳ ಮೊತ್ತ ರೂ.**22713124/-** ಗಳು ಒಟ್ಟು ರೂ.**206307414/-** ಹೆಚ್ಚುವರಿ ಜಮೆ ತೋರಿಸಿರುವುದು ಸಮಂಜಸವಿರುವುದಿದಲ್ಲ. ಅದೇ ರೀತಿ ರೂ.**687889479.62/-**ಗಳು ವೆಚ್ಚ ಭರಿಸಿರುವುದು ಸದರಿ ಮೊತ್ತದಲ್ಲಿಯೂ ಸಹ ರೂ.**183594290/-** ಆಂತರಿ ವರ್ಗಾವಣೆ ಮೊತ್ತ ಸೇರಿಸಿ ಖರ್ಚು ತೋರಿಸಲಾಗಿದೆ. ಆದರೆ ವಾಸ್ತವವಾಗಿ ಖರ್ಚು ರೂ.**504295189.62/-** ಗಳಾಗಿರುತ್ತದೆ. ಮತ್ತು ವಾಸ್ತವ ವೆಚ್ಚ ಹಾಗೂ ಜಮೆಗಳನ್ನು ಸರಿಯಾಗಿ ಲೆಕ್ಕಗಳನ್ನು ಸಮನ್ವಯಗೊಳಿಸದೇ ಇರುವುದರಿಂದ ಸದರಿ ಲೆಕ್ಕಗಳನ್ನು ಲೆಕ್ಕ ತನಿಖಾ ತಂಡವು ನಿಯಮಾನುಸಾರ ಒಪ್ಪಲು ಸಾಧ್ಯವಿರುವುದಿಲ್ಲ. ಹಾಗೂ ಲೆಕ್ಕ ಪತ್ರಗಳನ್ನು ಪ್ರಮಾಣೀಕರಿಸಲು ಸಾಧ್ಯವಾಗಿರುವುದಿಲ್ಲ. ಹಾಗೂ ರೂ.36245287.62/- ಗಳನ್ನು ಜಮೆಗಿಂತ ಹೆಚ್ಚು ಭರಿಸಿರುವುದು ಯಾವ ಮೂಲದಿಂದ ಕಂಡು ಬಂದಿರುವುದಿಲ್ಲ. ಸದರಿ ಹೆಚ್ಚಿನ ಮೊತ್ತ ಭರಿಸಿರುವುದಕ್ಕೆ ಸಕ್ಷಮ ಪ್ರಾಧಿಕಾರದ ನಿಯಮಾನುಸಾರ ಅನುಮೋದನೆ ಪಡೆದು ಸಲ್ಲಿಸುವುದು.

9) ಸಾವಧಿ ಠೇವಣಿಗಳ ಬಗ್ಗೆ:-

2016-17ನೇ ಸಾಲಿನ ಶಾವಧಿ ಠೇವಣಿಗಳು ಈ ಕೆಳಕಂಡಂತೆ ಇರುತ್ತದೆ. ವಿವರಗಳನ್ನು ಅನುಬಲಧ-2ರಲ್ಲಿ ಲಗತ್ತಿಸಿದೆ.

ಕ್ರ.ಸಂ.	ಪ್ರಾರಂಭದ ಶಿಲ್ಕು	ಹೊಸದಾಗಿ ಹೂಡಿಕೆ ಮಾಡಿದ್ದು	ಬಡ್ಡಿ ಬಂದಿದ್ದು	ವಾಪಸ್ಸು ಪಡೆದದ್ದು	ಅಂತಿಮ ಶಿಲ್ಕು
1	2,03,47,532.51	8,47,99,000.00	43,25,264.39	4,84,67,045.39	6,10,04,752.51

ಅನುಬಂಧ-3 ಲಗತ್ತಿಸಿದೆ.

10) ಆಯವ್ಯಯದ ಬಗ್ಗೆ:-

2016-17ನೇ ಸಾಲಿನ ಆಯವ್ಯಯವನ್ನು ದಿನಾಂಕ 21.12.2015ರಂದು ನಡೆದ ಹಣಕಾಸು ಸಮಿತಿಯ ನೇ ತ್ರೈಮಾಸಿಕ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಅದೇ ರೀತಿ ವಿವರ ಈ ಕೆಳಗಿನಂತಿದೆ.

2016-17ನೇ ಸಾಲಿನ ಆಯವ್ಯಯ (ಲಕ್ಷಗಳಲ್ಲಿ)

ಕ್ರಸಂ.	ವಿವರ	ಆಯವ್ಯಯ		ಪರಿಷ್ಕೃತ ಆಯವ್ಯಯ	
		ಆದಾಯ	ವೆಚ್ಚ	ಆದಾಯ	ವೆಚ್ಚ
1	ಯೋಜನೇತರ	2312.25	2312.25	2410.79	2410.79
2	ಯೋಜನೆ	5480.65	5717.15	4411.14	6936.36
	ಒಟ್ಟು	**7792.90**	**8029.40**	**6821.93**	**9347.15**

ಆದಾಯ		ವೆಚ್ಚ	
ನಿರೀಕ್ಷಿತ	7792.90	ನಿರೀಕ್ಷಿತ	8029.40
ವಾಸ್ತವಿಕ	4907.63	ವಾಸ್ತವಿಕ	5042.95

ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮ 1991ರ ಪ್ರಕಾರ 30(9) ರಲ್ಲಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಕಂಡಿಕೆ 43(ಎ)ರಲ್ಲಿ ಸೂಚಿಸಿದಂತೆ ವಿಶ್ವವಿದ್ಯಾಲಯದ ಅಂದಾಜುಗಳನ್ನು ಹಣಕಾಸು ಅಧಿಕಾರಿಯು ಸಿದ್ಧಪಡಿಸಿ, ಸಿದ್ಧಪಡಿಸಿದ ಅಂದಾಜನ್ನು ಪರ್ಯಾಲೋಚನೆ ಮತ್ತು ಟೀಕೆ-ಟಿಪ್ಪಣಿಗಾಗಿ ಹಣಕಾಸು ಸಮಿತಿಯ ಮುಂದೆ ಮಂಡಿಸಬೇಕು ನಂತರ ಪರ್ಯಾಲೋಚನೆಗಾಗಿ ಸದರಿ ಅಂದಾಜುಗಳನ್ನು ಹಣಕಾಸು ಸಮಿತಿಯಿಂದ ಮಾರ್ಪಾಟಾದ ರೂಪದಲ್ಲಿ ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಬೇಕು. ಕಾರ್ಯಕಾರಿ ಸಮಿತಿಯು ಹಣಕಾಸು ಸಮಿತಿ ಮಾಡಿದ ಮಾರ್ಪಾಡುಗಳನ್ನು ಅಂಗೀಕರಿಸಬಹುದು. ಸದರಿ ಸಂಸ್ಥೆಯಲ್ಲಿ ಈ ಮೇಲೆ ಸೂಚಿಸಿದಂತೆ ಆಯವ್ಯಯವನ್ನು ಅನುಮೋದನೆಗಾಗಿ ಹಣಕಾಸು ಸಮಿತಿ ಮುಂದೆ ಮಂಡಿಸಿದ್ದು ಇದನ್ನು ಕಾರ್ಯಕಾರಿ ಸಮಿತಿ ಮುಂದೆ ಮಂಡಿಸಲಾಗಿದೆ.

ಈ ಮೇಲೆ ಸೂಚಿಸಿದಂತೆ 2016-17ನೇ ಸಾಲಿನಲ್ಲಿ ಯೋಜನೆ ಭಾಗದಲ್ಲಿ ಹೆಚ್ಚುವರಿ ಮೊತ್ತವನ್ನು ಆಯವ್ಯಯದಲ್ಲಿ ಅನುವು ಮಾಡಿಕೊಂಡಿದ್ದು ವಾಸ್ತವಿಕವಾಗಿ ಯೋಜನೆಗಾಗಿ ಕಡಿಮೆ ವೆಚ್ಚ ಮಾಡಿದೆ. ಅಲ್ಲದೆ 2016-17ನೇ ಸಾಲಿನ ನಿರೀಕ್ಷಿತ ಆದಾಯ ಹಾಗೂ ವಾಸ್ತವಿಕ ಆದಾಯ ನಿರೀಕ್ಷಿತ ವೆಚ್ಚ ಹಾಗೂ ವಾಸ್ತವಿಕ ವೆಚ್ಚವನ್ನು ಗಮನಿಸಿದಾಗ ಬಹಳ ವ್ಯತ್ಯಾಸವಿರುತ್ತದೆ.

11) ಮುಂಗಡಗಳು :-

ವಿವಿಧ ಮುಂಗಡ ರಿಜಿಸ್ಟರ್‌ಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಲು ಲೆಕ್ಕ ಪತ್ರ ವಿಚಾರಣೆ ಸಂಖ್ಯೆ 6:ದಿನಾಂಕ 03-04-2018 ರಂದು 2016-17ನೇ ಸಾಲಿನಲ್ಲಿ ಮಂಜೂರು ಮಾಡಿದ ಮುಂಗಡಗಳ ಪೈಕಿ ಹಲವು ಮುಂಗಡಗಳ ಮೊತ್ತಗಳು ಹೊಂದಾಣಿಕೆಯಾಗದಿರುವ ಬಗ್ಗೆ ವಿಚಾರಣೆ ಪತ್ರ ನೀಡಿ ವಿವರ ಸಲ್ಲಿಸಲು ಸೂಚಿಸಿದ್ದು ಉತ್ತರ ಲೆಕ್ಕ ತನಿಖೆಗೆ ನೀಡಿರುವುದಿಲ್ಲ.

ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಹಿಂದಿನಿಂದ ನೀಡಲಾಗಿರುವ ವಿವಿಧ ಮುಂಗಡಗಳು ಈವರೆಗೆ ಬಾಕಿ ಇರುವುದಾಗಿ ತಿಳಿದುಬಂದಿದ್ದು ಅವುಗಳನ್ನು ಹೊಂದಾಣಿಕೆ ಅಥವಾ ವಸೂಲಿ ಮಾಡುವಲ್ಲಿ ವಿಶ್ವವಿದ್ಯಾಲಯದ ಆಡಳಿತ ವಿಫಲವಾಗಿದೆ. ಈ ರೀತಿ ಬಾಕಿ ಎಂದು ತೋರಿಸಲಾಗಿರುವ ಮುಂಗಡಗಳ ಮೊತ್ತವು ಈಗಾಗಲೇ ನಿವೃತ್ತರಾಗಿರುವ ಹಾಗೂ ಮರಣ ಹೊಂದಿರುವ ವಿಶ್ವವಿದ್ಯಾಲಯದ ಹಿಂದಿನ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರಿನಲ್ಲಿದ್ದು ಈ ವಿಶ್ವವಿದ್ಯಾಲಯದ ಸೇವೆಯಿಂದ ವಿಮುಕ್ತಿ ಹೊಂದುವ ಸಮಯದಲ್ಲಿ ಅವರಿಗೆ ಬೇಬಾಕಿ ಪ್ರಮಾಣ ಪತ್ರ ಯಾವ ಆಧಾರದ ಮೇಲೆ ನೀಡಲಾಗಿತ್ತು ಎಂಬುದು ತಿಳಿದುಬಂದಿಲ್ಲ.

ಈ ಕುರಿತು ಪರಿಣಾಮಕಾರಿಯಾದ ಕ್ರಮ ಕೈಗೊಂಡು ಬಾಕಿ ಇರುವ ಮುಂಗಡಗಳನ್ನು ಹೊಂದಾಣಿಕೆ ಮಾಡುವಲ್ಲಿಯಾಗಲೀ ಅಥವಾ ವಸೂಲಿ ಮಾಡುವುದಾಗಲಿ ಮಾಡಲಾಗಿರುವುದಿಲ್ಲ. ಈ ಮುಂಗಡ ಹಣ ಬಾಕಿ ಇದ್ದಾಗಲೂ ಬೇಬಾಕಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ಈ ಮೊತ್ತವನ್ನು ವಸೂಲಿ ಮಾಡಲು ವಿಶ್ವವಿದ್ಯಾಲಯವು ತ್ವರಿತ ಕ್ರಮ ಕೈಗೊಳ್ಳದಿದ್ದಲ್ಲಿ ಅಷ್ಟು ಪ್ರಮಾಣದ ಮುಂಗಡ ಮೊತ್ತ ಶಾಶ್ವತವಾಗಿ ವಿಶ್ವವಿದ್ಯಾಲಯಕ್ಕೆ ಹಾನಿಯಾಗುವುದರಲ್ಲಿ ಯಾವ ಸಂಶಯವು ಇರುವುದಿಲ್ಲ.

2016-17ನೇ ಸಾಲಿನಲ್ಲಿ ಲೆಕ್ಕ ತಪಾಸಣೆಗೆ ಹಾಜರುಪಡಿಸಿದ ರಿಜಿಸ್ಟರ್ ಕಡತ ಹಾಗೂ ವಿಶ್ವವಿದ್ಯಾಲಯದ ಮೂಲಕ ನೀಡಿದ ವಿವರ ಅನುದಾನ ವಿವಿಧ ಉದ್ದೇಶಕ್ಕಾಗಿ ನೀಡಿದ ಮುಂಗಡಗಳಲ್ಲಿ ಪೂರ್ತಿ 2017ರ ಅಂತ್ಯಕ್ಕೆ ಹೊಂದಾಣಿಕೆಯಾಗದೆ ಕೆಳಕಂಡಂತೆ ಬಾಕಿ ಉಳಿಸಿಕೊಳ್ಳಲಾಗಿದ್ದು ವಿವರ ಈ ಕೆಳಗಿನಂತಿವೆ.

ಕ್ರ.ಸಂ.	ಮುಂಗಡ ವಿವರ	31-03-2017ಕ್ಕೆ ಹೊಂದಾಣಿಕೆಯಾಗದೆ ಬಾಕಿ ಉಳಿದುಕೊಂಡಿರುವ ಮೊತ್ತ
1	ಸಾಮಾನ್ಯ ಮುಂಗಡ	1085999-00
2	ದೂರ ಶಿಕ್ಷಣ	90000-00
3	ಇತರೆ	2,11,000-00
	ಒಟ್ಟು	**1403999-00**

ವಿವರಣೆ:-

ಕ್ರ.ಸಂ	ವಿವರ	ಪ್ರಾರಂಭಿಕ ಶಿಲ್ಕು	ಮುಂಗಡ ಪಾವತಿಯಾದ ಮೊತ್ತ	ಒಟ್ಟು	ಮುಂಗಡ ಹೊಂದಾಣಿಕೆಯಾದ ಮೊತ್ತ	ಹೊಂದಾಣಿಕೆಯಾಗದೇ ಉಳಿದಿರುವ ಮೊತ್ತ
1	ಸಾಮಾನ್ಯ ಮುಂಗಡ	3537013	11273538	14810551	13824552	1085999
2	ದೂರ ಶಿಕ್ಷಣ	448800	1037000	1485800	1395800	90000
3	ಪ್ರಸಾರಂಗ	83500	89000	172500	172500	0
4	ಇತರೆ	134714	2613322	2748036	2537036	211000
5	ಚಿತ್ರಕಲ	113000	0	113000	96000	17000
	ಒಟ್ಟು	**4317027**	**15012860**	**19329887**	**17925888**	**1403999**

ಮೇಲಿನಂತೆ ರೂ.1403999/- ಗಳು ಮಾರ್ಚ 2018 ರ ಅಂತ್ಯಕ್ಕೆ ಹೊಂದಾಣಿಕೆಗೆ ಬಾಕಿ ಇದ್ದು ಸದರಿ ಮುಂಡಗಳು ಅಡಿಟ್ ಮುಕ್ತಾಯದ ಸಮಯದಲ್ಲಿ ಪರಿಶೀಲಿಸಿದಾಗ ರೂ.**124933/-** ಮುಂಗಡ ಬಾಕಿ ಇದ್ದು ವಿವರಣೆ ಈ ಕೆಳಗಿನಂತಿರುತ್ತದೆ.

ಕ್ರ ಸಂ	ಮುಂಗಡ ಪಡೆದವರ ಹೆಸರು	ಯಾವ ಉದ್ದೇಶಕ್ಕಗಿ ಮುಂಗಡ ಪಡೆದ ಪಾವತಿಸಲಾಗಿದೆ	ಮುಂಗಡದ ಮೊತ್ತ	ಮುಂಗಡ ಪಡೆದ ಚೆಕ್ ಸಂಖ್ಯೆ	ದಿನಾಂಕ	ಷರಾ
1	ಡಾ// ವ್ಹಿ.ರಾಮಸ್ವಾಮಿ	ಬಿಳಿಗಿರಿ ರಂಗನ ಬೆಟ್ಟಕ್ಕೆ ಪ್ರ.ಮು	7000	86517	05/02/1994	
2	ಡಾ// ರಾಮಸ್ವಾಮಿ	ರಸಗೊಬ್ಬರ ಖರೀದಿಗಾಗಿ ಮುಂಗಡ	10000	6625	08/03/1994	
3	ಡಾ// ಶೋಭಾ ಸತ್ಯನಾಥ	ಆಯ್.ಸಿ.ಎಸ್.ಆರ್‌ಯೋ ಜನೆಯಡಿಯಲ್ಲಿ ಪರಿಶೋಧನೆ	11000	3126	07/05/1995	
4	ಡಾ// ಶೋಭಾ ಸತ್ಯನಾಥ	ಆಯ್.ಸಿ.ಎಸ್.ಆರ್‌ಯೋ ಜನೆಯಡಿಯಲ್ಲಿ ಪರಿಶೋಧನೆ	18933	318828	02/07/1995	
5	ಡಾ// ಶೋಭಾ ಸತ್ಯನಾಥ	ಆಯ್.ಸಿ.ಎಸ್.ಆರ್‌ಯೋ ಜನೆಯಡಿಯಲ್ಲಿ ಪರಿಶೋಧನೆ	23000	31827	31/12/1995	
6	ಅಪ್ಪುಗೆರೆ ತಿಮ್ಮರಾಜು	ಜಾನಪದ ಸಿರಿ ಕಾರ್ಯಕ್ರಮಕ್ಕೆ	20000	13894	04/03/2004	
7	ಡಾ// ಜಯಪ್ರಕಾಶಗೌಡ	ಕುಮಾರ ವ್ಯಾಸ ಮತ್ತು ಕುವೆಂಪು ವಿಚಾರ ಸಂಕೀರ್ಣ	5000	13895	04/03/2004	
8	ಆಡಳಿತಾಧಿಕಾರಿಗಳು ವಾಸ್ತಶಿಲ್ಪಗೆ ಪ್ರತಿ ಶಾಸ್ತ್ರ ಬಾದಾಮಿ	ಕೇಂದ್ರ ವಾರ್ಷಿಕ ಸಮಾರಂಭ	25000	058992	16/02/2015	
			119933			

11) ಇತರೇ ಮುಂಗಡಗಳು:-

ಕ್ರ.ಸಂ	ವಿವರಣೆ	ಮೊತ್ತ	ಚೆಕ್ ಸಂಖ್ಯೆ	ದಿನಾಂಕ
1	ಮುಖ್ಯಸ್ಥರು ಅಭಿವೃದ್ಧಿ ಅಧ್ಯಯನ ವಿಶೇಷ ಉಪನ್ಯಾಸದ ಮುಂಗಡ	5000	02023219	19/11/2016
		5000-00		
	ಸಮಗ್ರ ಒಟ್ಟು	**124933-00**		

ಮೇಲ್ಕಾಣಿಸಿದ ಮೊತ್ತಕ್ಕೆ ಹೊಂದಾಣಿ ಲೆಕ್ಕ ಸಲ್ಲಿಸುವವರೆಗೆ ರೂ. 124933/- ವಸೂಲಾತಿಯಲ್ಲಿಡಲಾಗಿದೆ.

12) ಸಾಲಗಳು :-

2016-17ನೇ ಸಾಲಿನ ಲೆಕ್ಕ ತನಿಖೆ ಸಮಯದಲ್ಲಿ ಸಾಲಗಳ ರಿಜಿಸ್ಟರ್ ಅನ್ನು ಪರಿಶೀಲಿಸಲಾಗಿ ಸಂಪೂರ್ಣ ಸಾಲ ತೀರುವಳಿ ಆಗಿದ್ದು, ಪ್ರಸ್ತುತ ವರ್ಷದಲ್ಲಿ ಯಾವುದೇ ಸಾಲ ಪಡೆದಿರುವುದಿಲ್ಲ. ಆದ್ದರಿಂದ ಸಾಲದ ವಹಿವಾಟು ಇರುವುದಿಲ್ಲ.

13) ಲೆಕ್ಕ ಪರಿಶೋಧನಾ ಶುಲ್ಕದ ಬಗ್ಗೆ :-

ಕನ್ನಡ ವಿಶ್ವವಿದ್ಯಾಲಯದ 2016-17ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಈ ಕೆಳಗಿನಂತೆ 10 ಜನ ತನಿಖಾ ಸಿಬ್ಬಂದಿಯಿಂದ ದಿನಾಂಕ 03-04-2018 ರಿಂದ 15-05-2018 ರವರೆಗೆ ಒಟ್ಟು 195 ಮಾನವ ದಿನಗಳನ್ನು ಉಪಯೋಗಿಸಲಾಗಿದೆ.

ಕ್ರ. ಸಂ.	ಸಿಬ್ಬಂದಿ ವಿವರಗಳು	ವೇತನ	ಪ್ರವಾಸ ಭತ್ಯ	ಒಟ್ಟು
1	ಪರೀಕ್ಷತಾ ಉಪನಿರ್ದೇಶಕರು	24723	2943	27666
2	ಲೆಕ್ಕ ಪರಿಶೋಧನಾಧಿಕಾರಿ (1)	3146	398	3544
3	ಲೆಕ್ಕ ಪರಿಶೋಧನಾಧಿಕಾರಿ (2)	1490	199	1689
4	ಲೆಕ್ಕ ಅಧೀಕ್ಷಕರು	42539	4076	46615
	ಪರೀಕ್ಷತಾ ಲೆಕ್ಕ ಪರಿಶೋಧನಾಧಿಕಾರಿಗಳು (1)	**11799**	**1754**	**13553**
	ಪರೀಕ್ಷತಾ ಲೆಕ್ಕ ಪರಿಶೋಧನಾಧಿಕಾರಿಗಳು (2)	**11799**	**1754**	**13553**
	ಲೆಕ್ಕ ತಪಾಸಿಗರು (1)	**38292**	**4076**	**42368**
	ಲೆಕ್ಕ ತಪಾಸಿಗರು (2)	**36429**	**4076**	**40505**
	ಲೆಕ್ಕ ತಪಾಸಿಗರು (3)	**32026**	**4076**	**36102**
	ಲೆಕ್ಕ ತಪಾಸಿಗರು (4)	**26803**	**4076**	**30879**
	ಸಮಗ್ರ ಒಟ್ಟು	**229046**	**27428**	**256474**

ಸದರಿ ಮೊತ್ತ ರೂ.256474/- ಗಳ ಮೊತ್ತವನ್ನು ಲೆಕ್ಕ ಶೀರ್ಷಿಕೆ 0070-60-110-0-01ಗೆ ಸಂದಾಯ ಮಾಡಲು ಸೂಚಿಸಿದೆ.

14) ನಗದು ಹಣದ ಭೌತಿಕ ಪರಿಶೀಲನೆ :-

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ 2016-17ನೇ ಸಾಲಿನಲ್ಲಿ ಲೆಕ್ಕ ತನಿಖೆ ಪ್ರಾರಂಭದ ದಿನಾಂಕ 03-04-2018ರಂದು ಪರಿಶೀಲಿಸಲಾಗಿ ನಗದು ಮೊತ್ತ ರೂ. 68,622/- ಇದ್ದು ಭೌತಿಕವಾಗಿ ತಾಳೆಯಾಗಿರುತ್ತದೆ.

15) ಅಂಚೆ ಚೀಟಿಗಳ ಭೌತಿಕ ಪರಿಶೀಲನೆ :-

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ 2016-17ನೇ ಸಾಲಿನಲ್ಲಿ ಲೆಕ್ಕ ತನಿಖೆ ಪ್ರಾರಂಭದ ದಿನಾಂಕ 03-04-2018 ರಂದು ಪರಿಶೀಲಿಸಲಾಗಿ ಅಂಚೆ ಚೀಟಿಗಳಿಗೆ ಸಂಬಂದಿಸಿದ ಫ್ರಾಂಕಿಂಗ್ ಮಿಷಿನ್‌ದ ಪ್ರಾರಂಭದ ಶಿಲ್ಕು ರೂ. 47,339/-ಇರುತ್ತದೆ.

16) ಯು.ಜಿ.ಸಿ. 1996ರ ಮಾರ್ಗಸೂಚಿಗೆ ವಿರುದ್ಧವಾಗಿ ಪ್ರವಾಚಕರ (Reader) ಹುದ್ದೆಗೆ ನೇಮಕ ಮಾಡಿಕೊಂಡಿರುವ ಬಗ್ಗೆ:-

(ಡಾ.ಡಿ.ಪಾಂಡುರಂಗ ಬಾಬು, ಡಾ.ಎ.ಮೋಹನ ಕುಂಟಾರ್, ಡಾ.ಸುಬ್ಬಣ್ಣ ರೈ, ಡಾ.ವೀರೇಶ ಬಡಿಗೇರ, ಡಾ.ಎಫ್.ಟಿ.ಹಳ್ಳಿಕೇರಿ, ಡಾ.ವಿಠಲ್ ರಾವ್ ಗಾಯಕ್ವಾಡ್, ಡಾ.ಮಂಜುನಾಥ್ ಬೇವಿನಕಟ್ಟಿ, ಡಾ.ಎಸ್.ಸಿ.ರಮೇಶ್, ಡಾ.ಕೇಶವ ಪ್ರಸಾದ್, ಡಾ.ಚಂದ್ರಪೂಜಾರಿ, ಡಾ.ಸಿ.ಮಹಾದೇವ ಮತ್ತು ಡಾ.ಸಿ.ಆರ್.ಗೋವಿಂದರಾಜು ಪ್ರಾಧ್ಯಾಪಕರು)

1996ರ ಯು.ಜಿ.ಸಿ. ಮಾರ್ಗಸೂಚಿ ಪ್ರಕಾರ ಪ್ರವಾಚಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕಾದರೆ Ph.D. ಪಡೆದ ಅಭ್ಯರ್ಥಿಗಳು 9 ವರ್ಷ ಅಧ್ಯಾಪಕರ ಹುದ್ದೆಯಲ್ಲಿ ಸೇವೆ ಸಲ್ಲಿಸಬೇಕಾಗಿರುತ್ತದೆ. (ಅಧ್ಯಾಪಕರ ಹುದ್ದೆಯಲ್ಲಿ 4 ವರ್ಷ, ಅಧ್ಯಾಪಕರು (ಹಿರಿಯ ವೇತನ ಶ್ರೇಣಿ) 5 ವರ್ಷ

ಆದರೆ ಮೇಲೆ ಸೂಚಿಸಿದ Ph.D. ಹೊಂದಿರುವ ಅಭ್ಯರ್ಥಿಗಳಿಗೆ 9 ವರ್ಷಗಳು ಅಧ್ಯಾಪಕರ ಹುದ್ದೆಯಲ್ಲಿ ಸೇವಾ ಅನುಭವ ಇಲ್ಲದಿದ್ದರೂ ಕೂಡ ದಿನಾಂಕ 14-08-1997 ರಂದು ಪ್ರವಾಚಕ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದು 1996ರ ಯು.ಜಿ.ಸಿ. ಮಾರ್ಗಸೂಚಿಗೆ ವಿರುದ್ಧವಾಗಿದೆ. ಈ ಬೋಧಕ ಸಿಬ್ಬಂದಿಗಳನ್ನು ದಿನಾಂಕ 14-08-1997 ರಂದು ಪ್ರವಾಚಕ ಹುದ್ದೆಗೆ ನೇರ ನೇಮಕ ಮಾಡಿಕೊಂಡು ದಿ. 13-08-2005 ರಂದು ಪ್ರಾಧ್ಯಾಪಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

ಈ ಬೋಧಕ ಸಿಬ್ಬಂದಿಗಳು ದಿನಾಂಕ 14-08-1997ಕ್ಕೆ ಅಧ್ಯಾಪಕರಾಗಿ ನೇಮಕಾತಿ ಹೊಂದಲು ಅರ್ಹರಿದ್ದು ಆಗಸ್ಟ್ 2001ಕ್ಕೆ ಅಧ್ಯಾಪಕ (ಹಿರಿಯ ವೇತನ ಶ್ರೇಣಿ)ಗೆ ಅರ್ಹರಾಗುತ್ತಾರೆ. ಇವರು ಆಗಸ್ಟ್ 2006ಕ್ಕೆ ಪ್ರವಾಚಕ ಹುದ್ದೆಗೆ ಅರ್ಹರಿದ್ದರೂ ಕೂಡ ಸರ್ಕಾರದ ಆದೇಶ ಸಂಖ್ಯೆ ED37 UNE 2009 Bangalore ದಿ.24-12-2009ರನ್ವಯ CAS ಮುಂಬಡ್ತಿ ಕೂಡ ಇತರೆ ಭತ್ಯೆ (Other Allowance) ಆಗಿರುವುದರಿಂದ ಈ ಮುಂಬಡ್ತಿಯನ್ನು 24-12-2009ಕ್ಕೆ ನೀಡಬೇಕಾಗುತ್ತದೆ. ಆದರೆ 2006ರ ವೇತನ ಶ್ರೇಣಿ ನಿಯಮಗಳನ್ವಯ ದಿನಾಂಕ 01-01-2006ಕ್ಕೆ ಅಧ್ಯಾಪಕರು (ಆಯ್ಕೆ ಕಾಲಿಕ ವೇತನ ಶ್ರೇಣಿ) (12000-18300) ಯಲ್ಲಿ 3 ವರ್ಷ ಪೂರೈಸಿದ್ದರೆ ಮಾತ್ರ ಪ್ರವಾಚಕ ಹುದ್ದೆಗೆ ಮುಂಬಡ್ತಿ ನೀಡಬಹುದಾಗಿರುತ್ತದೆ. ಆದರೆ ಈ ಅಧ್ಯಾಪಕರು ಆಯ್ಕೆಕಾಲಿಕ ವೇತನ ಶ್ರೇಣಿಯನ್ನು ದಿನಾಂಕ 01-01-2006ಕ್ಕೆ ಹೊಂದಿರುವುದಿಲ್ಲ. ಆದ್ದರಿಂದ ದಿ.01-01-2006ಕ್ಕೆ ನೂತನ ವೇತನಶ್ರೇಣಿಯಲ್ಲಿ (15000-39000 AGP 7000) ರೂ. 28020/- ವೇತನ ನಿಗದಿ ಮಾಡಿ, ದಿನಾಂಕ 24-12-2009ಕ್ಕೆ ಇದೇ ವೇತನ ಶ್ರೇಣಿಯಲ್ಲಿ 8000 AGP ನೀಡಿ ರೂ. 32670/- ಕ್ಕೆ ವೇತನ ನಿಗದಿ ಮಾಡಬೇಕಾಗುತ್ತದೆ.

ಅಲ್ಲಿಂದ 3 ವರ್ಷಕ್ಕೆ ಅಂದರೆ ದಿನಾಂಕ 24-12-2012ಕ್ಕೆ ಸದರಿಯವರಿಗೆ ಸಹ ಪ್ರಾಧ್ಯಾಪಕರ ಹುದ್ದೆಗೆ (37400-67000+9000 AGP) ಮುಂಬಡ್ತಿ ನೀಡಿ ರೂ. 46400/- ವೇತನ ನಿಗದಿ ಮಾಡಬೇಕಾಗುತ್ತದೆ. ಅಲ್ಲಿಂದ ಮತ್ತೆ 3 ವರ್ಷಕ್ಕೆ ಅಂದರೆ ದಿನಾಂಕ 24-12-2015ಕ್ಕೆ AGP 10000 ರ ಪ್ರಾಧ್ಯಾಪಕರ ಹುದ್ದೆಗೆ ಮುಂಬಡ್ತಿ ನೀಡಬೇಕಾಗುತ್ತದೆ. ಆದರೆ ಈ ಬೋಧಕ ಸಿಬ್ಬಂದಿಗೆ ದಿನಾಂಕ 13-8-2005ರಲ್ಲಿಯೇ ಪ್ರಾಧ್ಯಾಪಕರ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

ಈ ರೀತಿ ಪ್ರವಾಚಕರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಂಡಿರುವುದು ಹಾಗೂ ಮುಂಬಡ್ತಿ ನೀಡಿರುವುದು 1996ರ ಯುಜಿಸಿ ಹಾಗೂ 2006 ಯುಜಿಸಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಈ ಬೋಧಕ ಸಿಬ್ಬಂದಿಗಳಿಗೆ ನಿಗದಿಪಡಿಸಬೇಕಾಗಿದ್ದ ವೇತನ ಹಾಗೂ ವೇತನಶ್ರೇಣಿಯನ್ನು **<u>ಅನುಬಂಧ 9ರಲ್ಲಿ</u>** ಈ ವರದಿಗೆ ಲಗತ್ತಿಸಿದೆ. ಈ ಬೋಧಕ ಸಿಬ್ಬಂದಿಗಳಿಗೆ ತಪ್ಪಾದ ನೇಮಕಾತಿ ಹಾಗೂ ಮುಂಬಡ್ತಿಯಿಂದಾಗಿ ಲೆಕ್ಕ ಪರಿಶೋಧನಾ ಅವಧಿಯಲ್ಲಿಯೇ ಸೂಚಿಸಿದಂತೆ ರೂ. 4617035/- ಗಳು ಹೆಚ್ಚುವರಿ ವೇತನ ಮತ್ತು ಭತ್ಯೆ ಪಾವತಿಸಲಾಗಿದೆ.

ವಿವರ ಈ ಕೆಳಗಿನಂತಿದೆ.

ಕ್ರ.ಸಂ.	ಬೋಧಕ ಸಿಬ್ಬಂದಿ ವಿವರ	ಹೆಚ್ಚುವರಿ ಪಾವತಿ
1	ಡಾ.ಕೇಶವ ಪ್ರಸಾದ್ ಪ್ರಾಧ್ಯಾಪಕರು	2049024
2	ಡಾ.ಸುಬ್ಬಣ್ಣ ರೈ ಪ್ರಾಧ್ಯಾಪಕರು	2045724
3	ಡಾ.ಎಫ್.ಟಿ.ಹಳ್ಳಿಕೇರಿ ಪ್ರಾಧ್ಯಾಪಕರು	2050764
4	ಡಾ.ವೀರೇಶ ಬಡಿಗೇರ ಪ್ರಾಧ್ಯಾಪಕರು	2045724
5	ಡಾ.ಚಂದ್ರಪೂಜಾರಿ ಪ್ರಾಧ್ಯಾಪಕರು	2045724
	ಒಟ್ಟು	10236960

ಈ ಮೇಲಿನ ಲೆಕ್ಕಾಚಾರವು Approximate ಹಾಗೂ Probable ಆಗಿದ್ದು ಈ ಮೇಲೆ ಸೂಚಿಸಿದಂತೆ ಸದರಿ ಅಧ್ಯಾಪಕರ ನೇಮಕಾತಿ ಹಾಗೂ ಮುಂಬಡ್ತಿಯನ್ನು ಯು.ಜಿ.ಸಿ. ಮಾರ್ಗಸೂಚಿಯನುಸಾರ ಪರಿಶೀಲಿಸಿ, ಹೆಚ್ಚುವರಿಯಾಗಿ ಪಾವತಿಸಿರುವ ವೇತನ ಮತ್ತು ಭತ್ಯೆಗಳನ್ನು ಲೆಕ್ಕಹಾಕಿ, ವಸೂಲಿ ಮಾಡಿ ಲೆಕ್ಕ ಪರಿಶೋಧನೆಗೆ ಅನುಸರಣೆ ಸಲ್ಲಿಸಲು ಸೂಚಿಸಿದೆ. ಇದೇ ರೀತಿ ಪ್ರಕರಣಗಳೇನಾದರೂ ವಿಶ್ವವಿದ್ಯಾಲಯದಲ್ಲಿದ್ದಲ್ಲಿ ಅವುಗಳನ್ನು ಸಹ ಮೇಲೆ ಸೂಚಿಸಿದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದೆ.

ಈ ಬೋಧಕ ಸಿಬ್ಬಂದಿಗಳ ನಿಯಮಬಾಹಿರ ನೇಮಕಾತಿಯ ಬಗ್ಗೆ ಈಗಾಗಲೇ ಈ ಕಛೇರಿಯಿಂದ ಕೈಗೊಂಡ 2001-02ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಕಂಡಿಕೆ 102 ಅನುಬಂಧ 28ರಲ್ಲಿ ಹಾಗೂ ಅದೇ ರೀತಿ 2002-03ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಕಂಡಿಕೆ ಸಂಖ್ಯೆ 36 ಅನುಬಂಧ 7ರಲ್ಲಿ ವಿವರವಾಗಿ ತಿಳಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಈ ಬೋಧಕ ಸಿಬ್ಬಂದಿಗಳನ್ನು ಮುಂದುವರೆಸಲಾಗಿದೆ. ಈ ಕುರಿತು ವಿಚಾರಣಾ ಪತ್ರ ಸಂಖ್ಯೆ: 16 ದಿನಾಂಕ: 07/04/2018 ರಂದು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಅನುಸರಣೆ ಸಲ್ಲಿಸಿರುವುದಿಲ್ಲ. ಕಾರಣ ಸದರಿ ಸಾಲಿನಲ್ಲಿ ಅಂದರೆ 2016-17 ರಲ್ಲಿಯು ಕೂಡಾ ಸದರ ಬೋಧಕರು ಹಾಗೆಯೇ ರೂ.10236960/- ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

17) ಶ್ರೀ ಕೆ.ಶ್ರೀನಿವಾಸಲು ಕಿರಿಯ ಅಭಿಯಂತರರು (ವಿದ್ಯುತ್) ಇವರಿಗೆ ಸಹಾಯಕ ಅಭಿಯಂತರರು (ವಿದ್ಯುತ್) ಮುಂಬಡ್ತಿ ನೀಡಲು ಅರ್ಹತೆ ಇಲ್ಲದಿದ್ದರು ಮುಂಬಡ್ತಿ ನೀಡಿರುವುದು :-

ಶ್ರೀ ಕೆ.ಶ್ರೀನಿವಾಸಲು ಕಿರಿಯ ಅಭಿಯಂತರರು (ವಿದ್ಯುತ್) ಇವರ ಸೇವಾ ಪುಸ್ತಕ ಪರಿಶೀಲಿಸಲಾಗಿ ಸದರಿ ಕಿರಿಯ ಅಭಿಯಂತರರ ಜನ್ಮ ದಿನಾಂಕ 15-11-1975ರಂದು ಜನ್ಮ ದಿನಾಂಕ ನಮೂದಿಸಿದ್ದು ಕುಲಸಚಿವರು ಸಹಿ ಮಾಡಿರುವುದಿಲ್ಲ. ಕಡತದ ಟಿಪ್ಪಣಿ ಕಂಡಿಕೆ 11ರಲ್ಲಿ ಪದೋನ್ನತಿ ಹೊಂದಲು ಕಿರಿಯ ಅಭಿಯಂತರರು ಸಹಾಯಕ ಅಭಿಯಂತರರಾಗಿ ಪದೋನ್ನತಿ ಹೊಂದಲು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈ ಮುಂದಿನಂತೆ ಅರ್ಹತೆ ಹೊಂದಿರಬೇಕಾಗುತ್ತದೆ.

1) ಕನಿಷ್ಠ 10 ವರ್ಷ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸಿರಬೇಕು.
2) ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡಿರಬೇಕು.
3) ಕನ್ನಡ ವಿಶ್ವವಿದ್ಯಾಲಯ ನಡೆಸಿದ ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ ಭಾಗ-1 ಕಡ್ಡಾಯವಾಗಿ ತೇರ್ಗಡೆ ಮಾಡಿರಬೇಕು. ಮೇಲಿನ ಷರತ್ತುಗಳನ್ನು ಪೂರೈಸದೇ 07-05-2010ರಂದು ಸಹಾಯಕ ಅಭಿಯಂತರರು (ವಿದ್ಯುತ್) ಹುದ್ದೆ ವೇತನ ಶ್ರೇಣಿ 11400-21600 ಯಲ್ಲಿ ಮುಂಬಡ್ತಿ ನೀಡಿದ್ದಾರೆ. ಈ ಬಗ್ಗೆ ವಿಚಾರಣಾ ಪತ್ರ ಸಂಖ್ಯೆ 95/ಮತ್ತು96:2016-17 ದಿನಾಂಕ 06-08-2016ರಲ್ಲಿ ಪೂರ್ಣ ವಿವರ ನೀಡಲು ಸೂಚಿಸಿದ್ದು ಸದರಿ ಸಂಸ್ಥೆಯವರು ಪುನರ್ ಪರಿಶೀಲನಾ ಸಮಯದಲ್ಲಿ ದಿ.26-03-2010ರಂದು ನಡೆದ ಇಲಾಖಾ ಮುಂಬಡ್ತಿ ಸಮಿತಿ ಸಭೆ ಶಿಫಾರಸ್ಸು ಹಾಗೂ 07-05-2010 ರಂದು ನಡೆದ ಕಾರ್ಯಕಾರಿ ಸಮಿತಿ ನಿರ್ಣಯದ ಪ್ರಕಾರ ಮುಂಬಡ್ತಿ ನೀಡಲಾಗಿದೆಯೆಂದು ತಿಳಿಸುತ್ತಾರೆ. ಪರಿಶೀಲಿಸಲಾಗಿ ಶ್ರೀ ಕೆ.ಶ್ರೀನಿವಾಸಲು ಇವರು ಕಿರಿಯ ಅಭಿಯಂತರರಾಗಿ ದಿ. 29-12-2003 ರಂದು ನೇಮಕಾತಿ ಹೊಂದಿರುತ್ತಾರೆ. ಸದರಿಯವರಿಗೆ ದಿನಾಂಕ 07-05-2010ರಂದು ಸಹಾಯಕ ಅಭಿಯಂತರರ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದು ವೃಂದ ಮತ್ತು ನೇಮಕಾತಿ ನಿಯಮದಲ್ಲಿರುವಂತೆ ಶ್ರೀಯುತರು ಕಿರಿಯ ಅಭಿಯಂತರರಾಗಿ 10 ವರ್ಷ ಸೇವೆ ಸಲ್ಲಿಸಿರುವುದಿಲ್ಲ. ಅಲ್ಲದೆ AE ಹುದ್ದಗೆ ಮುಂಬಡ್ತಿಗೆ ಬೇಕಾದ ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡಿರುವುದಿಲ್ಲ. ಆದ್ದರಿಂದ ಈ ಅನುಸರಣೆಯನ್ನು ಒಪ್ಪಲಾಗುವುದಿಲ್ಲ. ಈ ಕೆಳಗೆ ಸೂಚಿಸಿದಂತೆ ಸದರಿಯವರ ವೇತನವನ್ನು ಪುನರ್ ನಿಗದಿಪಡಿಸಿ ವಾರ್ಷಿಕ ವೇತನ ಬಡ್ತಿಗಳನ್ನು ಕ್ರಮಗೊಳಿಸಿ ಲೆಕ್ಕ ಪರಿಶೋಧನಾ ಅವಧಿಯಲ್ಲಿ ಸದರಿಯವರಿಗೆ ಹೆಚ್ಚುವರಿಯಾಗಿ ಪಾವತಿಸಿರುವ ವೇತನ ಮತ್ತು ಭತ್ಯೆಗಳ ಮೊತ್ತ ರೂ. **54025/-**ಗಳನ್ನು ಕೆಳಗೆ ಲೆಕ್ಕಿಸಿದಂತೆ ವಸೂಲಾತಿ ಹಿಂದಿನ ಸಾಲುಗಳಲ್ಲಿ ಸೂಚಿಸಲಾಗಿತ್ತು.

ಕ್ರ ಸಂ.	ವಿವರ	ದಿನಾಂಕ	ನಿಗದಿಪಡಿಸಬೇಕಾಗಿದ್ದ ವೇತನ ಹಾಗೂ ಶ್ರೇಣಿ	ನಿಗದಿಪಡಿಸಿರುವ ವೇತನ ಹಾಗೂ ಶ್ರೇಣಿ
1	2	3	4	5
1	ವಾರ್ಷಿಕ ವೇತನ ಬಡ್ತಿ	01-12-2009	10250 (8825-16000)	10250(8825-16000)
2	ಸಹಾಯಕ ಅಭಿಯಂತರರು ಮುಂಬಡ್ತಿ	07-05-2010	ಅರ್ಹರಿಲ್ಲ	11400(11400-21600)
3	ವಾರ್ಷಿಕ ವೇತನ ಬಡ್ತಿ	01-12-2010	10500(8825-16000)	11400(11400-21600)

4	ವಾರ್ಷಿಕ ವೇತನ ಬಡ್ತಿ	01-12-2011	10800(8825-16000)	11700(11400-21600)
5	2012ರ ಪರಿಷ್ಕೃತ ವೇತನ ಶ್ರೇಣಿ	01-04-2012	21600(17650-32000)	23400(22800-43200)
6	ವಾರ್ಷಿಕ ವೇತನ ಬಡ್ತಿ	01-12-2012	22200(17650-32000)	24000(22800-43200)
7	ವಾರ್ಷಿಕ ವೇತನ ಬಡ್ತಿ	01-12-2013	22800(17650-32000)	24600(22800-43200)
8	ವಾರ್ಷಿಕ ವೇತನ ಬಡ್ತಿ	01-12-2014	23400(17650-32000)	25300(22800-43200)
9	ವಾರ್ಷಿಕ ವೇತನ ಬಡ್ತಿ	01-12-2015	24000(17650-32000)	26000(22800-43200)

ಕೆ.ಶ್ರೀನಿವಾಸ ಕಿರಿಯ ಅಭಿಯಂತರರು ಇವರಿಗೆ ಹೆಚ್ಚುವರಿಯಾಗಿ ಪಾವತಿಸಿದ ವೇತನದ ವಿವರ.

ಸಂದಾಯ ಮಾಡಿದ ವೇತನ	ಸಂದಾಯ ಮಾಡಬೇಕಾಗಿದ್ದ ವೇತನ	ವ್ಯತ್ಯಾಸ			ಒಟ್ಟು	ಅವಧಿ	ತಿಂಗಳು	ವ್ಯತ್ಯಾಸ
		ಮೂಲ ವೇತನ	ತುಟ್ಟಿಭತ್ಯೆ	ಮನೆ ಬಾಡಿಗೆ ಭತ್ಯೆ				
1	2	3	4	5	6	7	8	9
24600	22800	1800	378	180	2358	4/2014-6/2014	3	7074
24600	22800	1800	455	180	2435	7/2014-11/2014	5	12175
25300	23400	1900	480	190	2570	12/2014	1	2570
25300	23400	1900	546	190	2636	1/2015-6/2015	6	15816
25300	23400	1900	618	190	2708	7/2015-11/2015	5	13540
26000	24000	2000	650	200	2850	12/2015	1	2850
	ಒಟ್ಟು							**54025**

ಡಿ.ಎ. ಧರ

01-01-2014	=	21%
01-07-2014	=	25.25%
01-01-2015	=	28.75%
01-07-2015	=	32.50%

ಸದರಿಯವರ ಹೆಚ್ಚುವರಿ ಪಾವತಿಸಿರುವ ಮೊತ್ತಗಳಿಗೆ ಮೇಲಿನಂತೆ ವಸೂಲಿಗೆ ಕ್ರಮ ಕೈಗೊಂಡ ಬಗ್ಗೆ ವರದಿಯನ್ನು ಲೆಕ್ಕ ತನಿಖಾ ವೇಳೆಯಲ್ಲಿ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ಅದರಂತೆ ಸದರಿ ಸಾಲಿನಲ್ಲಿ (2016-2017) ಹೆಚ್ಚುವರಿ ಪಾವತಿಸಿದ ಮೊತ್ತಗಳ ವಿವರಗಳನ್ನು ಈ ವಿಚಾರಣಾ ಪತ್ರ ಸಂಖ್ಯೆ: 27 ದಿನಾಂಕ:17/04/2018 ರಂದು ಸಲ್ಲಿಸಿದರು. ಅದಕ್ಕೆ ತಮ್ಮಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿರುವ ಕಾರಣ ಸದರಿಯವರಿಗೆ 2016-2017 ನೇ ಸಾಲಿನಲ್ಲಿ ಪಾವತಿಸಿದ ಮೊತ್ತದಲ್ಲಿ ಹೆಚ್ಚುವರಿಯಾಗಿರುವದರಿಂದ ಸದರಿಯವರಿಗೆ ಪಾವತಿಸಿದ ಪ್ರತಿ ತಿಂಗಳ ಮೊತ್ತ ರೂ.2850 ಫ 12 = (12/2015 ರಲ್ಲಿ ತೋರಿಸಿದ ಹೆಚ್ಚುವರಿಯಂತೆ) **34200/-** ಮೊತ್ತಗಳನ್ನು ವಸೂಲಿಗೆ ಸೂಚಿಸಿದೆ, ಮತ್ತು ಸದರಿ ಮೊತ್ತಗಳ ವಸೂಲಾತಿಗೆ ಕ್ರಮವಹಿಸಿ ವಿಶ್ವವಿದ್ಯಾಲಯಕ್ಕೆ ಭರಣಾ ಮಾಡಿ ಅನುಸರಣೆಗಳನ್ನು ಸಲ್ಲಿಸಲು ಸೂಚಿಸಿದೆ.

18) ಕನ್ನಡ ವಿಶ್ವವಿದ್ಯಾಲಯವು 107 ಜನ ಸಿಬ್ಬಂದಿಯನ್ನು ಸಂಚಿತ ವೇತನ/ಗುತ್ತಿಗೆ/ಅರೆಕಾಲಿಕ ತಾತ್ಕಾಲಿಕ ಆಧಾರದ ಮೇಲೆ ಕರ್ತವ್ಯಕ್ಕೆ ತೆಗೆದುಕೊಂಡಿದ್ದು ಸರ್ಕಾರದ ಮಂಜೂರಾತಿ ಇಲ್ಲದೆ ಸಿ ಅಂಡ್ ಆರ್ ನಲ್ಲಿ ಮಂಜೂರಾತಿ ಹುದ್ದೆಗಳಿಲ್ಲದೆ ನೇಮಕ ಮಾಡಿರುವುದು.

ಆಡಳಿತ ವಿಭಾಗದ ಕಡತ ಪರಿಶೀಲಿಸಲಾಗಿ ವಿಶ್ವವಿದ್ಯಾಲಯವು 107 ಜನ ಸಂಚಿತ ವೇತನ/ಗುತ್ತಿಗೆ/ಅರೆಕಾಲಿಕ/ತಾತ್ಕಾಲಿಕ ಆಧಾರದ ಮೇರೆಗೆ ಸರ್ಕಾರದ ಮಂಜೂರಾತಿ ಇಲ್ಲದೆ ಸಿ ಅಂಡ್ ಆರ್‌ನಲ್ಲಿ ಮಂಜೂರಾದ ಹುದ್ದೆಗಳಿಲ್ಲದೆ ನೇಮಕ ಮಾಡಿರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಈ ಬಗ್ಗೆ ಲೆಕ್ಕ ವಿಚಾರಣಾ ಪತ್ರ ಸಂಖ್ಯೆ :20 :ದಿನಾಂಕ 12-04-2018 ರಲ್ಲಿ ವಿವರ ನೀಡಲು ಸೂಚಿಸಲಾಗಿ ಯಾವುದೇ ಉತ್ತರ ನೀಡಿರುವುದಿಲ್ಲ. ಸಿ ಅಂಡ್ ಆರ್ ಪರಿಷ್ಕೃತಗೊಳಿಸಿ ಸರ್ಕಾರದಿಂದ ಹೆಚ್ಚು ಹುದ್ದೆಗಳನ್ನು ಅನುಮೋದನೆ ಪಡೆದ ನಂತರವೇ ಕುಲಪತಿಗಳು ಅರ್ಹತೆಗೆ ತಕ್ಕಂತೆ ನೌಕರರನ್ನು ನೇಮಕ ಮಾಡಿಕೊಳ್ಳಬೇಕು.

2016-17 ನೇ ಸಾಲಿನಲ್ಲಿ 107 ಜನಗಳಿಗೆ ಪಾವತಿಸಿದ ಮೊತ್ತ (ಏಪ್ರಿಲ್ 2016 ರಿಂದ ಮಾರ್ಚ್ 2017 ರವರೆಗೆ ವೆಚ್ಚ ಭರಿಸಿದಂತೆ. ರೂ.10722043/- ಕ್ಕೆ ಆಕ್ಷೇಪಿಸಿದೆ. ಸಂಕ್ಷಿಪ್ತ ವಿವರ ಕೆಳಗಿನಂತಿದೆ.

1	ವಿವಿಧ ವಿಭಾಗಗಳಲ್ಲಿ ಹಾಗೂ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ	
2	ದೂರ ಶಿಕ್ಷಣ ನಿರ್ದೇಶನಾಲಯ	
3	ದೂರ ಶಿಕ್ಷಣ ನಿರ್ದೇಶನಾಲಯ	
4	ಬಾದಾಮಿ ಕೇಂದ್ರ	
5	ಸಂತೋಷ್ ಎನ್	10722043
6	ನಂದಿನಿ.ಬಿ.	
7	ಕೆ.ಗಂಗಾಧರ್ ಡಾಟಾ ಎಂಟ್ರಿ ಆಪರೇಟರ್	
8	ದೃಶ್ಯಕಲಾ ವಿಭಾಗದ ತಾತ್ಕಾಲಿಕ ಅಧ್ಯಾಪಕರು	
9	ಹಾಲುಮತ ಅಧ್ಯಯನ ಪೀಠ	
	ಒಟ್ಟು	

19) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸೇವಾಪುಸ್ತಕ ಪರಿಶೀಲಿಸಿದಾಗ ಕಂಡುಬಂದ ಸಾಮಾನ್ಯ ನ್ಯೂನ್ಯತೆಗಳು :-

1) ವೇತನ ಶ್ರೇಣಿಗಳನ್ನು/ಪರಿಷ್ಕೃತ ವೇತನ ಶ್ರೇಣಿಗಳನ್ನು ಸಿಬ್ಬಂದಿಗಳಿಗೆ ನಿಗದಿಮಾಡುವಾಗ ಆ ಕುರಿತು ವಿವರವಾಗಿ ಸೇವಾಪುಸ್ತಕದಲ್ಲಿ ಬರೆಯದಿರುವುದು.
2) G.O. No. Ed. 37 UNE 2009 Dated 24-12-2009 ಅಪೆಂಡಿಕ್ಸ್ ರ ಕಂಡಿಕೆ 3ರ(i)ರಲ್ಲಿ ತಿಳಿಸಿರುವಂತೆ ವೇತನಶ್ರೇಣಿಯಲ್ಲಿ ಮೂಲವೇತನ ಲೆಕ್ಕ ಹಾಕುವಾಗ ಚಾಲ್ತಿ ಮೂಲವೇತನವನ್ನು ದಿನಾಂಕ 01--01–2006ರ ಫ್ಯಾಕ್ಟರ್ 1.8.6 ಗುಣಾಕಾರದೊಂದಿಗೆ ಲಭ್ಯವಾಗುವ ವೇತನವನ್ನು ಮುಂದಿನ ದಶಾಂಕಕ್ಕೆ ನಿಗದಿಪಡಿಸಬೇಕು. ಆದರೆ ಬೋಧಕ ಸಿಬ್ಬಂದಿಯ ಸೇವಾ ಪುಸ್ತಕ ಪರಿಶೀಲಿಸಿದಾಗ ಈ ಪ್ರಕಾರವಾಗಿ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದ್ದು ಸರಿಪಡಿಸುವುದು.
3) G.O. No. Ed. 37 UNE 2009 Dated 24-12-2009 ಅಪೆಂಡಿಕ್ಸ್ (V) form of option ನಲ್ಲಿ ಸದರಿ ಬೋಧಕ ಸಿಬ್ಬಂದಿಗಳಿಂದ ಐಚ್ಛಿಕ ಆಯ್ಕೆ ಪತ್ರ ಪಡೆದಿರುವುದರ ಬಗ್ಗೆ ಮಾಹಿತಿಗಳನ್ನು .ಲೆ.ಪ.ಗೆ ಹಾಜರುಪಡಿಸಿರುವುದಿಲ್ಲ.
4) Ph.D/NET/SET/SLET ಗಳನ್ನು ಹೊಂದಿದ ದಿನಾಂಕ ಸಹಿತ ಯಾವ ವಿಷಯದಲ್ಲಿ ಹೊಂದಿದ್ದಾರೆ ಎಂಬುದನ್ನು ಸೇವಾ ಪುಸ್ತಕದಲ್ಲಿ ದಾಖಲಿಸಿರುವುದಿಲ್ಲ. ಕೂಡಲೇ ಇವುಗಳನ್ನು ಸಮರ್ಪಕವಾಗಿ ದಾಖಲಿಸಿ ಮುಂದಿನ ಲೆ.ಪ.ಗೆ ಹಾಜರುಪಡಿಸುವುದು.
5) ಯಾವ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕ ಹೊಂದಿದ್ದಾರೆ ಎಂಬುದರ ಕುರಿತು ವಿವರಗಳನ್ನು ಸೇವಾ ಪುಸ್ತಕದಲ್ಲಿ ದಾಖಲಿಸಿರುವುದಿಲ್ಲ. ಆದ್ದರಿಂದ ಸದ್ರಿ ವಿಷಯವನ್ನು ದಾಖಲಿಸಿ ಮುಂದಿನ ಲೆ.ಪ.ಗೆ ಹಾಜರುಪಡಿಸುವುದು.
6) Ph.D./ಪದೋನ್ನತಿ ವೇತನ ಬಡ್ತಿ ನೀಡಿದಾಗ ವಿವರವಾಗಿ fixation table ಹಾಕದೇ ಇರುವುದು.
7) ಸೇವಾ ಪುಸ್ತಕದ ಭಾಗ-3ರಲ್ಲಿ ಆದೇಶಿತ ರಜೆಗಳು ಅನ್ಯಕಾರ್ಯನಿಮಿತ್ತ ಕರ್ತವ್ಯ ಈ ರೀತಿ ರಜೆಗಳನ್ನು ದಾಖಲಿಸಲು ಅವಕಾಶವಿರುವುದಿಲ್ಲ. ಕೂಡಲೇ ಇದನ್ನು ಸರಿಪಡಿಸುವುದು ಹಾಗೂ ಅನುಸರಣೆ ಸಲ್ಲಿಸುವುದು.
8) ಕೆಲವು ಪ್ರಕರಣಗಳಲ್ಲಿ ಜನ್ಮ ದಿನಾಂಕ ದೃಢೀಕರಣ ಮಾಡಿರುವುದಿಲ್ಲ.
9) ಗಳಿಕೆ ರಜೆ ನಗದೀಕರಣ ಮಾಡುವಾಗ ಸಿಬ್ಬಂದಿಯ ಹಕ್ಕಿನಲ್ಲಿರುವ ಗಳಿಕೆ ರಜೆಗಳನ್ನು ಸರಿಯಾಗಿ ಪರಿಶೀಲಿಸದೇ ಗಳಿಕೆ ರಜೆ ನಗದೀಕರಣ ಮಾಡಿ ಅನಂತರ ಗಳಿಕೆ ರಜೆಯ ಅಂತಿಮ ಶಿಲ್ಕನ್ನು ಋಣಾತ್ಮಕ ಎಂದು ದಾಖಲಿಸಿದ್ದು ಈ ರೀತಿ ಋಣಾತ್ಮಕ ಎಂದು ದಾಖಲಿಸಿದ ಸಿಬ್ಬಂದಿಗಳಿಂದ ಋಣಾತ್ಮಕ ಸಂಖ್ಯೆಯಲ್ಲಿ ಬಂದ ಗಳಿಕೆ ರಜೆಗಳಿಗೆ ಪ್ರತಿದಿನಕ್ಕೆ ದೊರೆಯುವ ವೇತನದಿಂದ ಗುಣಿಸಿ ಆ ಮೊತ್ತವನ್ನು ಸದರಿ ಸಿಬ್ಬಂದಿಗಳಿಂದ ವಸೂಲಿಸಿ ವಿ.ವಿ.ಖಾತೆಗೆ ಜಮಾ ಮಾಡಿ ಲೆಕ್ಕ ಪರಿಶೋಧನೆಗೆ ಅನುಸರಣೆ ಸಲ್ಲಿಸುವುದು.
10) ಹಲವಾರು ಸೇವಾ ಪುಸ್ತಕಗಳನ್ನು ಪರಿಶೀಲಿಸಲಾಗಿ ಸೇವಾ ವಿವರಗಳನ್ನು ಕಾಲಾನುಕ್ರಮದಲ್ಲಿ ದಾಖಲಿಸದೇ ಇರುವುದು ಇದನ್ನು ಸರಿಪಡಿಸಿ ಲೆ.ಪ.ಗೆ ಅನುಸರಣೆ ಸಲ್ಲಿಸುವುದು. ಸದರ ನ್ಯೂನ್ಯತೆಗಳನ್ನು ಸರಿಪಡಿಸಿ ಮುಂದಿನ ಲೆಕ್ಕ ಪರಿಶೋಧನೆಗೆ ಸಮರ್ಪಕ ರೀತಿಯಲ್ಲಿ ಸೇವಾವಹಿ ನಿರ್ವಹಿಸಿ ಹಾಜರುಪಡಿಸುವುದು.

20) ಡಾ.ಎ.ಶ್ರೀಧರ ಪ್ರವಾಚಕರು ಅಭಿವೃದ್ಧಿ ಅಧ್ಯಯನ ವಿಭಾಗ ಇವರಿಗೆ ಒಂದು ಹೆಚ್ಚುವರಿ M.Phil ಬಡ್ತಿ ಮತ್ತು ಯು.ಜಿ.ಸಿ. 2006ರ ಆರ್ಥಿಕ ಸೌಲಭ್ಯವನ್ನು ದಿನಾಂಕ 24-12-2009ರಿಂದ ಅನ್ವಯಿಸಬೇಕಾಗಿತ್ತು ಹಾಗೂ ಪ್ರವಾಚಕ ಹುದ್ದೆ ಸ್ಥಾನಿಕರಣ ದಿನಾಂಕ 24-12-2012ರಿಂದ ನೀಡುವುದು.:-

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಯುತರು ದಿನಾಂಕ 16-08-1997 ರಂದು ಉಪನ್ಯಾಸಕ ಎಂದು ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ನೇಮಕಗೊಂಡಿದ್ದು (8000-13500) ವೇತನ ಶ್ರೇಣಿಯಲ್ಲಿ ಮೂಲವೇತನ ರೂ. 8000/- ಗಳಿಗೆ ನಿಗದಿಪಡಿಸಲಾಗಿದೆ. ದಿನಾಂಕ 16-08-1998 ರಂದು M.Phil ಹೊಂದಿದ್ದಕ್ಕೆ ಒಂದು ಮುಂಗಡ ಬಡ್ತಿ ನೀಡಲಾಗಿದೆ. ಪುನಃ ದಿನಾಂಕ 01-08-2002 ರಂದು M.Phil ಹೊಂದಿದ್ದಕ್ಕೆ ಒಂದು ಮುಂಗಡ ಬಡ್ತಿ ನೀಡಲಾಗಿದೆ. ಸದರಿ ಬಡ್ತಿಯನ್ನು ಒಪ್ಪಲಾಗುವುದಿಲ್ಲ. ಯು.ಜಿ.ಸಿ. 2006ರ ನಂತರ ವೇತನ ಶ್ರೇಣಿ ದಿನಾಂಕ 01-01-2006 ರಂದು ರೂ. 27420/-ಗೆ ನಿಗದಿಪಡಿಸಲಾಗಿದೆ. ಮುಂದುವರೆದು ದಿನಾಂಕ 01-08-2007ರಂದು ರೂ. 8000/- AGP ಯಲ್ಲಿ ರೂ. 30320/- ಗಳಿಗೆ ನಿಗದಿಪಡಿಸಲಾಗಿದೆ. ಆದರೆ ಸರಕಾರದ ಆದೇಶ ಸಂಖ್ಯೆ ED 37 UNE 2009 ಬೆಂಗಳೂರು ದಿನಾಂಕ 24-12-2009 ಕ್ರಮಸಂಖ್ಯೆ 10ರ ಪ್ರಕಾರ Date of Effect of this order is UGC pay scales shall be Effective from 01-01-2006 And All other Allowances Benefits Prospectively From the Date of Issue of This Order" ಎಂದು ತಿಳಿಸಿದ್ದು 8000 UGC ಪ್ರಯೋಜನ ದಿನಾಂಕ 01-08-2007ರ ಬದಲಾಗಿ ದಿನಾಂಕ 24-12-2009ಕ್ಕೆ ನೀಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪಾವತಿಯನ್ನು ವಸೂಲಿಸಬೇಕು. ಮುಂದುವರೆದು ಸರ್ಕಾರದ ಆದೇಶ ದಿನಾಂಕ 24-12-2009 ಕ್ರಮ ಸಂಖ್ಯೆ : 1.9, 1.10, 1.11 ಮತ್ತು 1.12ರ ಪ್ರಕಾರ ರೂ. 8000 UGC ಯಿಂದ ರೂ. 9000 UGC ಗೆ ಸ್ಥಾನೀಕರಣ ಮಾಡಲು ಕನಿಷ್ಠ ಮೂರು ವರ್ಷ ಅವಧಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಯುತರಿಗೆ ದಿನಾಂಕ 01-08-2010 ರಂದು ರೂ. 9000/- AGP ನೀಡುವ ಬದಲಾಗಿ ದಿನಾಂಕ 24-12-2009ರಂದು 8000 A.G.P. ಗೆ ಸ್ಥಾನೀಕರಣ ನೀಡಿದ ನಂತರ 3 ವರ್ಷದ ಅವಧಿಗೆ ಅಂದರೆ ದಿನಾಂಕ 24-12-2012 ರಂದು ರೂ. 9000/- A.G.P. ಗೆ ನಿಗದಿಪಡಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಯುತರಿಗೆ ಒಂದು ಹೆಚ್ಚುವರಿ M.Phil ಬಡ್ತಿ ಪಾವತಿ ಹಾಗೂ UGC 2006 ರ ಸ್ಥಾನೀಕರಣ ಸೌಲಭ್ಯವನ್ನು ಅನಿಯಮಿತವಾಗಿ ಪಾವತಿಸಿದ ಮೊತ್ತ ಲೆಕ್ಕ ಹಾಕಿ ವಸೂಲಿಸುವುದು. ಅಲ್ಲದೇ ಈ ವಸೂಲಿ ಮೊತ್ತದೊಂದಿಗೆ 2014-15 ಮತ್ತು 2015-16ರಲ್ಲಿ ಹೆಚ್ಚುವರಿ ಪಾವತಿಸಿದ ಮೊತ್ತ ರೂ.161156/- ಗಳನ್ನು ಸಂಬಂಧಪಟ್ಟವರಿಂದ ವಸೂಲಿಸುವುದು ಅಥವಾ ಈ ರೀತಿ ಅನಿಯಮಿತ ಪಾವತಿಸಲು ಯಾವ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ದಾಖಲೆ ಸಮೇತ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡಲು ತಿಳಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಲೆ.ಪ.ವಿ. **ಪತ್ರ ಸಂಖ್ಯೆ 55** ಅನ್ನು ದಿನಾಂಕ 26-04-2018 ರಂದು ನೀಡಲಾಗಿದ್ದು, ಈ ಕುರಿತು ಯಾವುದೇ ಅನುಸರಣೆಯನ್ನು ನೀಡಿರುವುದಿಲ್ಲ. ಕಾರಣ 2014-16 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಆಧರಿಸಿ ಈ ಸಾಲಿನಲ್ಲಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಶ್ರೀಯುತರಿಂದ ರೂ. 161156/- ವಸೂಲಿಸುವುದು. ಶ್ರೀಯುತರಿಗೆ ಒಂದು ಹೆಚ್ಚುವರಿ M.Phil ಬಡ್ತಿ ಪಾವತಿ ಹಾಗೂ UGC 2006 ರ ಸ್ಥಾನೀಕರಣ ಸೌಲಭ್ಯವನ್ನು ಅನಿಯಮಿತವಾಗಿ ನೀಡಿರುವುದನ್ನು ವಿ.ವಿ.ಯೇ ಲೆಕ್ಕಾಚಾರ ಮಾಡಿ ವಸೂಲಿಸುವುದು ವಿವರಗಳನ್ನು ವರದಿಗೆ ಲಗತ್ತಿಸಿದೆ. ಅಲ್ಲದೇ **2016-17**ನೇ ಸಾಲಿನಲ್ಲಿಯು 12/16 ರ ವೇತನ ಆಧರಿಸಿ ಒಟ್ಟು ಪಾವತಿಸಿದ ವೇತನ ರೂ.1639980/-ಗಳನ್ನು ಹೆಚ್ಚವರಿ ಮೊತ್ತ ಕೂಡಿಪಾವತಿಸಿರುವುದಕ್ಕೆ ಕನ್ನಡ ವಿಶ್ವ ವಿದ್ಯಾಲಯ ಲೆಕ್ಕಾಚಾರ ಮಾಡಿ ಸದರಿ ಯವರಿಂದ ಹೆಚ್ಚುವರಿ ಪಾವತಿಸಿದ ವೇತನವನ್ನು ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ದಾಖಲಾತಿಗಳನ್ನು ಹಾಜರುಪಡಿಸುವವರೆಗೂ ರೂ.**1639980/-** ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

<u>21) ವಿ.ವಿ.ಯ ಬೋಧಕ ಸಿಬ್ಬಂದಿಗಳಿಗೆ 2016-17ನೇ ಸಾಲಿನಲ್ಲಿ ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಯು.ಜಿ.ಸಿ. ವೇತನ ಬಟವಾಡೆ ಮಾಡಿರುವುದು.:-</u>

2016-17ನೇ ಸಾಲಿನಲ್ಲಿ ವಿ.ವಿ.ಯ 10 ಬೋಧಕ ಸಿಬ್ಬಂದಿಗಳಿಗೆ ವಿವಿಧ ಬೋಧಕೇತರ ಹುದ್ದೆಗಳಿಗೆ ಅಂದರೆ ಕುಲಸಚಿವರು, ಹಣಕಾಸು ಅಧಿಕಾರಿಗಳು, ನಿರ್ದೇಶಕರು, ಸಂಯೋಜನಾಧಿಕಾರಿಗಳು ಎಂದು ಕಾರ್ಯಭಾರ ವಹಿಸಿದ್ದು ಗಮನಿಸಿದೆ. ಸದರಿ ಸಿಬ್ಬಂದಿಗಳಿಗೆ ಏಪ್ರಿಲ್ 2014 ರಿಂದ ಮಾರ್ಚ್ 2016 ರವರೆಗೆ ವೇತನ ಬಟವಾಡೆ ಮಾಡಲಾಗಿದೆ. ಯು.ಜಿ.ಸಿ. ವೇತನ ಶ್ರೇಣಿ 2006ರ ಸರಕಾರದ ಆದೇಶ ಸಂಖ್ಯೆ ED 37 UNE 2009 ಬೆಂಗಳೂರು ದಿನಾಂಕ 24-12-2009 ಕ್ರಮಸಂಖ್ಯೆ 21.7ರ ಪ್ರಕಾರ Quality relevance. Excellance & inclusiveness teachers going on deputation to other jobs except those related to education management and research cannot carry forward their UGC payscales. However they can do so by accepting the state payscale ಎಂದು ತಿಳಿಸಲಾಗಿದೆ. ಅಲ್ಲದೇ ಸರ್ಕಾರದ **ಪತ್ರ ಸಂಖ್ಯೆ : ಇಡಿ190** ಯುಎನ್‌ಇ 2007 ದಿನಾಂಕ 20-12-2007ರ ಪ್ರಕಾರ as per ugc letter there is not provision in the ugc guidelines to allow the teachers to carry forward their pay scales to the other jobs joined in deputation" ಎಂದು ತಿಳಿಸಿದ್ದು ಕನ್ನಡ

ವಿ.ವಿ.ಯಿಂದ ಈ ರೀತಿ ನಿಯೋಜನೆ ಮಾಡಿರುವುದು ಯು.ಜಿ.ಸಿ. regulations ಹಾಗೂ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ **ಲೆ.ಪ.ವಿ.ಪತ್ರ ಸಂಖ್ಯೆ 54** ದಿನಾಂಕ **26-04-2018** ರಂದು ವಿವರಣೆ ಕೇಳಲಾಗಿ ಸದರಿ ಸಂಸ್ಥೆಯವರು ಅನುಸರಣೆ ಸಲ್ಲಿಸಿದ್ದು, ವಿವರಣೆಯಲ್ಲಿ ತಿಳಿಸಿದಂತೆ ಪರಿನಿಯಮಗಳು ಮಾನ್ಯ ಕುಲಪತಿಗಳು ಅನುಮೋದಿಸಿರುವರೆಂದು ತಿಳಿಸಿದ್ದು, ಆದರೆ ಸದರಿ ಅನುಮೋದನೆಯ ಪರಿನಿಯಮವು ಸರ್ಕಾರದಿಂದ ಘಟನೋತ್ತರ ಮಂಜೂರಾತಿಯನ್ನು ಪಡೆದ ಬಗ್ಗೆ ದಾಖಲಾತಿಗಳು ಕಂಡು ಬಂದಿರುವುದಿಲ್ಲ. ಕಾರಣ ಈ ಅನುಸರಣೆಯನ್ನು ಒಪ್ಪಲಾಗುವುದಿಲ್ಲ. ಹಾಗೂ ಸದರಿ ವಿಷಯ ಪುನರ್ ಪರಿಶೀಲನೆಯಲ್ಲಿ ಚರ್ಚಿಸಲಾಗಿದೆ. 2014-15ನೇ ಮತ್ತು 2015-16ನೇ ಸಾಲಿನಲ್ಲಿ ನಿಯೋಜನೆ ಮೇಲೆ ಬೋಧಕೇತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳಿಗೆ ಸದರಿ 2 ವರ್ಷಗಳಲ್ಲಿ ನೀಡಿರುವ ಒಟ್ಟು ಯು.ಜಿ.ಸಿ ವೇತನ ರೂ.30121019/- ಗಳನ್ನು ಒಪ್ಪಲಾಗುವುದಿಲ್ಲ. ಈ ಮೊತ್ತವನ್ನು ಆಕ್ಷೇಪಣೆಯಲ್ಲಿಡಲಾಗಿದೆ. **ಅದರಂತೆ 2016-17ನೇ** ಸಾಲಿನಲ್ಲಿ ಮುಂದುವರಿಸುತ್ತಾ ಪಾವತಿಸಿದ ಬೋಧಕ ಸಿಬ್ಬಂದಿಗಳಾದ 1) ಡಾ॥ ಪಾಂಡುರಂಗ ಬಾಬು 2) ಡಾ॥ ಮಹದೇವಯ್ಯ 3) ಡಾ॥ ಕೆ.ರವೀಂದ್ರನಾಥ 4) ಡಾ॥ ಚಲುವರಾಜು 5) ಡಾ॥ ಸಿದ್ದಗಂಗಮ್ಮ 6) ಡಾ॥ ಎ ಮೋಹನ್ ಕುಂಟಾರ 7) ಡಾ॥ ಸ.ಚಿ ರಮೇಶ 8) ಡಾ॥ ಎಸ್.ಟಿ.ಹಳ್ಳಕೇರಿ 9) ಡಾ॥ ಶಿವನಂದ ಎಸ್ ವಿರಕ್ತಮಠ, ಅವರ **2016-17** ರ ಬಟವಣೆ ಮಾಡಿದ ವೇತನ ಅಂದರೆ 12/16 ರ ವೇತನ ಆಧರಿಸಿ ಒಟ್ಟು ಲೆಕ್ಕಾಚಾರ ಮಾಡಿ ಮೇಲಿನ ನ್ಯೂನ್ಯತೆಗಳಿಗೆ ಅನುಸರಣೆ ಸಲ್ಲಿಸುವವರೆಗೆ **ರೂ.17092716/-** ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

ಮೇಲಿನಂತೆ ಅನುಕ್ರಮವಾಗಿ,

1	177477 * 12 = 2129724-00
2	177477 * 12 = 2129724-00
3	141145 * 12 = 1693740-00
4	140820 * 12 = 1689840-00
5	130160 * 12 = 1561920-00
6	170897 * 12 = 250764-00
7	170477 * 12 = 2045724-00
8	170897 * 12 = 2050764-00
9	145043 * 12 = 1740516-00

22) ವಿ.ವಿ.ಯ ಯೋಜನಾ ಸಹಾಯಕರು ಹಾಗೂ ಪ್ರಕಟಣಾ ಸಹಾಯಕರು ಇವರಿಗೆ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅಧ್ಯಾಪಕರ ಹುದ್ದೆಗೆ ನೇಮಕ ಮಾಡಿದ್ದು ಹಾಗೂ ಯು.ಜಿ.ಸಿ. 2006ರ ಪರಿಷ್ಕೃತ ವೇತನ ಶ್ರೇಣಿ ಸ್ಥಾನೀಕರಣ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪೂರ್ವಾನ್ವಯವಾಗಿ ನೀಡಿರುವುದು.:-

2016-17ನೇ ಸಾಲಿನಲ್ಲಿ ವಿಶ್ವವಿದ್ಯಾಲಯದಲ್ಲಿನ ಬೋಧಕ ಸಿಬ್ಬಂದಿಗಳ ಸೇವಾ ಪುಸ್ತಕ ಪರಿಶೀಲಿಸಲಾಗಿ ಕೆಲವೊಂದು ಅಧ್ಯಾಪಕರಿಗೆ ಯೋಜನಾ ಸಹಾಯಕರು ಹಾಗೂ ಪ್ರಕಟಣಾ ಸಹಾಯಕರು ಎಂದು ಸೇವೆ ಸಲ್ಲಿಸಿದ ಅವಧಿಯನ್ನು ಪರಿಗಣಿಸಿ ನೇರವಾಗಿ ಅಧ್ಯಾಪಕರು ಎಂದು ನೇಮಕ ಮಾಡಿಕೊಂಡಿರುವುದು ಕಂಡುಬಂದಿರುತ್ತದೆ. ಸದರಿ ಸಿಬ್ಬಂದಿಗಳ ಸೇವೆಗಳಿಗೆ ಈ ಮೊದಲು ರಾಜ್ಯದ ವೇತನ ಶ್ರೇಣಿ ನೀಡಿದ್ದು ನಂತರ ಯು.ಜಿ.ಸಿ. ವೇತನ ಶ್ರೇಣಿ ನೀಡಲಾಗಿದೆ. ಈ ಬಗ್ಗೆ ಯಾವ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿರುವುದಿಲ್ಲ. ಮುಂದುವರೆದು ಪಿಹೆಚ್.ಡಿ. ಪದವಿ ಹೊಂದಿರುವ ಪ್ರಯುಕ್ತ ಅವರುಗಳು ಸೇವೆಗೆ ಸೇರಿದ ದಿನಾಂಕದಿಂದ ಪಿಹೆಚ್.ಡಿ. ಮುಂಗಡ ಬಡ್ತಿಗಳನ್ನು ನೀಡಿದ್ದು ಸರ್ಕಾರದ ಆದೇಶ ದಿನಾಂಕ 19-09-2007ರ ಪ್ರಕಾರ 2005ರ ಬದಲಾಗಿ ದಿನಾಂಕ 19-09-2007ರಿಂದ ನೀಡಬೇಕಾಗಿರುತ್ತದೆ. ಅಲ್ಲದೇ ಯು.ಜಿ.ಸಿ. 2006ರ ಪರಿಷ್ಕೃತ ಸ್ಥಾನೀಕರಣ ಸೌಲಭ್ಯವನ್ನು ದಿನಾಂಕ 24-12-2009ಕ್ಕಿಂತ ಮೊದಲೇ ನೀಡಿರುವುದನ್ನು ಲೆಕ್ಕ ಪರಿಶೋಧನೆಯಲ್ಲಿ ಒಪ್ಪಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಕೆಳಗೆ ಸೂಚಿಸಿದ ಸಿಬ್ಬಂದಿಗಳಿಂದ ಅನುಬಂಧ-18ರಲ್ಲಿ ತಿಳಿಸಿದಂತೆ ರೂ. 239010/- ಗಳನ್ನು ವಸೂಲಿಸಲು ಈ ಅನಿಯಮಿತ ಪಾವತಿಗಳಿಗೆ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಿದ್ದಲ್ಲಿ ಲೆಕ್ಕ ಪರಿಶೋಧನೆಗೆ ವಿವರಿಸಲು ದಿನಾಂಕ 04-08-2016 ರಂದು ವಿಚಾರಣಾ ಪತ್ರ ಸಂಖ್ಯೆ 85 ನೀಡಲಾಗಿದ್ದು ಸದರಿ ಸಂಸ್ಥೆಯವರು ಪುನರ್ ಪರಿಶೀಲನಾ ಸಮಯದಲ್ಲಿ ನೀಡಿದ ಅನುಸರಣೆಯಲ್ಲಿ ಈ ಹುದ್ದೆಯ ಕಾರ್ಯ ಸ್ವರೂಪಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ್ದು, ಇದನ್ನು ಗಮನಿಸಿದ ವಿಶ್ವವಿದ್ಯಾಲಯವು ಈ ಹುದ್ದೆಗಳನ್ನು ಪರಿವರ್ತಿಸುವ ಪರಿನಿಯಮಗಳನ್ನು ರಚಿಸಿತ್ತು. ಈ ಪರಿವರ್ತಿತ ಪರಿನಿಯಮ 2003ಕ್ಕೆ ದಿನಾಂಕ 11-10-2004 ರಂದು ಕುಲಾಧಿಪತಿಗಳ ಅನುಮೋದನೆ ಪಡೆಯಲಾಗಿದೆ. ಎಂದು ತಿಳಿಸಿರುತ್ತಾರೆ.

ಕರ್ನಾಟಕ ಸರ್ಕಾರದ ಪತ್ರ ಸಂಖ್ಯೆ : ಇಡಿ/25/2003 ದಿನಾಂಕ 26-10-2004ರಲ್ಲಿ ಸದರಿ ಅಧ್ಯಾಪಕರಿಗೆ ಪರಿವರ್ತಿತ ಯು.ಜಿ.ಸಿ. ವೇತನ ಶ್ರೇಣಿ ನೀಡಲು ಆದೇಶಿಸಲಾಗಿದೆ. ಎಂದು ತಿಳಿಸಿರುತ್ತಾರೆ.

ಇನ್ನು ಪಿಎಚ್.ಡಿ. ವೇತನ ಬಡ್ತಿಗಳಿಗೆ ಸಂಬಂಧಿಸಿದಂತೆ 19-09-2007ರ ಆದೇಶ ಬರುವ ಮುಂಚೆ ಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಸ್ಥಾನೀಕರಣ ಸೌಲಭ್ಯಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕೊಡಲಾಗಿದೆಯೆಂದು ತಿಳಿಸಿರುತ್ತಾರೆ. ಪರಿಶೀಲಿಸಲಾಗಿ 19-09-2007ರಂದು ಕರ್ನಾಟಕ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದಂತೆ 01-01-1996 ರಂದು ಮತ್ತು ಅದರ ನಂತರ ಪಿಎಚ್.ಡಿ. ಹೊಂದಿದ/ಹೊಂದಲಿರುವ ಅಧ್ಯಾಪಕರಿಗೆ ಪಿಎಚ್.ಡಿ. ವೇತನ ಬಡ್ತಿ ನೀಡಲು ಅವಕಾಶ ಕಲ್ಪಿಸಿದ್ದು ಈ ಸೌಲಭ್ಯವನ್ನು ಈ ಸುತ್ತೋಲೆ ಹೊರಡಿಸಿದ ದಿನಾಂಕ 19-09-2007ರಿಂದಲೇ ನೀಡಬೇಕಾಗಿತ್ತು. ಆದರೆ ಈ ಸಂಸ್ಥೆಯವರು ಈ ಸುತ್ತೋಲೆ ಬರುವ ಪೂರ್ವದಲ್ಲಿಯೇ ಕೊಟ್ಟಿರುವ ವಿವರಣೆಯನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ಈ ಅಧ್ಯಾಪಕರುಗಳು 1996ರ ನಂತರ ಪಿಎಚ್.ಡಿ. ಮಾಡಿಕೊಂಡಿದ್ದು ಈ ಸುತ್ತೋಲೆಯಲ್ಲಿ ತಿಳಿಸಿದ ದಿನಾಂಕಗಳಿಂದಲೇ ಮುಂಗಡ ವೇತನ ಬಡ್ತಿಗಳನ್ನು ನೀಡಬೇಕಾಗುತ್ತದೆ. ಇನ್ನು ಸ್ಥಾನೀಕರಣ ಸೌಲಭ್ಯಕ್ಕೆ ಸಂಬಂಧಿಸಿದಂತೆ ಈ ವರದಿಗೆ ಲಗತ್ತಿಸಿರುವ ಅನುಬಂಧ 18ರಲ್ಲಿ ಸೂಚಿಸಿದಂತೆ ದಿನಾಂಕ 24-12-2009ರ ಪೂರ್ವದಲ್ಲಿಯೇ ಸ್ಥಾನೀಕರಣ ನೀಡಿರುವುದರಿಂದ ಈ ಅನುಸರಣೆಯನ್ನು ಕೂಡ ಒಪ್ಪಲಾಗುವುದಿಲ್ಲ.

1) ಡಾ.ಹನುಮಂತಪ್ಪ ತಾರಿಹಳ್ಳಿ
2) ಡಾ.ಎಸ್.ವೈ.ಸೋಮಶೇಖರ್
3) ಡಾ.ಜನಾರ್ಧನ
4) ಡಾ.ಸು.ರಾ.ನವರತ್ನ
5) ಡಾ.ಮಲ್ಲಿಕಾರ್ಜುನಗೌಡ
6) ಡಾ.ಎಲ್.ಶ್ರೀನಿವಾಸ್

2014-15,2015-16, **2016-17ನೇ** ಸಾಲಿನಲ್ಲಿ ಈ ಮೇಲೆ ತಿಳಿಸಿದ ಸದರಿ ಸಿಬ್ಬಂದಿಗಳಿಗೆ ಅನಿಯಮಿತವಾಗಿ ಪಾವತಿಸಿದ ಹೆಚ್ಚುವರಿ ವೇತನ ಭತ್ಯೆಗಳನ್ನು ಮಾತ್ರ ಲೆಕ್ಕ ಹಾಕಲಾಗಿದೆ. 2005ರಲ್ಲಿ ನೀಡಿದ ಪಿಹೆಚ್.ಡಿ. ಉತ್ತೇಜನಾ ವೇತನ ಬಡ್ತಿಗಳನ್ನು ಹಾಗೂ 24-12-2009ರಂದು ನೀಡಬೇಕಾಗಿದ್ದ ಸ್ಥಾನೀಕರಣ ಸೌಲಭ್ಯಗಳನ್ನು ಪೂರ್ವಾನ್ವಯವಾಗಿ ನೀಡಿರುವುದನ್ನು ವಿ.ವಿ.ಯೇ ಲೆಕ್ಕಾಚಾರ ಮಾಡಿ ವಸೂಲಿಸಿ ವಿ.ವಿ. ನಿಧಿಗೆ ಜಮಾ ಮಾಡಿ ಲೆ.ಪ.ಗೆ ಅನುಸರಣೆ ನೀಡುವುದು. ಈ ಕುರಿತು ವಿಚಾರಣಾ ಪತ್ರ ಸಂಖ್ಯೆ:53/26/4/18 ನೀಡಿದರೂ ಯಾವುದೇ ಅನುಸರಣೆಯನ್ನು ಸಲ್ಲಿಸಿರುವುದಿಲ್ಲ.

ಈ ಮೇಲಿನ 6 ಜನ ಬೋಧಕರ ನೇಮಕಾತಿ ಕುರಿತಂತೆ ಮಹಾಲೇಖಪಾಲರು ಬೆಂಗಳೂರು ಇವರ Inspection ವರದಿ ದಿನಾಂಕ 14-03-2016ರ Part-2 section 'a' ಕ್ರಮಸಂಖ್ಯೆ iv ರ ಪ್ರಕಾರ upgradation from post of publication assistants and planning assistants to the post of lecturers ಕುರಿತು excess pay drawn ರೂ.9339912/- ಬಗ್ಗೆ ಉಲ್ಲೇಖಿಸಲಾಗಿರುತ್ತದೆ. ಮುಂದುವರಿಸುತ್ತಾ ವಿವರಣೆ ಈ ರೀತಿ ಇರುತ್ತದೆ.

1	ಡಾ|| ಹನುಮಂತಪ್ಪ ತಾರಿಹಳ್ಳಿ	8470 * 12 = 1016400	12/16 ವೇತನ
2	ಡಾ|| ಎಸ್.ವೈ ಸೋಮಶೇಖರ	85520 * 12 = 1026240	12/16 ವೇತನ
3	ಡಾ|| ಜನಾರ್ಧನ	77498 * 12 = 929976	12/16 ವೇತನ
4	ಡಾ|| ಸು.ರಾ ನವರತ್ನ	79800 * 12 = 957600	12/16 ವೇತನ
5	ಡಾ|| ಮಲ್ಲಿಕಾರ್ಜುನಗೌಡ	84850 * 12 = 1018200	12/16 ವೇತನ
6	ಡಾ|| ಎಲ್. ಶ್ರೀನಿವಾಸ	85497 * 12 = 1025968	12/16 ವೇತನ
		5974384-00	

ಮೇಲಿನಂತೆ ರೂ.5974384/- ಗಳನ್ನು 2016-17ನೇ ಸಾಲಿನಲ್ಲಿ ಸದರಿಯವರಿಗೆ ಪಾವತಿಸಿದ ವೇತನದಲ್ಲಿ ಹೆಚ್ಚುವರಿ ಮೊತ್ತವು ಕೂಡಿಕೆಯಾಗಿರುವುದರಿಂದ 12/2016 ತಿಂಗಳ ವೇತನವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟು ಪಾವತಿಸಿದ ಮೊತ್ತಕ್ಕೆ ಲೆಕ್ಕ ತನಿಖಾ ವರದಿಯಲ್ಲಿ ಆಕ್ಷೇಪಿಸಿದೆ. ಕಾರಣ ಸದರಿ ಹೆಚ್ಚುವರಿ ಮೊತ್ತವನ್ನು ಕನ್ನಡ ವಿಶ್ವ ವಿದ್ಯಾಲಯ ಹಂಪಿ ಲೆಕ್ಕಾಚಾರ ಮಾಡಿ ಹೆಚ್ಚುವರಿ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ದಾಖಲೆಗಳನ್ನು ಹಾಜರುಪಡಿಸುವವರೆಗೆ 2016-17ನೇ ಸಾಲಿನಲ್ಲಿ (ಅಂದಾಜು) ಮೇಲೆ ತೋರಿಸಿದಂತೆ ವೇತನವನ್ನು ರೂ.**5974384/-** ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

23) ಡಾ.ಬಿ.ಎಂ.ಪುಟ್ಟಯ್ಯ, ಪ್ರಾಧ್ಯಾಪಕರು ಇವರಿಗೆ ದಿನಾಂಕ 01-08-1999 ರಂದು ತಪ್ಪಾಗಿ ವೇತನ ನಿಗಧಿಕರಣ ಯು.ಜಿ.ಸಿ. 2006 ಪರಿಷ್ಕೃತ ವೇತನ ಶ್ರೇಣಿ ಸೌಲಭ್ಯವನ್ನು ದಿನಾಂಕ 24-12-09ರ ಬದಲಾಗಿ ದಿನಾಂಕ 01-08-2006ಕ್ಕೆ ವಿಸ್ತರಿಸಿದ್ದು ಅದರ ಆಧಾರದ ಮೇಲೆ 8000 ಎ.ಜಿ.ಪಿ. ಯಿಂದ 9000 ಎ.ಜಿ.ಪಿ. grade pay movement ದಿನಾಂಕ 24-12-2012ರ ಬದಲಾಗಿ ದಿನಾಂಕ 01-08-2009ಕ್ಕೆ ನಿಗದಿ ಪಡಿಸಿರುವುದು.:-

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಯುತರು ದಿನಾಂಕ 01-08-1996ರಂದು ಉಪನ್ಯಾಸಕರು ಎಂದು ವೇತನ ಶ್ರೇಣಿ (8000-275-13500) ಮೂಲವೇತನ ರೂ. 8000ಕ್ಕೆ ನಿಗದಿಪಡಿಸಲಾಗಿದೆ. ದಿನಾಂಕ 01-08-19998 ರಂದು M.Phil. ಹೊಂದಿದ್ದಕ್ಕೆ ಒಂದು ಮುಂಗಡ ಬಡ್ತಿ ನೀಡಲಾಗಿದೆ. ಮುಂದುವರೆದು ಯು.ಜಿ.ಸಿ. 2006ರ ಪರಿಷ್ಕೃತ ವೇತನ ಶ್ರೇಣಿ ಸೌಲಭ್ಯವನ್ನು ದಿನಾಂಕ 01-08-2006ರಿಂದ ನೀಡಲಾಗಿದೆ ಹಾಗೂ ದಿನಾಂಕ 01-08-2009 ರಂದು ಪ್ರವಾಚಕ ಹುದ್ದೆಗೆ ಬಡ್ತಿ ನೀಡಿ ಮೂಲವೇತನ ರೂ. 46400/- ಹಾಗೂ ಪ್ರಾಧ್ಯಾಪಕ ಹುದ್ದೆಗೆ ದಿನಾಂಕ 27-08-2012 ರಿಂದ ನೀಡಿದ್ದು ಗಮನಿಸಿದೆ. ಶ್ರೀಯುತರ ಸೇವಾ ವಿವರ ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನ್ಯತೆಗಳು ಕಂಡುಬಂದಿರುತ್ತವೆ.

1) ದಿನಾಂಕ 01-08-1998 ರಂದು ಶ್ರೀಯುತರ ವೇತನ ರೂ. 8825/- ಇದ್ದು ದಿನಾಂಕ 01-08-1999 ರಂದು ಒಂದು ವಾರ್ಷಿಕ ವೇತನ ಬಡ್ತಿ ನೀಡಿ ರೂ. 9100/- ಕ್ಕೆ ನಿಗದಿಪಡಿಸುವ ಬದಲಾಗಿ ತಪ್ಪಾಗಿ ರೂ. 9375/- ಕ್ಕೆ ನಿಗದಿಪಡಿಸಲಾಗಿದೆ.

2) ಯು.ಜಿ.ಸಿ. 2006ರ ಪರಿಷ್ಕೃತ ವೇತನ ಶ್ರೇಣಿ ಸರ್ಕಾರದ ಆದೇಶ ಸಂಖ್ಯೆ ಇಡಿ37 ಯುಎನ್‌ಇ2009 ಬೆಂಗಳೂರು ದಿನಾಂಕ 24-12-2009ರ ಪ್ರಕಾರ 2006ರ payscale benefit prospectively from the date of order ಎಂದು ತಿಳಿಸಿದ್ದು ದಿನಾಂಕ 01-08-2006 ರಂದು 8000 ಎ.ಜಿ.ಪಿ.ಯ ಯು.ಜಿ.ಸಿ./ಸರ್ಕಾರದ ಆದೇಶದ ಮೇರೆಗೆ ದಿನಾಂಕ 24-12-2009 ರಂದು ನಿಗದಿಪಡಿಸಬೇಕಾಗಿದ್ದು ದಿನಾಂಕ 24-12-2009 ರಂದು ಮೂಲವೇತನ ರೂ. 33450/- (8000 ಎ.ಜಿ.ಪಿ.)ಗೆ ನಿಗದಿಪಡಿಸಬೇಕಾಗಿದೆ.

3) ಸರ್ಕಾರದ ಆದೇಶ ಸಂಖ್ಯೆ ದಿ.24-12-2009ರ ಪ್ರಕಾರ 8000 ಎ.ಜಿ.ಪಿ.ಯಿಂದ ರೂ. 9000/- ಎ.ಜಿ.ಪಿ.ಗೆ Grade Pay Movement ಗಾಗಿ ಕನಿಷ್ಠ 3 ವರ್ಷ ಎಂದು ತಿಳಿದಿದ್ದು ದಿ. 01-08-2009 ರಂದು 9000 ಎ.ಜಿ.ಪಿ.ಗೆ ನಿಗದಿಪಡಿಸುವ ಬದಲಾಗಿ ದಿ. 24-12-2012 ರಂದು 9000 ಎ.ಜಿ.ಪಿ.ಗೆ ಮೂಲವೇತನ ರೂ. 46400/- ಕ್ಕೆ ನಿಗದಿಪಡಿಸಬೇಕಾಗಿತ್ತು.

ಈ ಹಿನ್ನೆಲೆಯಲ್ಲಿ ತಪ್ಪಾಗಿ ವೇತನ ನಿಗದೀಕರಣ ಹಾಗೂ ಯು.ಜಿ.ಸಿ.2006ರ ಪರಿಷ್ಕೃತ ವೇತನ ಶ್ರೇಣಿ ನಿಗದಿಕರಣ ಸ್ಥಾನೀಕರಣ ಸೌಲಭ್ಯಗಳನ್ನು ತಪ್ಪಾಗಿ ನಿಗದಿಪಡಿಸಿದ್ದಕ್ಕೆ 2014-15,2015-16, 2016-17ನೇ ಸಾಲಿನಲ್ಲಿ ಹೆಚ್ಚುವರಿ ಪಾವತಿ ಮೊತ್ತ ರೂ. 289278/- ಹಾಗೂ ಹಿಂದೆ ನೀಡಿದ ಹೆಚ್ಚುವರಿ ವೇತನ ಭತ್ಯೆಗಳನ್ನು ವಿ.ವಿ.ಯೇ ಲೆಕ್ಕಾಚಾರ ಮಾಡಿ ಶ್ರೀಯುತರಿಂದ ವಸೂಲಿಸಿ ವಿ.ವಿ.ನಿಧಿಗೆ ಜಮಾ ಮಾಡುವುದು ಹಾಗೂ ಲೆ.ಪ.ಗೆ ಅನುಸರಣೆ ಸಲ್ಲಿಸುವುದು. ಅಥವಾ ಈ ಮೇಲೆ ತಿಳಿಸಿದಂತೆ ಅನಿಯಮಿತ ಪಾವತಿಗಳಿಗೆ ನಿಯಮಾನುಸಾರ ಕ್ರಮಬದ್ಧ ಇದೇ ಎಂದು ಸೂಕ್ತ ಅನುಸರಣೆ ನೀಡುವುದು. ಈ ಮೇಲ್ಕಂಡ ಎಲ್ಲ ವಿಷಯಕ್ಕೆ ಸಂಬಂಧಿಸಿದಂತೆ **ಲೆ.ಪ.ವಿ. ಪತ್ರ ಸಂಖ್ಯೆ 52** ದಿನಾಂಕ **26-04-2018** ರಂದು ನೀಡಲಾಗಿದ್ದು ಸದರಿ ಯಾವುದೇ ಅನುಸರಣೆ ನೀಡಿರುವುದಿಲ್ಲ. 4-12-2009ರ ಆದೇಶ ಬರುವ ಪೂರ್ವದಲ್ಲಿಯೇ ದಿನಾಂಕ 18-04-2007ರಂದು CAS ಪರಿನಿಯಮ ಹಾಗೂ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದ ಪ್ರಕಾರ ನೀಡಲಾಗಿದೆಯೆಂದು ತಿಳಿಸಿರುತ್ತಾರೆ. ಇದು 24-12-2009ರ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿದ್ದು ಈ ಅನುಸರಣೆ ಒಪ್ಪಲಾಗುವುದಿಲ್ಲ.

ಸದರಿಯವರಿಗೆ 24-12-2009ರ ಆದೇಶದಲ್ಲಿ ಸೂಚಿಸಿದಂತೆ 24-12-2009ರಂದು 8000 AGP ಗೆ Grade Pay Movement ನೀಡಿ ಅಲ್ಲಿಂದ 3 ವರ್ಷಗಳ ನಂತರ ಅಂದರೆ 24-12-2012ಕ್ಕೆ 9000 AGP ಮುಂಬಡ್ತಿ ನೀಡಬೇಕಾಗುತ್ತದೆ. ಆದ್ದರಿಂದ ಸದರಿಯವರ ಅನುಸರಣೆ ಒಪ್ಪಲಾಗುವುದಿಲ್ಲ. ಹಾಗಾಗಿ ರೂ. 289278/- ರ ವಸೂಲಿಗೆ ಸೂಚಿಸಿದೆ. ವಿವರಗಳನ್ನು <u>**ಅನುಬಂಧ-19**</u>ರಲ್ಲಿ ವರದಿಗೆ ಲಗತ್ತಿಸಿದೆ. ಅದರಂತೆ **2016-17ನೇ** ಸಾಲಿನಲ್ಲಿ ಹೆಚ್ಚುವರಿ ವೇತನ ಪಾವತಿಸಿದ್ದರಿಂದ (ಅಂದಾಜು) 12/16 ರ ವೇತನ ಆಧರಿಸಿ 'ಒಂದು ವರ್ಷದ ಒಟ್ಟು ಮೊತ್ತ ರೂ.1731732/- (144311 * 12) ಗಳಲ್ಲಿ ಹೆಚ್ಚುವರಿ ಮೊತ್ತ ಕೂಡಿಕೆ ಆಗಿರುವುದರಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಹೆಚ್ಚುವರಿ ಮೊತ್ತವನ್ನು ಲೆಕ್ಕಾಚಾರ ಮಾಡಿ ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ದಾಖಲಾತಿಗಳನ್ನು ಹಾಜರುಪಡಿಸುವವರೆಗೂ ಪಾವತಿಸಿದ ವೇತನ ರೂ.1731732/- ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

24) ಡಾ.ಪಿ.ಮಹದೇವಯ್ಯ ಪ್ರಾಧ್ಯಾಪಕರು ಕನ್ನಡ ಭಾಷಾ ಅಧ್ಯಯನ ವಿಭಾಗ ಇವರಿಗೆ ಹಾಗೂ ಇತರರಿಗೆ 01-01-2006ರ ಯು.ಜಿ.ಸಿ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ತಪ್ಪಾಗಿ ವೇತನ ನಿಗದಿಪಡಿಸಿರುವುದು ಹಾಗೂ ವೇತನ ಶ್ರೇಣಿ ದಿನಾಂಕವನ್ನು ಸರ್ಕಾರದ ಆದೇಶದ ದಿನಾಂಕಕ್ಕೆ ಅನುಗುಣವಾಗಿ ನಿಗದಿಪಡಿಸದೇ ಪೂರ್ವಾನ್ವಯವಾಗಿ ನೀಡಿರುವುದು.:-

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಡಾ.ಪಿ.ಮಹದೇವಯ್ಯ ಪ್ರಾಧ್ಯಾಪಕರು ಕನ್ನಡ ಭಾಷಾ ಅಧ್ಯಯನ ವಿಭಾಗ, ಇವರ ಸೇವಾ ಪುಸ್ತಕವನ್ನು ಪರಿಶೀಲಿಸಲಾಗಿ ಶ್ರೀಯುತರು 1992ರಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಜನವರಿ-2000ರಲ್ಲಿ ಪಿಹೆಚ್.ಡಿ. ಪದವಿ ಪಡೆದಿರುತ್ತಾರೆ. ದಿನಾಂಕ 22-08-1997ರಂದು ಉಪನ್ಯಾಸಕರೆಂದು ಕರ್ತವ್ಯಕ್ಕೆ ಹಾಜರಾಗಿದ್ದು ಶ್ರೀಯುತರ ವೇತನವನ್ನು ದಿನಾಂಕ 22-08-1997ಕ್ಕೆ 8000-13500 ವೇತನ ಶ್ರೇಣಿಯಲ್ಲಿ ರೂ. 8000/- ಮೂಲವೇತನಕ್ಕೆ ನಿಗದಿಪಡಿಸಲಾಗಿದೆ. ಮುಂದುವರೆದು 22-08-2001ರಂದು ಹಿರಿಯ ವೇತನ ಶ್ರೇಣಿಗೆ (ಎಸ್.ಎಸ್.ಎಲ್.) ಗೆ ಬಡ್ತಿ ನೀಡಿ ವೇತನ ಶ್ರೇಣಿ 10000-15200ರಲ್ಲಿ ರೂ. 10000/- ಮೂಲವೇತನಕ್ಕೆ ನಿಗದಿಪಡಿಸಲಾಗಿದೆ. ಶ್ರೀಯುತರ ಸೇವಾ ಪುಸ್ತಕದಲ್ಲಿ ದಾಖಲಿಸಿದಂತೆ ದಿನಾಂಕ 01-08-2005ಕ್ಕೆ ವೇತನ ರೂ. 11300/- ಆಗಿದ್ದು ಯುಜಿಸಿ ಫಿಟ್‌ಮೆಂಟ್ ಟೇಬಲ್-2ಬಿ ಪ್ರಕಾರ ರೂ. 11300/-ಕ್ಕೆ ಎದುರಾಗಿ ರೂ.28020/-ಕ್ಕೆ ನಿಗದಿಪಡಿಸಬೇಕಾಗಿತ್ತು. ಆದರೆ ದಿ.01-01-2006ಕ್ಕೆ ತಪ್ಪಾಗಿ ವೇತನವನ್ನು ರೂ.28630/- ಗಳಿಗೆ ನಿಗದಿಪಡಿಸಲಾಗಿದೆ. ಮುಂದುವರೆದು ಶ್ರೀಯುತರು ದಿ.01-08-2009ರಂದು ಸಹ ಪ್ರಾಧ್ಯಾಪಕರೆಂದು ಬಡ್ತಿ ಹೊಂದಿದ್ದು, ವೇತನ ಶ್ರೇಣಿ 7400+67000+9000 AGP ಯಲ್ಲಿ ಮೂಲ ವೇತನ ರೂ. 46400/- ಕ್ಕೆ ನಿಗದಿಪಡಿಸಲಾಗಿದೆ. ಆದರೆ ಸರ್ಕಾರಿ ಆದೇಶ ಸಂಖ್ಯೆ ED37 UNE 2009 ಬೆಂಗಳೂರು ದಿನಾಂಕ 24-12-2009ರ ಕ್ರಮ ಸಂಖ್ಯೆ 10ರ ಪ್ರಕಾರ "Date of Effect of UGC Payscales Shall be Effective From 01-01-2006 And All Other Allowances/Benefits Prospectively From The Date Of Issue Of This Order" ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ದಿನಾಂಕ 24-12-2009ಕ್ಕೆ ಪದೋನ್ನತಿ ಹಾಗೂ ವೇತನ ನಿಗದಿಪಡಿಸುವ ಬದಲಾಗಿ ದಿನಾಂಕ 01-08-2009ರಂದು ನಿಗದಿಪಡಿಸಿದ್ದನ್ನು ಒಪ್ಪಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ 01-08-2015ಕ್ಕೆ ಶ್ರೀಯುತರು ವೇತನವನ್ನು 56495/--ರ ಬದಲಾಗಿ ರೂ. 52120/- ಗಳಿಗೆ ನಿಗದಿಪಡಿಸಲಾಗಿದೆ. ದಿ.01-04-2014 ರಿಂದ 31-03-2016ರವರೆಗೆ ಶ್ರೀಯುತರಿಗೆ ಅನಿಯಮಿತವಾಗಿ ನೀಡಿದ ಹೆಚ್ಚುವರಿ ವೇತನ+ಭತ್ಯೆಗಳನ್ನು ಮಾತ್ರ ಲೆಕ್ಕಪರಿಶೋಧನೆಯು ಲೆಕ್ಕ ಹಾಕಿದ್ದು ಒಟ್ಟು ರೂ.291420/- ಗಳನ್ನು ಶ್ರೀಯುತರಿಂದ ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವಂತೆ ಲೆ.ಪ.ವಿ.ಪತ್ರ ಸಂಖ್ಯೆ 66ನ್ನು ದಿನಾಂಕ 13-07-2016 ರಂದು ನೀಡಲಾಗಿತ್ತು. ಸದರಿ ಸಂಸ್ಥೆಯವರು ಪುನರ್ ಪರಿಶೀಲನಾ ಸಮಯದಲ್ಲಿ ನೀಡಿದ ಅನುಸರಣೆಯಲ್ಲಿ ದಿನಾಂಕ 01-01-2006ಕ್ಕೆ ತಪ್ಪಾಗಿ ವೇತನ ನಿಗದಿ ಪಡಿಸಲಾಗಿದ್ದು ವ್ಯತ್ಯಾಸದ ಮೊತ್ತವನ್ನು ವಸೂಲಿ ಮಾಡುವುದಾಗಿ ತಿಳಿಸಿರುತ್ತಾರೆ. ದಿನಾಂಕ 01-08--2009ರಂದು ನೀಡಿರುವ ಸ್ಥಾನೀಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 24-12-2009ರ ಆದೇಶ ಬರುವ ಪೂರ್ವದಲ್ಲಿಯೇ CAS ಪರಿನಿಯಮ ಹಾಗೂ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದ ಪ್ರಕಾರ ನೀಡಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ 24-12-2009ರ ಆದೇಶದ ಕ್ರಮ ಸಂಖ್ಯೆ 10 ರಲ್ಲಿ ಸೂಚಿಸಿದಂತೆ CAS ಪದೋನ್ನತಿ ವೇತನ ನಿಗದಿಯನ್ನು ಮತ್ತು ಅದರ ಆರ್ಥಿಕ ಸೌಲಭ್ಯವನ್ನು ದಿನಾಂಕ 24-12-2009 ರಿಂದಲೇ ಕೊಡಬೇಕಾಗಿದ್ದು ಅದಕ್ಕಿಂತ ಮುಂಚಿತವಾಗಿ ಕೊಟ್ಟಿರುವುದನ್ನು ಒಪ್ಪಲಾಗುವುದಿಲ್ಲ.

ವಸೂಲಾತಿ ಮೊತ್ತದ ವಿವರಗಳನ್ನು ಈ ಕಂಡಿಕೆಗೆ ಲಗತ್ತಿಸಿದೆ. ಅನುಬಂಧ-22(ಎ)ರಲ್ಲಿ ವಿವರಿಸಿದೆ. 2014-15,2015-16,2016-17ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿದ ವೇತನ+ಭತ್ಯೆಗಳನ್ನು ಮಾತ್ರ ಲೆ.ಪ.ಯಲ್ಲಿ ಲೆಕ್ಕ ಹಾಕಿ ವಸೂಲಿಗೆ ಸೂಚಿಸಿದ್ದು ಹಿಂದಿನ ಸಾಲುಗಳಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ+ಭತ್ಯೆಗಳನ್ನು ವಿ.ವಿ.ಯೇ ಲೆಕ್ಕ ಹಾಕಿ ವಸೂಲಿಸಿ ಲೆ.ಪ.ಗೆ ಅನುಸರಣೆ ನೀಡುವುದು.

ಸದರಿಯವರ ಪ್ರಕರಣವನ್ನು ಉದಾಹರಣೆಗೆ ಮಾತ್ರ ವಿವರಿಸಲಾಗಿದ್ದು, ಇನ್ನುಳಿದ ಎಲ್ಲ ಪ್ರಕರಣಗಳಲ್ಲೂ ಮೇಲೆ ಸೂಚಿಸಿದಂತೆ ಕ್ರಮ ಕೈಗೊಂಡು ಲೆ.ಪ.ಗೆ ಅನುಸರಣೆ ನೀಡುವುದು. ಈ ಹಿನ್ನೆಲೆಯಲ್ಲಿ ಶ್ರೀಯುತರಿಂದ ರೂ.291420/-- ಗಳನ್ನು, <u>ಅನುಬಂಧ-22(ಬಿ)</u> ಈ ಪ್ರಕರಣದಂತೆಯೇ ಇರುವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಪ್ರಾಧ್ಯಾಪಕರು ಇವರಿಂದ ರೂ.291420/- ಗಳನ್ನು ಅನುಬಂಧ-22(ಸಿ) ಡಾ.ಎ.ಎಸ್.ಪ್ರಭಾಕರ್ ಪ್ರಾಧ್ಯಾಪಕರು ಇವರಿಂದ ರೂ.149226/- ಗಳನ್ನು ಅನುಬಂಧ-22(ಡಿ) ಡಾ.ಅಶೋಕ್ ಕುಮಾರ್ ರಂಜೇರೆ ಪ್ರಾಧ್ಯಾಪಕರಿಂದ ರೂ.108142/- ಗಳನ್ನು ಅನುಬಂಧ-22(ಇ), ಡಾ.ಎಸ್.ಎಸ್.ಅಂಗಡಿ ಪ್ರಾಧ್ಯಾಪಕರು ಹಸ್ತಪ್ರತಿಶಾಸ್ತ್ರ ರವರಿಂದ ರೂ. 309403/- ಗಳನ್ನು ವಸೂಲಿಸುವುದು. ಲೆ.ಪ.ದಲ್ಲಿ 2014-15,2015-16,2016-17ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿದ ವೇತನ+ಭತ್ಯೆಗಳನ್ನು ಮಾತ್ರ ಲೆಕ್ಕ ಹಾಕಲಾಗಿದ್ದು ಹಿಂದೆ ನೀಡಿದ ಎಲ್ಲಾ ಅನಿಯಮಿತ ವೇತನ+ಭತ್ಯೆಗಳನ್ನು ವಿ.ವಿ.ಯೇ ಲೆಕ್ಕ ಹಾಕಿ ಸದರಿ ಸಿಬ್ಬಂದಿಗಳಿಂದ ವಸೂಲಿಸಿ ಲೆ.ಪ.ಗೆ ಅನುಪಾಲನೆ ಸಲ್ಲಿಸುವುದು. ವಿವರಗಳನ್ನು ಅನುಬಂಧ-21 ಎ.ಬಿ.ಸಿ.ಡಿ&ಇ ರಲ್ಲಿ ವರದಿಗೆ ಲಗತ್ತಿಸಿ

(291420+291420+ 149226+108142+309403) ಶ್ರೀ ಪಿ.ಮಹದೇವಯ್ಯ ಪ್ರಾಧ್ಯಾಪಕರ ಪ್ರಕರಣದಂತೆಯೇ ಇರುವ ಡಾ.ಅಮರೇಶ್.ಎಸ್. ಪ್ರಾಧ್ಯಾಪಕರಿಗೆ ಅನಿಯಮಿತವಾಗಿ ಹೆಚ್ಚುವರಿಯಾಗಿ ಸಂದಾಯಿಸಿದ ಎಲ್ಲ ವರ್ಷಗಳ (ಅಂದರೆ ನೇಮಕಾತಿಯಿಂದ ಇಲ್ಲಿಯವರೆಗೆ) ನೀಡಿದ ವೇತನ ಮತ್ತು ಭತ್ಯೆಗಳನ್ನು ವಿ.ವಿ.ಯೇ ಲೆಕ್ಕ ಹಾಕಿ ವಸೂಲಿಸುವುದು ಹಾಗೂ ಲೆಕ್ಕ ಪರಿಶೋಧನೆಗೆ ಅನುಪಾಲನೆ ನೀಡುವುದು. ಈ ಕುರಿತು ವಿಚಾರಣಾ ಪತ್ರ ಸಂಖ್ಯೆ: 19 ದಿನಾಂಕ:11/04/2018 ನೀಡಿದ್ದು, ಪುನರ್ ಪರಿಶೀಲನೆ ವೇಳೆಯಲ್ಲಿ ಚರ್ಚಿಸಿದಂತೆ ಅನುಸರಣೆಯಲ್ಲಿ ತಿಳಿಸಿದಂತೆ ವೇತನ ನಿಗಧಿಗಳಿಗೆ ತಿಳಿಯಪಡಿಸಿದಂತೆ ಸದರಿ ಅನುಮೋದನೆಗಳು ತುಂಬಾ ಹಳೆಯದವುಗಳಾಗಿದ್ದು, ಇತ್ತೀಚಿನ ಸರ್ಕಾರದಿಂದ ಪಡೆದ ಅನುಮೋದನೆಗಳನ್ನು ಪುನರ್ ಪರಿಶೀಲನೆ ವೇಳೆಯಲ್ಲಿ ಹಾಜರುಪಡಿಸಿರುವುದಿಲ್ಲ, ಕಾರಣ ಸದರಿ ವೇತನ ನಿಗಧಿಗಳಿಗೆ ಇತ್ತೀಚಿನ ಸರ್ಕಾರದಿಂದ ಅನುಮೋದನೆ ಪಡೆದು ಅನುಸರಣೆ ಸಲ್ಲಿಸುವವರೆಗೆ ಸದರಿ ಕಂಡಿಕೆಯನ್ನು ಮುಂದುವರೆಸಿದೆ. ಮೇಲಿನ ನ್ಯೂನ್ಯತೆಗಳಂತೆ 2016–17ನೇ ಸಾಲಿನಲ್ಲಿ ಸದರಿಯವರ ಪಾವತಿಸಿದ ವೇತನದಲ್ಲಿ ಹೆಚ್ಚುವರಿ ಮೊತ್ತ ಕೂಡಿರುವದರಿಂದ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರು ಪಾವತಿಸಿದ ಹೆಚ್ಚುವರಿಯನ್ನು ಲೆಕ್ಕಾಚಾರ ಮಾಡಿ ಸಂಸ್ಥೆಯ ನಿಧಿಗೆ ಭರಣಾ ಮಾಡಿ ಚಲನ್ ಪ್ರತಿಗಳನ್ನು ಹಾಜರುಪಡಿಸುವವರೆಗೂ 12/16 ರ ತಿಂಗಳ ಪಾವತಿಸಿದ ವೇತನ ಆಧರಿಸಿ ಒಟ್ಟು ಪಾವತಿಸಿದ ವೇತನಗಳ ಒಟ್ಟು ರೂ.**8826660/-** ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

ವಿವರಣೆ:-

ಕ್ರಸಂ	ಹೆಸರು	2016–17 ರಲ್ಲಿ ವೇತನ ಹಾಗೂ ಇತರೆ ಭತ್ಯೆಗಳ ಪಾವತಿಸಿದ ಮೊತ್ತ.	ಷರಾ
1	ಡಾ॥ ಪಿ. ಮಹಾದೇವಯ್ಯ	2129724	12/16ರ ವೇತನ ಆಧರಿಸಿ 177477 *12
2	ಡಾ॥ ವಿರುಪಾಕ್ಷ ಪೂಜಾರ	1689840	12/16 ವೇತನ ಆಧರಿಸಿ–140820 * 12
3	ಡಾ॥ ಡಿ.ಎಸ್. ಪ್ರಭಾಕರ	1625964	12/16 ವೇತನ ಆಧರಿಸಿ 145043 * 12
4	ಡಾ॥ ಅಶೋಕ ಕುಮಾರ	1740516	12/16 ವೇತನ ಆಧರಿಸಿ 145043 * 12
5	ಡಾ॥ ಎಸ್.ಎಸ್. ಅಂಗಡಿ	1640616	12/16 ವೇತನ ಆಧರಿಸಿ 136718 * 12
	ಒಟ್ಟು	**8826660**	

25) ಆಯ್ಕೆಶ್ರೇಣಿ ಅಧ್ಯಾಪಕರಾದ ಶ್ರೀ ರಮೇಶ್ ನಾಯಕ್ ಮತ್ತು ಶ್ರೀ ಸಿ.ವೆಂಕಟೇಶ್ ಅವರು ಪಿಹೆಚ್.ಡಿ. ಮಾಡಲು ವಿಫಲರಾಗಿದ್ದು ಈವರೆಗೂ ಪಡೆದಿರುವ ಹೆಚ್ಚುವರಿ ವೇತನವನ್ನು 60 ಕಂತುಗಳಲ್ಲಿ ವೇತನದಲ್ಲಿ ಮರುಭರಿಸುವಂತೆ ಸಿಂಡಿಕೇಟ್ ಶಿಫಾರಸ್ಸು ಮಾಡಿದ್ದು ಈ ಕುರಿತು ಕ್ರಮ ಕೈಗೊಳ್ಳದಿರುವುದು:-

ದಿನಾಂಕ 03/10-07-2014 ರಂದು ನಡೆದ ಸಭೆಯಲ್ಲಿ ಶ್ರೀ ವೆಂಕಟೇಶ್ ಮತ್ತು ಶ್ರೀ ರಮೇಶ್‌ನಾಯಕ್ ಇವರು ನಿಗಧಿತ ಅವಧಿಯಲ್ಲಿ ಪಿಹೆಚ್.ಡಿ. ಮಾಡಲು ವಿಫಲರಾಗಿದ್ದು, ಪಿಹೆಚ್.ಡಿ. ಅನ್ನು ಪೂರ್ಣಗೊಳಿಸುವವರೆಗೆ ಯಾವುದೇ ರೀತಿಯ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಯು.ಜಿ.ಸಿ. ಸೌಲಭ್ಯಗಳನ್ನು ವಿಸ್ತರಿಸಬಾರದು. ಹಾಗೂ 01-08-2010ರಿಂದ ಈವರೆಗೆ ಪಡೆದಿರುವ ಹೆಚ್ಚುವರಿ ವೇತನವನ್ನು 60 ಕಂತುಗಳಲ್ಲಿ ವೇತನದಲ್ಲಿ ವಿ.ವಿ. ನಿಧಿಗೆ ಜಮಾ ಮಾಡಲು ನಿರ್ಣಯ ಕೈಗೊಂಡಿದ್ದು ವೇತನದಲ್ಲಿ ವಸೂಲು ಮಾಡಿದ ವಿವರಗಳನ್ನು ಲೆ.ಪ.ಗೆ ಹಾಜರುಪಡಿಸಲು ಲೆ.ಪ.ವಿ. ಪತ್ರ ಸಂಖ್ಯೆ **18 ದಿ.11-04-2018** ರಂದು ನೀಡಲಾಗಿದ್ದು ವಿಚಾರಣಾ ಪತ್ರಕ್ಕೆ ಅನುಪಾಲನಾ ವರದಿ ಸಲ್ಲಿಸಿ ಸದರಿಯವರು ಪಿಹೆಚ್.ಡಿ. ಮಾಡಲು ವಿಫಲರಾಗಿದ್ದಕ್ಕಾಗಿ ಸದರಿಯವರಿಗೆ ಕೊಟ್ಟಿರುವ ವಾರ್ಷಿಕ ವೇತನ ಬಡ್ತಿಯನ್ನು ಹಿಂಪಡೆಯಲಾಗಿದೆಯೆಂದು ತಿಳಿಸಿರುತ್ತಾರೆ. ಆದರೆ ದಿನಾಂಕ 10-07-2014 ರಂದು ನಡೆದ ಸಭೆಯಲ್ಲಿ ಸೂಚಿಸಿದಂತೆ ಸದರಿಯವರಿಗೆ ಹೆಚ್ಚುವರಿಯಾಗಿ ಪಾವತಿಸಿದ ವೇತನವನ್ನು ಈವರೆಗೂ ಇನ್ನೂ ವಸೂಲಿ ಮಾಡದೇ ಇರುವ ಕುರಿತು ಮಾಹೆವಾರು ಬಡ್ತಿಲೆಕ್ಕಾಚಾರ ಮಾಡಿ ವೇತನದ ಅಸಲಿನೊಂದಿಗೆ ಶೀಘ್ರವಾಗಿ ವಸೂಲಿಸಿ ಕ್ರಮ ಜರುಗಿಸಲು ತಿಳಿಸಲಾಗಿದೆ. ಕಾರಣ ಹೆಚ್ಚುವರಿ ಮೊತ್ತ ವಸೂಲಿಸಿ ದಾಖಲೆಗಳನ್ನು ಹಾಜರುಪಡಿಸುವವರೆಗೆ ಲೆಕ್ಕ ತನಿಖೆಯಲ್ಲಿ ಆಕ್ಷೇಪಿಸಿದೆ.

26) ಡಾ.ಎಂ.ಉಷಾ ಪ್ರಾಧ್ಯಾಪಕರು ಭಾಷಾಂತರ ಇವರ ಪದೋನ್ನತಿ ಹಾಗೂ 01-01-06ರ ಯು.ಜಿ.ಸಿ. ಪರಿಷ್ಕೃತ ವೇತನಶ್ರೇಣಿಯಲ್ಲಿ ವೇತನವನ್ನು ತಪ್ಪಾಗಿ ನಿಗಧೀಕರಣ ಮಾಡಿರುವುದು : (ಎ) ಅರ್ಹತಾ ಅವಧಿಗಿಂತ ಮೊದಲೇ ಉಪನ್ಯಾಸಕರು ಹಿರಿಯ ಶ್ರೇಣಿ (ಎಸ್.ಎಸ್.ಎಲ್.) ಹುದ್ದೆಗೆ ಪದೋನ್ನತಿ ನೀಡಿರುವುದು :-

ಡಾ.ಎಂ.ಉಷಾ ಇವರು ಭಾಷಾಂತರ ವಿಭಾಗದಲ್ಲಿ ಉಪನ್ಯಾಸಕರಾಗಿ ದಿ.30-08-1997ರಂದು ಯು.ಜಿ.ಸಿ. ವೇತನಶ್ರೇಣಿ 2200-4000ರಲ್ಲಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಸದರಿಯವರಿಗೆ ದಿ.08-06-2000 ರಂದು ಯು.ಜಿ.ಸಿ.ವೇತನ ಶ್ರೇಣಿ 10000-15200ರಲ್ಲಿ ಉಪನ್ಯಾಸಕರು ಹಿರಿಯವೇತನ ಶ್ರೇಣಿ (ಎಸ್.ಎಸ್.ಎಲ್.) ಹುದ್ದೆಗೆ ಸಿ.ಎ.ಎಸ್. ಅಡಿ ಪದೋನ್ನತಿ ನೀಡಿರುವುದನ್ನು ಸದರಿಯವರ ಸೇವಾ ಪುಸ್ತಕದಲ್ಲಿ ಪರಿಶೀಲಿಸಲಾಗಿದೆ. (ಆದೇಶ ಸಂಖ್ಯೆ : ಕವಿಹಂ/ಕುಸ/ಸಿಎಎಸ್/ಆ/2002-03/5082 ದಿ.28-03-2003

G.O.No ED 100 UNE dated 15-11-1999 ಕಂಡಿಕೆ 13 Career Advancement ನಲ್ಲಿ 1) The Minimum Length of Service For Eligibility To Move in The Grade of Lecture (Senior Scale) Would Be Four Years for Those Holding Ph.D., 5 Years of those with M.Phil and 6 Years For Others At The Level of Lecturer" ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿಯವರ ಪ್ರಕರಣ ಪರಿಶೀಲಿಸಲಾಗಿ ಸದರಿಯವರು ನೇಮಕಾತಿ ಸಮಯದಲ್ಲಿ Ph.D. ಹೊಂದಿರುವುದರಿಂದ ಮೇಲೆ ತಿಳಿಸಿದ ನಿಯಮಗಳ ಅವಕಾಶಗಳಡಿ 4 ವರ್ಷಗಳಿಗೆ ಅಂದರೆ 30-08-2001 ಉಪನ್ಯಾಸಕರು ಹಿರಿಯ ವೇತನ ಶ್ರೇಣಿ (ಎಸ್.ಎಸ್.ಎಲ್.) ಹುದ್ದೆಗೆ ಪದೋನ್ನತಿ ನೀಡುವುದು ವಿದಿಬದ್ಧವಾಗಿತ್ತು. ಆದರೆ ಸದರಿಯವರಿಗೆ ದಿ.06-08-2000ಕ್ಕೆ ಅರ್ಹತಾ ಅವಧಿ ಪೂರ್ವ ಸದರಿ ಪದೋನ್ನತಿ ನೀಡಿರುವುದು ಯು.ಜಿ.ಸಿ. ನಿಯಮಗಳಿಗೆ ವ್ಯತಿರಿಕ್ತವಾಗಿರುವುದರಿಂದ ಸದರಿ ಪದೋನ್ನತಿಯನ್ನು ಸರಿ ಎಂದು ಲೆಕ್ಕ ಪರಿಶೋಧನೆಯು ಮಾನ್ಯ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿಯವರಿಗೆ ಅರ್ಹತಾ ಅವಧಿಗಿಂತ ಪೂರ್ವದಲ್ಲಿಯೇ ನೀಡಿರುವ ಸದರಿ ಪದೋನ್ನತಿಯನ್ನು ಹಿಂಪಡೆದು ಅರ್ಹತಾ ದಿನಾಂಕದಂದು ಪದೋನ್ನತಿ ನೀಡಿ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನಭತ್ಯೆಗಳನ್ನು ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

(ಬಿ) ಯು.ಜಿ.ಸಿ. ವೇತನ ಶ್ರೇಣಿ 2006ರಲ್ಲಿ ತಪ್ಪಾಗಿ ವೇತನ ನಿಗದಿಪಡಿಸಿದ ಕುರಿತು :-

ಸದರಿಯವರಿಗೆ ದಿನಾಂಕ 01-01-2006ರಿಂದ ಪ.ವೇತನ ಶ್ರೇಣಿಯಲ್ಲಿ ರೂ. 11625/- ಕ್ಕೆ ಸಂವಾದಿಯಾಗಿ ರೂ.28630/- ಕ್ಕೆ ವೇತನ ನಿಗದಿಪಡಿಸದೇ ರೂ. 29230/- ಗಳನ್ನು ನಿಗದಿಪಡಿಸಿ ಅದೇ ಆಧಾರದ ಮೇಲೆ ಮುಂದಿನ ಎಲ್ಲ ವಾರ್ಷಿಕ ವೇತನ ಬಡ್ತಿಗಳನ್ನು ಹಾಗೂ ಪದೋನ್ನತಿಗಳನ್ನು ಸಕ್ರಮ ಗೊಳಿಸಲಾಗಿರುವುದನ್ನು ಪರಿಶೀಲಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯು.ಜಿ.ಸಿ. 2006ರ ಪ.ವೇ.ಶ್ರೇಣಿ ರೂ. 15600/- 39100+7000 ಎ.ಜಿ.ಪಿ.ಯಲ್ಲಿ ದಿನಾಂಕ 01-01-2006 ಕ್ಕೆ 28630/- ಗಳಿಗೆ ವೇತನ ನಿಗದಿಪಡಿಸಿ ನಂತರ ಎಲ್ಲ ವಾರ್ಷಿಕ ವೇತನಬಡ್ತಿಗಳನ್ನು ಸಕ್ರಮಗೊಳಿಸಿ ದಿನಾಂಕ 01-01-2006ರಿಂದ 31-03-2006ರ ವರೆಗೆ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ ಭತ್ಯೆಗಳನ್ನು ವಸೂಲಿಸಿ ಲೆ.ಪ.ಗೆ ಅನುಸರಣೆ ನೀಡುವುದು. ಕಾರಣ ಮೇಲಿನ ಗಂಭೀರ ಲೋಪಗಳಂತೆ **2016-17 ನೇ ಸಾಲಿನಲ್ಲಿ ಹೆಚ್ಚುವರಿ ಪಾವತಿಸಿದ ಮೊತ್ತಗಳ ಕನ್ನಡ ವಿಶ್ವ ವಿದ್ಯಾಲಯ ಹಂಪಿಯವರೆಗೆ ಹೆಚ್ಚುವರಿ ಪಾವತಿಯ ಮೊತ್ತಕ್ಕೆ ಲೆಕ್ಕಾಚಾರ ಮಾಡಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ಚಲನ್ ಪ್ರತಿಗಳನ್ನು ಹಾಜರುಪಡಿಸುವವರೆಗೂ 2016-17ನೇ ಸಾಲಿನಲ್ಲಿ ಪಾವತಿಸಿದ ಒಟ್ಟು ವೇತನದಲ್ಲಿ ಕೂಡಿಕೊಂಡಿರುವ ಹೆಚ್ಚುವರಿ ಮೊತ್ತದ ಸಲುವಾಗಿ ವಸೂಲಾತಿ ಇತ್ಯರ್ಥ ಪಡಿಸುವ ಸಲುವಾಗಿ ಒಟ್ಟು ಪಾವತಿಸಿದ ಒಂದು ವರ್ಷದ ವೇತನ (12/16 ರ ವೇತನ ಆಧರಿಸಿ) ಅಂದರೆ ರೂ.140820 * 12 ತಿಂಗಳ = 1689840/- ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.**

(ಶಿ) ಯು.ಜಿ.ಸಿ.2006ರ ಪರಿಷ್ಕೃತ ವೇತನ ಶ್ರೇಣಿಯ ನಿಯಮಗಳಿಗೆ ವ್ಯತಿರಿಕ್ತವಾಗಿ ಸಿ.ಎ.ಎಸ್. ಅಡಿ ಎ.ಜಿ.ಪಿ. ರೂ. 8000/– ಗಳಿಗೆ ಸ್ಥಾನೀಕರಣ ಹಾಗೂ ಸಹಪ್ರಾಧ್ಯಾಪಕರನ್ನಾಗಿ ಮತ್ತು ಪ್ರಾಧ್ಯಾಪಕರನ್ನಾಗಿ ಪದೋನ್ನತಿಗೊಳಿಸಿರುವ ಕುರಿತು.

I) ಸದರಿಯವರಿಗೆ ದಿನಾಂಕ 01–08–2006 ರಂದು ರೂ. 15600–39100+700 ಎ.ಜಿ.ಪಿ. ಯಿಂದ ಎ.ಜಿ.ಪಿ. ರೂ. 8000/– ಗಳಿಗೆ ಸ್ಥಾನೀಕರಣ ನೀಡಿ ರೂ. 30230/– ಗಳಿಗೆ ವೇತನ ನಿಗದಿಪಡಿಸಲಾಗಿರುತ್ತದೆ. G.O. No. : ED 37 UNE 2009 Dated 24-12-2009 ರ ಕಂಡಿಕೆ 10ರ Date of Effect ಪ್ರಕಾರ "The Revised UGC Pay Scales Shall Be Effective From 01-01-2006 And All Other Allowance and Benefits Prospectively From the Date of Issue of This Order" ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಸದರಿಯವರಿಗೆ ದಿ.24–12–2009 ರಂದು ವೇತನ ಶ್ರೇಣಿ 15600–39100+ಎ.ಜಿ.ಪಿ. 8000ರಲ್ಲಿ ರೂ. 32670/–ಗಳಿಗೆ ನಿಗದಿಪಡಿಸಬೇಕಾಗಿತ್ತು.

II) ಸದರಿಯವರಿಗೆ ದಿ.24–12–2009 ರಂದು ರೂ. 8000/– ಎ.ಜಿ.ಪಿ. ಸ್ಥಾನೀಕರಣ ನೀಡಿದ ನಂತರ ದಿನಾಂಕ 24–12–2012ಕ್ಕೆ ಸಹಾಯಕ ಪ್ರಾಧ್ಯಾಪಕರನ್ನಾಗಿ ಪದೋನ್ನತಿಗೊಳಿಸಿ. ವೇತನ ಶ್ರೇಣಿ 37400–67000+ಎ.ಜಿ.ಪಿ. 9000 ರಲ್ಲಿ ರೂ. 46400/–ಗಳಿಗೆ ನಿಗದಿಪಡಿಸಿ ನಂತರ ದಿನಾಂಕ 24–12–2015 ರಂದು ವೇತನ ಶ್ರೇಣಿ 37400–6700+ಎ.ಜಿ.ಪಿ. 10000ರಲ್ಲಿ ಪದೋನ್ನತಿ ನೀಡಿ ರೂ. 52120/– ಗಳಿಗೆ ವೇತನ ನಿಗದಿಪಡಿಸಿ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ ಭತ್ಯೆಗಳನ್ನು ವಸೂಲಿಸುವುದು.

ಈ ಮೇಲೆ ವಿವರಿಸಿದ ಕಂಡಿಕೆ ಎ ಬಿ ಮತ್ತು ಸಿ ಗಳ ಆಕ್ಷೇಪಿತ ಅಂಶಗಳಿಗೆ ಸಂಬಂಧಿಸಿದಂತೆ 2014–15 ಮತ್ತು 2015–16ರಲ್ಲಿ ಸದರಿಯವರಿಗೆ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ ಭತ್ಯೆಗಳ ಮೊತ್ತ ರೂ. 327836/– ಗಳನ್ನು ಸದ್ರಿಯವರಿಂದ ವಸೂಲಿಸಿ ಲೆ.ಪ.ಗೆ ಅನುಸರಣೆ ನೀಡುವಂತೆ ಲೆ.ಪ.ವಿ. ಪತ್ರ ಸಂಖ್ಯೆ 17ನ್ನು ದಿನಾಂಕ 11–04–2018ರ ಮೂಲಕ ತಿಳಿಸಲಾಗಿತ್ತು ಆದರೆ ಈವರೆಗೂ ಯಾವುದೇ ಅನುಸರಣೆ ನೀಡಿರುವುದಿಲ್ಲ.

ಲೆಕ್ಕ ಪರಿಶೋಧನೆಯಲ್ಲಿ ಸದ್ರಿಯವರಿಗೆ 2014–15 ಮತ್ತು 2015–16ರಲ್ಲಿ ಹೆಚ್ಚುವರಿಯಾಗಿ ನೀಡಿದ ವೇತನ ಭತ್ಯೆಗಳನ್ನು ಮಾತ್ರ ಲೆಕ್ಕ ಹಾಕಿ ವಸೂಲಿಗೆ ಸೂಚಿಸಿದ್ದು, ಹಿಂದಿನ ಸಾಲುಗಳಲ್ಲಿ ಸಂದಾಯಿಸಿರುವ ಹೆಚ್ಚುವರಿ ವೇತನ ಭತ್ಯೆಗಳನ್ನು ವಿ.ವಿ.ಯೇ ಲೆಕ್ಕಾಚಾರ ಮಾಡಿ ವಸೂಲಿಸಿ ಲೆ.ಪ.ಗೆ ಅನುಪಾಲನೆ ನೀಡುವುದು.

ಸದ್ರಿಯವರ ಪ್ರಕರಣವು ಉದಾಹರಣೆ ಮಾತ್ರವಾಗಿದ್ದು ಇನ್ನುಳಿದ ಎಲ್ಲ ಪ್ರಕರಣಗಳಲ್ಲಿಯೂ ವಿ.ವಿ.ಯೇ ಮೇಲೆ ತಿಳಿಸಿದಂತೆ ಕ್ರಮ ಕೈಗೊಂಡು ಲೆ.ಪ.ಗೆ ಅನುಸರಣೆ ಸಲ್ಲಿಸುವುದು ವಸೂಲಾತಿ ಮೊತ್ತ ರೂ.**327836/–** ಗಳ ವಿವರಗಳನ್ನು **ಅನುಬಂಧ–23ರಲ್ಲಿ** ವರದಿಗೆ ಲಗತ್ತಿಸಿದೆ. ಅದರಂತೆ **2016–17ನೇ** ಸಾಲಿನಲ್ಲಿ ಸದರ ನ್ಯೂನ್ಯತೆಗಳ ಪ್ರಯುಕ್ತ ವಿಚಾರಣಾ ಪತ್ರ ಸಂಖ್ಯೆ:17 ದಿನಾಂಕ: 11/04/2018 ಕ್ಕೆ ಅನುಸರಣೆಯನ್ನು ಸಲ್ಲಿಸಿದಂತೆ ಇತ್ತೀಚಿನ ಸರ್ಕಾರದಿಂದ ಪಡೆದ ಅನುಮೋದನೆಗಳನ್ನು ಸಲ್ಲಿಸದೇ ಇರುವ ಪ್ರಯುಕ್ತ ಮಸರ್ ಪರಿಶೀಲನೆ ವೇಳೆಯಲ್ಲಿ ಚರ್ಚಿಸಿದಂತೆ ಅನುಸರಣೆಗಳೊಂದಿಗೆ ಸಲ್ಲಿಸಿದ ಆದೇಶಗಳನ್ನು ಪರಿಶೀಲಿಸಲಾಗಿ ಅತ್ಯಂತ ಹಳೆಯದವುಗಳಾಗಿದ್ದು, ಇತ್ತೀಚಿನ ಸರ್ಕಾರದಿಂದ ಅನುಮೋದನೆ ಪಡೆದ ಆದೇಶಗಳನ್ನು ಸಲ್ಲಿಸದೇ ಇರುವ ಪ್ರಯುಕ್ತ ಹಾಗೂ ಸ್ಪಷ್ಟ ಇತರೆ ನ್ಯೂನ್ಯತೆಗಳಿಗೆ ಸ್ಪಷ್ಟವಾದ ಅನುಸರಣೆಗಳು ಲಭ್ಯವಿಲ್ಲದ ಕಾರಣ ಖಂಡಿಕೆಯನ್ನು ಮುಂದುವರೆಸಿದೆ.

27) ಕೆ.ಬಿ.ಪಿ. ಸೆಕ್ಯೂರಿಟೀ ಎಜೆನ್ಸೀಸ್ ಮತ್ತು ಲೇಖಿರ ಕಾಂಟ್ರ್ಯಾಕ್ಟ ಹೊಸಪೇಟ ವಿ.ವಿ.ಯಲ್ಲಿ ಭದ್ರತಾ ಸಿಬ್ಬಂದಿ ಗುತ್ತಿಗೆ ನೇಮಕಾತಿಯಲ್ಲಿ ಕ.ಸಾ.ಸಂ.ಪಾ. ಅಧಿನಿಯಮ ಹಾಗೂ ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಅಧಿನಿಯಮಗಳನ್ನು ಉಲ್ಲಂಘಿಸಿರುವುದು:–

ಕನ್ನಡ ವಿ.ವಿ.ಯ ವಿವಿಧ ವಿಭಾಗಗಳಿಗೆ ಚರ ಮತ್ತು ಸ್ಥಿರಾಸ್ತಿ ರಕ್ಷಣೆ ಮಾಡಲು ಗುತ್ತಿಗೆ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿದ್ದು ಪರಿಶೀಲಿಸಲಾಗಿ, ಈ ಕೆಳಗಿನಂತೆ ನಿಯಮಗಳನ್ನು ಉಲ್ಲಂಘಿಸಲಾಗಿದೆ.

2) 2016–17ನೇ ಸಾಲಿನಲ್ಲಿ ಭದ್ರತಾ ರಕ್ಷಕರ ಸೇವೆ ಪಡೆಯಲು ಟೆಂಡರ್ ಕರೆಯಲಾಗಿದೆ. ಈ ಟೆಂಡರ್‌ಗೆ ಸಂಬಂಧಿಸಿದ technical evaluation committees ನಡಾವಳಿಗಳನ್ನು ಹಾಜರುಪಡಿಸಿರುವುದಿಲ್ಲ.

3) ಇವರ ಕಾರ್ಮಿಕರ ಇಎಸ್‌ಐ ಅನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಿದ ಕುರಿತು ದಾಖಲೆಗಳನ್ನು ಹಾಜರುಪಡಿಸಿಲ್ಲ. ವೇತನದಲ್ಲಿ ಇಎಸ್‌ಐ ಅನ್ನು 4.75% of the basic+VDA ನೀಡಿರುವುದು ಕಂಡುಬಂದಿರುತ್ತದೆ. ಪ್ರತಿ ತಿಂಗಳು ಗುತ್ತಿಗೆದಾರರನ್ನು ಕಾರ್ಮಿಕರ ವೇತನ EPF.ESI ಪಾವತಿಸಿದ್ದನ್ನು ಖಚಿತ ಪಡಿಸಿಕೊಂಡ ನಂತರವೇ ಮುಂದಿನ

ತಿಂಗಳ ವೇತನವನ್ನು ಗುತ್ತಿಗೆದಾರನಿಗೆ ಸಂದಾಯ ಮಾಡಬೇಕೆಂದು ಷರತ್ತನ್ನು ಕರಾರಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ ಇದನ್ನು ಪಾಲಿಸಿರುವುದಿಲ್ಲ. ESI ನ್ನು ಗುತ್ತಿಗೆದಾರನು ಕಾರ್ಮಿಕರ ಖಾತೆಗೆ ಜಮಾ ಮಾಡದಿದ್ದಲ್ಲಿ ಅದನ್ನು ಸದ್ರಿ ಗುತ್ತಿಗೆದಾರರಿಂದ ವಸೂಲಿಸಿ ವಿ.ವಿ.ಖಾತೆಗೆ ಜಮಾ ಮಾಡಿರುವರು.

4) ಭದ್ರತಾ ಸಿಬ್ಬಂದಿಯ ಗುತ್ತಿಗೆ ನೇಮಕಾತಿಯು ನಿಯಮಬಾಹಿರವಾಗಿರುತ್ತದೆ. ಯಾವುದೇ ಒಂದು ಹುದ್ದೆಗೆ ಖಾಯಂ ಆಗಿ/ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರದಿಂದ ಮಂಜೂರಾದ ಹುದ್ದೆಗಳು ಇರಬೇಕು. ಆಗ ಮಂಜೂರಾದ ಹುದ್ದೆಗಳಿಗೆ ಎದುರಾಗಿ ಗುತ್ತಿಗೆ ಆಧಾರದಲ್ಲಿ/ಖಾಯಂ ಆಗಿ ನೇಮಕಾತಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆದರೆ ವಿ.ವಿ.ಯಲ್ಲಿ ಭದ್ರತಾ ಸಿಬ್ಬಂದಿಯ ಯಾವ ಹುದ್ದೆಗಳು ಸರ್ಕಾರದಿಂದ ಮಂಜೂರಾಗಿರುವುದಿಲ್ಲ.

5) the contract labour (regulation and abolition) act 1970 ಅನುಚ್ಛೇದ 7ರ ಪ್ರಕಾರ ಪ್ರಧಾನ ಉದ್ಯೋಗದಾರು (ಹಂಪಿ ಕನ್ನಡ ವಿ.ವಿ.ಯು) ನೋಂದಣಿ ಆದ ಕುರಿತು ಲೆಕ್ಕ ತನಿಖೆಗೆ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ.

6) contract labour (regulation and abolition) Karnataka rules 1974 ರ ನಿಯಮ 72ರ ಪ್ರಕಾರ ಹಂಪಿ ಕನ್ನಡ ವಿ.ವಿ.ಯು ಗುತ್ತಿಗೆದಾರನು ಕಾರ್ಮಿಕರಿಗೆ ವೇತನ ವಿತರಿಸುವ ಸಮಯದಲ್ಲಿ ವಿ.ವಿ.ಯ ಒಬ್ಬ ಅಧಿಕಾರಿಯನ್ನು ನೇಮಿಸಿ ಕಾರ್ಮಿಕರಿಗೆ ತನ್ನ ಪ್ರತಿನಿಧಿಯಾಗಿ ನೇಮಿಸಿ ಕಾರ್ಮಿಕರಿಗೆ ತನ್ನ ಪ್ರತಿನಿಧಿಯ ಸಮ್ಮುಖದಲ್ಲಿ ವೇತನವನ್ನು ಸಮರ್ಪಕವಾಗಿ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಕುರಿತು ದಾಖಲೆ ಹಾಜರುಪಡಿಸದಿರುವುದು.

7) contract labour (regulation and abolition) Karnataka rules 1974 ರ ನಿಯಮ 73ರ ಪ್ರಕಾರ ವಿ.ವಿ.ಯು ನೇಮಿಸಿದ ಪ್ರತಿನಿಧಿಯು register of wages/register of wages cum muster roll ಗೆ ಸಹಿಮಾಡಿದ ಕುರಿತು ಪ್ರಮಾಣ ಪತ್ರ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆ ನೀಡಿರುವುದಿಲ್ಲ.

8) contract labour (regulation and abolition) Karnataka rules 1974 ರ ನಿಯಮ 65ರ ಪ್ರಕಾರ ಪ್ರತಿತಿಂಗಳು ಕಾರ್ಮಿಕರ ಕೂಲಿಯು 10ನೇ ತಾರೀಖಿನ ಒಳಗಡೆಯೆ ವಿತರಿಸಲಾಗಿದೆಯೆ ಎಂಬ ಕುರಿತು ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ.

9) the contract labour (regulation and abolition act) Karnataka rules 1974 ರ ನಿಯಮ 74ರ ಪ್ರಕಾರ register of contrctors-every principal employer shall maintain in respect of each registered establishment a register of contractors in from-12 ಅನ್ನು ಹಾಜರುಪಡಿಸಿರುವುದಿಲ್ಲ.

ಈ ಮೇಲಿನ ನ್ಯೂನ್ಯತೆಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಯಾವುದೇ ಅನುಸರಣೆ ನೀಡಿರುವುದಿಲ್ಲ. ಈ ಮೇಲಿನ ನ್ಯೂನ್ಯತೆಗಳಿಗಾಗಿ ಭದ್ರತಾ ಸಿಬ್ಬಂದಿಗೆ ಪಾವತಿಸಿದ ಒಟ್ಟಾರೆ ಮೊತ್ತಕ್ಕೆ ಆಕ್ಷೇಪಿಸಿದೆ.

ಕ್ರಮಸಂಖ್ಯೆ 5ರಲ್ಲಿ ಸೂಚಿಸಿದಂತೆ ಮಂಜೂರಾದ ಹುದ್ದೆ ಇಲ್ಲದಿದ್ದರೂ ಕೂಡ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಆಕ್ಷೇಪಣೆಗೆ ಉತ್ತರ ನೀಡಿರುವುದಿಲ್ಲ.

28) ಸ್ವಚ್ಛತಾ ಕೆಲಸಗಾರರ ಗುತ್ತಿಗೆ ನೇಮಕಾತಿಯಲ್ಲಿ ಕ.ಸಾ.ಸಂ.ಪಾ ಅಧಿನಿಯಮವನ್ನು ಹಾಗೂ ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿಷೇಧ ಅಧಿನಿಯಮವನ್ನು ಉಲ್ಲಂಘಿಸಿರುವುದು.(ಕೌಶಲ್ಯ ಸೆಕ್ಯೂರಿಟಿ ಕಲಬುರ್ಗಿ):-

2016-17ನೇ ಸಾಲಿನಲ್ಲಿ ಸ್ವಚ್ಛತಾ ಕೆಲಸಗಾರರ ಹೊರಗುತ್ತಿಗೆ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಈ ಕೆಳಗಿನಂತೆ ನಿಯಮ ಉಲ್ಲಂಘಿಸಲಾಗಿದೆ.

6) The Contract Labours (Regualtion and Abolition) Act 1970 ಸೆಕ್ಷನ್ 7ರ ಪ್ರಕಾರ ಹಂಪಿ ಕನ್ನಡ ವಿ.ವಿ.ಯು ಪ್ರಧಾನ ಉದ್ಯೋಗದಾತ ಸಂಸ್ಥೆಯಾಗಿ ನೊಂದಣಿಯಾಗಬೇಕಿರುತ್ತದೆ. ಆದರೆ ಈ ರೀತಿ ನೋಂದಣಿಯಾಗಿರುವುದಿಲ್ಲ.

7) The Contract Labours (Regualtion and Abolition) Karnataka rules 1974 ರ ನಿಯಮ 72ರ ಪ್ರಕಾರ ಹಂಪಿ ಕನ್ನಡ ವಿ.ವಿ.ಯು ಗುತ್ತಿಗೆದಾರನು ಕಾರ್ಮಿಕರಿಗೆ ವೇತನ ವಿತರಿಸುವ ಸಮಯದಲ್ಲಿ ವಿ.ವಿ.ಯ ಒಬ್ಬ ಅಧಿಕಾರಿಯನ್ನು ಪ್ರತಿನಿಧಿಯಾಗಿ ನೇಮಿಸಿ ಕಾರ್ಮಿಕರಿಗೆ ತನ್ನ ಪ್ರತಿನಿಧಿಯ ಸಮ್ಮುಖದಲ್ಲಿ ವೇತನವನ್ನು ಸಮರ್ಪಕವಾಗಿ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಕುರಿತು ದಾಖಲೆ ನೀಡದಿರುವುದು ಮತ್ತು ನಿಯಮ 73ರ ಪ್ರಕಾರ ಇದೇ ಪ್ರತಿನಿಧಿಯು (Register of wages) Register of Wages cum Muster roll ಸಹಿ ಮಾಡಿದ ಕುರಿತು ಪ್ರಮಾಣ ಪತ್ರ ಹಾಕಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿರುವುದಿಲ್ಲ. ಈ ಮೇಲಿನ ನ್ಯೂನ್ಯತೆಗಳಿಗೆ ಸಂಬಂಧಿಸಿದಂತೆ ಲೆ.ಪ. ವಿಚಾರಣಾ ಪತ್ರ ಸಂಖ್ಯೆ 62 ದಿನಾಂಕ 01-07-2016ರಂದು ನೀಡಲಾಗಿದ್ದು ಯಾವುದೇ ವಿವರಣೆ ನೀಡಿರುವುದಿಲ್ಲ.

ಈ ಮೇಲಿನ ನ್ಯೂನ್ಯತೆಗಳಿಗಾಗಿ **2016-17**ರಲ್ಲಿ ಸ್ವಚ್ಛತಾ ಕೆಲಸಗಾರರಿಗೆ ಪಾವತಿ ಮಾಡಿದ ಮೊತ್ತ ರೂ. **2484158/-** ಗಳನ್ನು ಆಕ್ಷೇಪಿಸಿದೆ.

<u>29) ಪ್ರಸಾರಾಂಗ ವಿಭಾಗ, ಪ್ರಾದೇಶಿಕ ಕಛೇರಿ ಬೆಂಗಳೂರು ಮತ್ತು ಸರಸ್ವತಿ ಮಾರಾಟ ಮಳಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವುಗಳ ಪುಸ್ತಕಗಳ ಮಾರಾಟ ನುತ್ತು ಬಾಕಿ ವಸೂಲಾತಿ:-</u>

ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಪ್ರಸಾರಾಂಗ ವಿಭಾಗಗಳಲ್ಲಿ ಸರಸ್ವತಿ ಮಾರಾಟ ಮಳಿಗೆ ವಿದ್ಯಾರಣ್ಯ ಆವರಣ ಮತ್ತು ಪ್ರಾದೇಶಿಕ ಕಛೇರಿ ಬೆಂಗಳೂರು ಕಛೇರಿಗಳಿಗೆ ಸಂಬಂಧಿಸಿದ ಲೆಕ್ಕ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಎರಡೂ ಕಛೇರಿಗಳಲ್ಲಿ ಕ್ರಮವಾಗಿ 1996 ಮತ್ತು 2004ರಿಂದ ಮತ್ತು ಪ್ರಸ್ತುತ 2016-17ನೇ ಸಾಲಿನಲ್ಲಿ ಪುಸ್ತಕಗಳನ್ನು ಸಾಲದ ರೂಪದಲ್ಲಿ ಮಾರಾಟ ಮಾಡುವುದು ಮತ್ತು ಬಾಕಿ ಸುಮಾರು 2000ನೇ ಇಸಿವಿಯಿಂದ ಬಾಕಿ ಇರುವ ಪ್ರಯುಕ್ತ ವಿಚಾರಣಾ ಪತ್ರ ಸಂಖ್ಯೆ:59 ಮತತು 62 ದಿನಾಂಕ 05/05/2018 ಮತ್ತು 08/05/2018 ರಂದು ನೀಡಿದ್ದು ಇರುತ್ತದೆ. ಆದರೆ ಅದಕ್ಕೆ ಯಾವುದೇ ಅನುಸರಣೆ ಸಲ್ಲಿಸದೇ ಇರುವ ಪ್ರಯುಕ್ತ ಈ ಕೆಳಗಿನಂತೆ ವಸೂಲಿಗೆ ಸೂಚಿಸಿದೆ. ತಖ್ತೆಗಳನ್ನು ವರದಿಗೆ ಲಗತ್ತಿಸಿದೆ.

ಕ್ರ.ಸಂ.	ವಿವರಗಳು	ಬಾಕಿ
1	ಪ್ರಾದೇಶಿಕ ಕಛೇರಿ ಬೆಂಗಳೂರು	37991
2	ಸರಸ್ವತಿ ಪುಸ್ತಕ ಮಾರಾಟ ಮಳಿಗೆ ಕ.ವಿದ್ಯಾರಣ್ಯ	79703
	ಒಟ್ಟು	**117694**

ರೂ.**117694/-** ಗಳು ವಸೂಲಿ ಮಾಡಬೇಕಾಗಿದ್ದು ಕೂಡಲೇ ಸಂಬಂಧಿಸಿದವರಿಂದ ವಸೂಲಿಸಿ ಪ್ರಸಾರಾಂಗ ಖಾತೆಗೆ ಜಮಾ ಮಾಡಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

<u>30) ಅಸಮರ್ಪಕವಾಗಿ ಲಾಗ್ ಪುಸ್ತಕಗಳನ್ನು ನಿರ್ವಹಿಸಿರುವುದು :-</u>

2016-17ನೇ ಸಾಲಿನ ಕನ್ನಡ ವಿ.ವಿ.ಯ ಲಾಗ್ ಪುಸ್ತಕಗಳನ್ನು ಪರಿಶೀಲಿಸಲಾಗಿದ್ದು, ಈ ಕೆಳಗಿನ ಸಾಮಾನ್ಯ ನ್ಯೂನ್ಯತೆಗಳು ಲೆಕ್ಕ ಪರಿಶೋಧನೆಗೆ ಕಂಡುಬಂದಿರುತ್ತವೆ.

1) ಲಾಗ್ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಿಂದ ಖರೀದಿಸದೇ ಖಾಸಗಿ ಮುದ್ರಕರಿಂದ ಖರೀದಿಸಿದ್ದು ಕಾಲಂಗಳು ಚಿಕ್ಕದಾಗಿದ್ದು ಸಮರ್ಪಕವಾಗಿ ಹಾಗೂ ಸಂಪೂರ್ಣವಾಗಿ ಮಾಹಿತಿಯನ್ನು ದಾಖಲಿಸಿರುವುದಿಲ್ಲ.

2) ಲಾಗ್ ಪುಸ್ತಕದ ಭಾಗ-1ರಲ್ಲಿ ಯಿಂದ ಮತ್ತು ಕಾಲ ಗೆ ಮತ್ತು ಕಾಲ ಈ ಕಾಲಂನಲ್ಲಿ ಸ್ಥಳ ಮತ್ತು ಸಮಯವನ್ನು ದಾಖಲಿಸದೇ ಸ್ಪೀಡಾಮೀಟರ್ ರೀಡಿಂಗ್‌ಗಳನ್ನು ದಾಖಲಿಸಲಾಗಿದೆ.

3) ಪ್ರತಿತಿಂಗಳು ಕೊನೆಯಲ್ಲಿ ಘೋಷ್ವಾರೆ (Abstract) ಗಳನ್ನು ಸಮರ್ಪಕವಾಗಿ ಹಾಕಿರುವುದಿಲ್ಲ/ದಾಖಲಿಸಿರುವುದಿಲ್ಲ ಹಾಗೂ ಈ ಘೋಷ್ವಾರೆಗಳನ್ನು ದೃಢೀಕರಿಸಿರುವುದಿಲ್ಲ.

4) ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳು ನಿಯಮ 55(40)ಇ(i) ರಲ್ಲಿ ತಿಳಿಸಿದಂತೆ ಕಛೇರಿ ಮುಖ್ಯಸ್ಥರು ಅಗತ್ಯವಾದಾಗಲೆಲ್ಲ ತೈಲವನ್ನು ಅವರೇ ಖರೀದಿ ಮಾಡಬಹುದು. ಆದರೆ ಖರೀದಿಸಿದ ಪ್ರಮಾಣಗಳು ನಿಗದಿತ ಬಳಕೆಯ ಪ್ರಮಾಣ (Standard rate of consumption)ದ ಆಧಾರದ ಮೇಲೆ ಓಡಿದ ದೂರಕ್ಕೆ ಅನುಮತಿಸಬಹುದಾದ ಪರಿಮಾಣಗಳನ್ನು ಮೀರಕೂಡದು. ಖರೀದಿಸಿದ ಪರಿಮಾಣಗಳು ಅನುಮತಿಸಬಹುದಾದ ಪರಿಮಿತಿಯೊಳಗಿವೆ ಎಂಬ ಬಗ್ಗೆ ಹಣತೆಗೆಯುವ ಅಧಿಕಾರಿಯು (drawing officer) ಅವಧಿ (period over) ಓಡಿದ ಮೀಟರು, ನಿಗದಿತ ಬಳಕೆಯ ದರ (standard rate of consumption) ಸೂಚಿಸಿ ಬಿಲ್ಲುಗಳ ಮೇಲೆ ಪ್ರಮಾಣೀಕರಿಸಬೇಕು. ಆದರೆ ವಿ.ವಿ.ಯ ಯಾವ ವಾಹನದ ಲಾಗ್ ಪುಸ್ತಕದಲ್ಲಿ

standard rate of consumption ದಾಖಲಿಸಿರುವುದಿಲ್ಲ ಹಾಗೂ ಹಣತೆಗೆಯುವ ಅಧಿಕಾರಿ ಈ ಮೇಲಿನಂತೆ ಬಿಲ್ಲುಗಳ ಮೇಲೆ ಪ್ರಮಾಣೀಕರಿಸಿರುವುದಿಲ್ಲ.

5) ಖರೀದಿಯ/ಅಮೂಲಾಗ್ರ ದುರಸ್ಥಿಯ ಬಳಿಕ ವಾಹನಗಳ ಚಾರ್ಜ್ ಹೊಂದಿರುವ ಅಧಿಕಾರಿಯು ವಾಹನವು ಒಂದು ಲೀಟರ್ ಇಂಧನಕ್ಕೆ ಎಷ್ಟು ಮೈಲಿ ಓಡುತ್ತದೆ ಎಂಬುದರ ಬಗ್ಗೆ ಪ್ರತಿಯೊಂದು ವಾಹನವನ್ನು ಪರೀಕ್ಷಿಸಿ ವಾಹನದ ಲಾಗ್ ಬುಕ್‌ನಲ್ಲಿ ಆ ಸಂಗತಿಯನ್ನು ದಾಖಲು ಮಾಡಿ ತಾನು ದೃಢೀಕರಿಸಬೇಕು. ಹಾಗೆ ದಾಖಲು ಮಾಡಿದ ದರವನ್ನು ನಿಗದಿತ ಬಳಕೆಯ ದರ (standard rate of consumption) ಎಂದು ಪರಿಗಣಿಸತಕ್ಕದ್ದು ಮತ್ತು ಅದನ್ನು ಪರಿಷ್ಕರಿಸುವವರೆಗೆ ಆ ಧರವು ಹಾಗೆಯೇ ಊರ್ಜಿತವಾಗಿರುತ್ತದೆ. ಸದ್ರಿ ವಿ.ವಿ.ಯ ವಾಹನದ ಇನ್‌ಚಾರ್ಜ್ ಅಧಿಕಾರಿಯು ಯಾವುದೇ ವಾಹನ ಲಾಗ್ ಬುಕ್‌ನಲ್ಲಿ ಇದನ್ನು ದಾಖಲು ಮಾಡಿರುವುದಿಲ್ಲ.

6) ಪ್ರತಿಯೊಂದು ವಾಹನದ ಪ್ರತಿಯೊಂದು ಚಲನವಲನಗಳನ್ನು ಸಮರ್ಪಕವಾಗಿ ಹಾಗೂ ಕಟ್ಟುನಿಟ್ಟಾಗಿ ದಾಖಲಿಸಬೇಕೆಂದು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 174 ಹಾಗೂ ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ 55(40) ತಿಳಿಸುತ್ತವೆ. ಪ್ರತಿಯೊಂದು ಪ್ರಯಾಣವು ಸರ್ಕಾರಿ ಹಿತದೃಷ್ಟಿಯಿಂದ ಪ್ರಯಾಣಿಸಿದ್ದೆ ಅಥವಾ ಖಾಸಗಿ ಪ್ರಯಾಣವೇ ಎಂದು ಪ್ರಯಾಣಿಸಿದ ಅಧಿಕಾರಿಯು ಪರಿಶೀಲಿಸಿ ಪ್ರಯಾಣ ಮುಗಿದ 24 ಗಂಟೆಯೊಳಗೆ ಸಹಿಮಾಡಬೇಕೆಂದು ಈ ನಿಯಮಗಳು ತಿಳಿಸುತ್ತವೆ. ಆದ್ರೆ ಸದ್ರಿ ವಿ.ವಿ.ಯ ವಾಹನದ ಲಾಗ್ ಪುಸ್ತಕಗಳನ್ನು ಪರಿಶೀಲಿಸಲಾಗಿ ವಿ.ವಿ.ಯ ಕುಲಪತಿ ಹಾಗೂ ಕುಲಸಚಿವರು ವಾಹನಗಳ ಲಾಗ್ ಪುಸ್ತಕಗಳಿಗೆ ಆಪ್ತಕಾರ್ಯದರ್ಶಿ/ಆಪ್ತ ಸಹಾಯಕ ಸಹಿ ಹಾಕಿರುವುದು ನಿಯಮ ಬಾಹಿರವಾಗಿರುತ್ತದೆ.

7) ಕರ್ತವ್ಯ ಅವಧಿಯ ನಂತರ ಹಾಗೂ ರಜಾ ದಿನಗಳಲ್ಲಿ ಸಾಮಾನ್ಯವಾಗಿ ಸರ್ಕಾರಿ ವಾಹನಗಳನ್ನು ಅಧಿಕಾರಿಗಳು ಬಳಸುವಂತಿಲ್ಲ. ಆದರೆ ಸದ್ರಿ ವಿ.ವಿ.ಯಲ್ಲಿ ಈ ನಿಯಮವನ್ನು ಬಹಳಷ್ಟು ಸಾರಿ ಉಲ್ಲಂಘಿಸಲಾಗಿದೆ.

8) ಲಾಗ್ ಪುಸ್ತಕದ ಭಾಗ-1ರ ಪ್ರಯಾಣದ ಉದ್ದೇಶ ಹಾಗೂ ಪ್ರಯಾಣಿಸಿದ ವ್ಯಕ್ತಿಗಳ ವಿವರಗಳನ್ನು ಸರಿಯಾಗಿ ದಾಖಲಿಸಿರುವುದಿಲ್ಲ.

ಈ ಮೇಲಿನ ನ್ಯೂನತೆಗಳನ್ನು ಸರಿಪಡಿಸಿ ಲೆ.ಪ ಗೆ ಅನುಸರಣೆ ಸಲ್ಲಿಸಲು ಸೂಚಿಸಿದೆ.

31) ಕುಲಸಚಿವರು ಪದನಿಮಿತ್ತ ವಸತಿ ಗೃಹ ಉಪಯೋಗಿಸದಿರುವುದು :-

2016-17ನೇ ಸಾಲಿಗೆ ವೇತನ ಬಿಲ್ಲುಗಳನ್ನು ಪರಿಶೀಲಿಸಲಾಗಿ ಶ್ರೀ ಪಾಂಡುರಂಗ ಬಾಬು ಕುಲಸಚಿವರು ಅವರಿಗೆ ಪದನಿಮಿತ್ತ ವಸತಿ ಗೃಹವಿದ್ದಾಗ್ಯೂ ಅವರು ಮನೆ ಬಾಡಿಗೆ ಭತ್ಯೆ ಪಡೆಯುತ್ತಿರುವುದು (ಹೆಚ್.ಆರ್.ಎ) ಕಂಡುಬಂದಿರುತ್ತದೆ. ಈ ಕುರಿತು ವಿಚಾರಣಾ ಪತ್ರ ಸಂಖ್ಯೆ:29 ದಿನಾಂಕ:27/04/2018 ರಂದು ನೀಡಿದ್ದರೂ ಯಾವುದೇ ಅನುಸರಣೆಯನ್ನು ಸಲ್ಲಿಸಿರುವುದಿಲ್ಲ.

Allotment of the Govt buildings e.t.c., license fee rules 2002 rules 9 ಪ್ರಕಾರ if a building whether nearly unit bought or adapted for the purpose is provided for a government servant as his residence he is bound to pay license fee even if he does not actually it when a government building intended for one government servant is occupied by another the license fee that may be recovered from the latter will be deducted from the amount of license fee payable by the former from whom the house was intended and who is primarily responsible for it.

ಈ ಹಿನ್ನೆಲೆಯಲ್ಲಿ ಮನೆ ಬಾಡಿಗೆ ಅವಧಿ 2016-17ನೇ ಸಾಲಿನ ಒಟ್ಟು ರೂ.84540/- ಮೊತ್ತವನ್ನು ವಸೂಲಿಸಿ ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಿ ಲೆಕ್ಕ ಪರಿಶೋಧನೆಗೆ ಅನುಪಾಲನಾ ವರದಿ ನೀಡಲು ಸೂಚಿಸಿದೆ.

ಕ್ರ.ಸಂ.	ಅವಧಿ/ವಿವರ	ದಿನಾಂಕ	ಮೊತ್ತ
1	2016-17 ಪ್ರತಿ ತಿಂಗಳ ರೂ.7045 X 12=84540/-	02/04/2016 ರಿಂದ 31/03/2017	84540
		ಒಟ್ಟು	**84540.00**

32) ರಸೀದಿ ಪುಸ್ತಕಗಳು, ಲಾಗ್ ಪುಸ್ತಕಗಳು ಮತ್ತು ಸೇವಾಪುಸ್ತಕಗಳನ್ನು ನಿಯಮಬಾಹಿರವಾಗಿ ಖಾಸಗಿಯವರಿಂದ ಮುದ್ರಿಸಿರುವುದು.:-

2016-17ನೇ ಸಾಲಿನಲ್ಲಿ ಹಂಪಿ ಕನ್ನಡ ವಿ.ವಿ.ಯ ಲೆಕ್ಕ ಪರಿಶೋಧನೆಯಲ್ಲಿ ಮುದ್ರಿಸಲ್ಪಟ್ಟ ರಸೀದಿ ಪುಸ್ತಕಗಳು, ಲಾಗ್ ಪುಸ್ತಕಗಳು, ಸೇವಾ ಪುಸ್ತಕಗಳನ್ನು ಪರಿಶೀಲಿಸಿದಾಗಿ ಎಲ್ಲ ಮುದ್ರಣಗಳನ್ನು ಖಾಸಗಿ ಮುದ್ರಕರಿಂದ ಮುದ್ರಿಸಿ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ 1958ರ ನಿಯಮ 44(ಎ) ಪ್ರಕಾರ ಸರ್ಕಾರಿ ಕಛೇರಿ/ಸಂಸ್ಥೆಗೆ ಸಂಬಂಧಿಸಿದ ಎಲ್ಲ ರೀತಿಯ ಮುದ್ರಣ ಕಾರ್ಯವನ್ನು ಸರ್ಕಾರಿ ಮುದ್ರಣಾಲಯದಿಂದಲೇ ಮುದ್ರಿಸಬೇಕೆಂದು ನಿಯಮ ತಿಳಿಸುತ್ತದೆ. ಆದರೆ ಈ ನಿಯಮಕ್ಕೆ ವ್ಯತಿರಿಕ್ತವಾಗಿ ಹಂಪಿ ವಿ.ವಿ.ಯು ಪ್ರಮುಖ ಮುದ್ರಣಗಳಾದ ರಸೀದಿ ಪುಸ್ತಕ, ಲಾಗ್ ಪುಸ್ತಕ, ಇನ್ನಿತರೇ ರಿಜಿಸ್ಟರುಗಳನ್ನು ಖಾಸಗಿ ಮುದ್ರಕರಿಂದ ಮುದ್ರಿಸಿ

ಉಪಯೋಗಿಸುತ್ತಿರುವುದನ್ನು ಲೆಕ್ಕ ಪರಿಶೋಧನೆಯು ಒಪ್ಪುವುದಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ಕೂಡಲೇ ಅನುಪಾಲನಾ ವರದಿ ಸಲ್ಲಿಸಲು ಸೂಚಿಸಿದೆ.

33) ಕನ್ನಡ ವಿಶ್ವವಿದ್ಯಾಲಯದ ನಗದು ಸ್ಟೋರ್ ಅಥವಾ ವಾಹನ ಚಾಲಕರು ಇತರೆ ಜವಾಬ್ದಾರಿ ಕಾರ್ಯನಿರ್ವಹಿಸುತ್ತಿರುವವರಿಂದ ಭದ್ರತಾ ಠೇವಣಿ ಪಡೆಯದಿರುವುದು.:-

ಭದ್ರತಾ ಠೇವಣಿ ರಿಜಿಸ್ಟರ್ ಪರಿಶೀಲಿಸಿದಾಗ ಈ ಕೆಳಕಂಡ ಅಧಿಕಾರಿಗಳು ಭದ್ರತಾ ಠೇವಣಿ ಪಡೆದಿದ್ದು ವಿವರ ಈ ಕೆಳಕಂಡಂತಿವೆ.

ಕ್ರ.ಸಂ.	ವಿವರಗಳು	ಮೊತ್ತ ರೂ.
1	ಶ್ರೀ ಎಸ್.ಸುಹಾಸ್ ಸಹಾಯಕ ಗ್ರಂಥಪಾಲಕರು	5000
2	ಶ್ರೀ ಈ.ಟಿ.ನಾಗರಾಜ್ ಯೋಜನಾಧಿಕಾರಿ	5000
3	ಶ್ರೀ ಕೆ.ಎನ್.ಮರಿಸ್ವಾಮಿ ಪ್ರದಸ	5000
4	ಶ್ರೀ ಗುರುಬಸಪ್ಪ ಸಹಾಯಕ ಕುಲಸಚಿವರು	5000

ಕನ್ನಡ ವಿಶ್ವವಿದ್ಯಾಲಯದ ಪರಿನಿಯಮಗಳು 15(ಇ) ಪ್ರಕಾರ ಹುದ್ದೆಗೆ ನೇಮಕಗೊಂಡ ವ್ಯಕ್ತಿಯು ನಿಗದಿಪಡಿಸುವ ರೀತಿಯಲ್ಲಿ ಠೇವಣಿಯನ್ನು ಸಂದಾಯ ಮಾಡಬೇಕಾಗುತ್ತದೆ. ಕೆ.ಎಫ್.ಸಿ. ಆರ್ಟಿಕಲ್ 271(4)353 ಮತ್ತು ಪಿಡಬ್ಲುಪಿ ಪ್ಯಾರಾಗ್ರಾಫ್ 389 ಪ್ರಕಾರ ವಿಶ್ವವಿದ್ಯಾಲಯದ ನಗದು ಸ್ಟೋರ್ ಅಥವಾ ಇತರೆ ಜವಾಬ್ದಾರಿ ಕಾರ್ಯ ನಿರ್ವಹಿಸುತ್ತಿರುವವರ ಭದ್ರತಾ ಠೇವಣಿ ಪಡೆಯಬೇಕಾಗಿದ್ದು ಈ ಕೆಳಕಂಡ ವಿಭಾಗಗಳ ಭದ್ರತಾ ಠೇವಣಿ ಹಾಜರುಪಡಿಸಿರುವುದಿಲ್ಲ.

ಕ್ರ.ಸಂ.	ವಿವರ
1	ಪ್ರಸಾರಾಂಗ ಸಹಾಯಕ ನಿರ್ದೇಶಕರು
2	ದೂರ ಶಿಕ್ಷಣ ಕೇಂದ್ರ ಅಧೀಕ್ಷಕರು
3	ಶ್ರೀ ಶೈಲ ಅತಿಥಿ ಗೃಹ ಮೇಲ್ವಿಚಾರಣಾಧಿಕಾರಿ
4	ಚಿತ್ರಕಲೆ ಅಧೀಕ್ಷಕರು
5	ಎಲ್ಲಾ ವಾಹನ ಚಾಲಕರು

ನಿಯಮಾನುಸಾರ ಎಲ್ಲಾ ಅಧಿಕಾರಿ/ನೌಕರರಿಂದ ಭದ್ರತಾ ಠೇವಣಿಯನ್ನು ಶೀಘ್ರವಾಗಿ ಪಡೆದು ಕುಲಸಚಿವರ ಹೆಸರಿನಲ್ಲಿ ಪ್ಲೆಡ್ಜ್ ಮಾಡಲು ಸೂಚಿಸಿದೆ. ಸದರಿ ವಿಷಯದ ಕುರಿತು ಕ್ರಮ ಜರುಗಿಸಿದ ಬಗ್ಗೆ ಮುಂದಿನ ಲೆಕ್ಕ ತನಿಖೆಯಲ್ಲಿ ಹಾಜರುಪಡಿಸಲು ಸೂಚಿಸಿದೆ.

34) ಕನ್ನಡ ವಿಶ್ವವಿದ್ಯಾಲಯವು 2016-17ನೇ ಸಾಲಿನಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಅಂಕಿ ಸಂಖ್ಯೆಗಳ ಹಾಗೂ ಇತರೆ ದಾಖಲಾತಿಗಳನ್ನು ಹಾಜರುಪಡಿಸದಿರುವ ಬಗ್ಗೆ.:-

ವಿಶ್ವವಿದ್ಯಾಲಯ ಸಾರ್ವಜನಿಕ ಪ್ರಾಧಿಕಾರಗಳು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ, ಕಛೇರಿ ವಿಳಾಸ ಇತ್ಯಾದಿ ವಿವರಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ ಬೆಂಗಳೂರು ಕಛೇರಿ ಪತ್ರ ಸಂಖ್ಯೆ : ಕವಿಹಂ:ಕುಸ:ಯಾಕೇಂ:ಮಾಹಕಾ:ಪಸಂ:11: 2016-17 ದಿನಾಂಕ 23-04-2016ರಲ್ಲಿ ಈ ಕೆಳಕಂಡಂತೆ ವಿವರ ನೀಡಿದ್ದಾರೆ.

ಕ್ರ.ಸಂ.	ವಿವರಗಳು	ಮಾಹಿತಿ
1	ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್ 5(1)ರ ಪ್ರಕಾರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ದಿ.02-03-2008ರಿಂದ ಜಾರಿಗೆ ಬರುವಂತೆ ಡಾ.ಡಿ.ಮೀನಾಕ್ಷಿ ನೋಡೆಲ್ ಅಧಿಕಾರಿ ಸಾರ್ವಜನಿಕ ಮಾಹಿತಿ ಕೇಂದ್ರ ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ.
2	ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್ 5(1)ರ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿ	ಡಾ.ಡಿ.ಪಾಂಡುರಂಗ ಬಾಬು ಕುಲಸಚಿವರು ಕನ್ನಡ ವಿಶ್ವವಿದ್ಯಾಲಯ, ಹಂಪಿ.
3	ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್ 19(1)ರ ಪ್ರಕಾರ ಮೇಲ್ಮನವಿ ಪ್ರಾಧಿಕಾರ	ಡಾ.ಮಲ್ಲಿಕಾ ಎಸ್.ಘಂಟಿ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.

2016-17ನೇ ಸಾಲಿನ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 4(1) (ಎ) ಮತ್ತು 4(1)ಬಿ ವಿವರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು ಇವರಿಗೆ ಕಛೇರಿ ಪತ್ರ ಸಂಖ್ಯೆ : ಕು.ಸ.ಮಾಕೇಂ.ಮಾಹಕಾ.:ವಾವ:ಪಸಂ.19: 2015-16:233 ದಿನಾಂಕ 08-09-2015 ರಲ್ಲಿ ವಿವರ ಕಳುಹಿಸಿದ್ದು ವಿವರ ಈ ಕೆಳಗಿನಂತಿವೆ.

ಒಟ್ಟು ಪತ್ರಗಳು ಸ್ವೀಕೃತವಾಗಿದ್ದು
ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿದ್ದು (ಹಾಜರುಪಡಿಸಿರುವುದಿಲ್ಲ.)
ವಿಳಂಬದ ಅವಧಿಯಲ್ಲಿ ವಿಲೇ ಮಾಡಿದ್ದು

2016-17ನೇ ಸಾಲಿನ ವರದಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ ಸಾಮಾನ್ಯ-2 ಶಾಖೆ ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು ಇವರಿಗೆ ಕಛೇರಿ ಪತ್ರಸಂಖ್ಯೆ : ಕವಿಹಂ:ಕುಸ:ಮಾಕೇಂಮಾಡಿ:ಪಾವ:ಪ.ಸಂ.20:2016-17 ದಿನಾಂಕ 04-06-2016ರಂದು ಕಳುಹಿಸಿದ್ದು

ವಿವರ ಕೆಳಗಿನಂತಿವೆ.

ಒಟ್ಟು ಪತ್ರಗಳು ಸ್ವೀಕೃತವಾಗಿದ್ದು
ನಿಗದಿತ ಅವಧಿಯೊಳಗೆ ವಿಲೇ ಮಾಡಿದ್ದು (ಹಾಜರುಪಡಿಸಿರುವುದಿಲ್ಲ.)
ವಿಳಂಬದ ಅವಧಿಯಲ್ಲಿ ವಿಲೇ ಮಾಡಿದ್ದು

ಕರ್ನಾಟಕ ಮಾಹಿತಿ ಆಯೋಗ ವಾರ್ಷಿಕ ವರದಿ 2005-06 ಅಧ್ಯಾಯ-5 ಮಾಹಿತಿ ಆಯೋಗಗಳ ಅಧಿಕಾರಿಗಳು ಮತ್ತು ಕಾರ್ಯಗಳು ಅಪೀಲು ಮತ್ತು ದಂಡನೆಗಳು 18(6) (1) ಉಪಪ್ರಕರಣದ ಅಡಿಯಲ್ಲಿ ಅಥವಾ (2)ನೇ ಉಪಪ್ರಕರಣದ ಅಡಿಯಲ್ಲಿ ಸಲ್ಲಿಸಲಾದ ಅಪೀಲನ್ನು ಅದನ್ನು ಸ್ವೀಕರಿಸಿದ ಮೂವತ್ತು ದಿನಗಳೊಳಗಾಗಿ ಅಥವಾ ಸಂದರ್ಭಾನುಸಾರ ಅದನ್ನು ಸಲ್ಲಿಸಿದ ದಿನಾಂಕದಿಂದ ಒಟ್ಟು ನಲವತ್ತೈದು ದಿನಗಳನ್ನು ಮೀರದ ಹಾಗೆ ವಿಸ್ತರಿಸಿದ ಅವಧಿಯೊಳಗೆ ದಾಖಲಿಸತಕ್ಕದ್ದು ಸ್ಪಷ್ಟ ಆದೇಶ ನೀಡಿದ್ದು ಇರುತ್ತದೆ. ನಿಯಮ 18(10)ರ ಪ್ರಕಾರ ಅರ್ಜಿಯನ್ನು ಸ್ವೀಕರಿಸಿದ ದಿನದವರೆಗೆ ಅಥವಾ ಮಾಹಿತಿಯನ್ನು ಒದಗಿಸಿದ ದಿನದವರೆಗೆ ಪ್ರತಿ ದಿನಕ್ಕೆ ಎರಡು ನೂರು ಐವತ್ತು ರೂಪಾಯಿಗಳ ಜುಲ್ಮಾನೆಯನ್ನು ವಿಧಿಸತಕ್ಕದ್ದು ಆದರೆ ಜುಲ್ಮಾನೆಯ ಒಟ್ಟು ಮೊತ್ತವು ಇಪ್ಪತ್ತೈದು ಸಾವಿರ ಮೀರತಕ್ಕದಲ್ಲ ಎಂಬ ಸ್ಪಷ್ಟ ಆದೇಶವಿದ್ದು ಎಷ್ಟು ಜನ ಅಧಿಕಾರಿಯಿಂದ ಜುಲ್ಮಾನೆ ಹಣ ಸರ್ಕಾರಕ್ಕೆ ಜಮಾ ಮಾಡಿದ್ದೀರಿ ಈ ಬಗ್ಗೆ ಯಾವುದೇ ಮಾಹಿತಿ ಒದಗಿಸಿರುವುದಿಲ್ಲ. ಇದರಿಂದ ಲೆಕ್ಕ ತನಿಖೆಯಲ್ಲಿ ವಿಳಂಬದ ಅವಧಿಗೆ ಜುಲ್ಮಾನೆ ವಿಧಿಸಿ ಸರ್ಕಾರಕ್ಕೆ ಎಷ್ಟು ಮೊತ್ತ ಪಾವತಿಸಿದ್ದಾರೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ವಿ.ವಿ. ಈ ವಿಷಯದ ಬಗ್ಗೆ ಪ್ರಥಮ ಆದ್ಯತೆ ನೀಡಿ 2016-17 ವಿಳಂಬ ಪತ್ರಗಳ ವಿಲೇಗೆ ಸಂಬಂಧಪಟ್ಟವರ ಮೇಲೆ ಸೂಕ್ತ ವಿಚಾರಣೆ ನಡೆಸಿ ಶಿಸ್ತಿನ ಕ್ರಮ ತೆಗೆದುಕೊಂಡು ಜುಲ್ಮಾನೆ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ ಲೆಕ್ಕ ತನಿಖೆಗೆ ವರದಿ ಮಾಡಲು ಸೂಚಿಸಿದೆ.

35) ವಿಶ್ವವಿದ್ಯಾಲಯದ ಆಸ್ತಿ ರಿಜಿಸ್ಟರ್ ನಿರ್ವಹಣೆ ಕುರಿತು:-

ವಿಶ್ವವಿದ್ಯಾಲಯವು 1991ರಲ್ಲಿ ಕಾರ್ಯಾರಂಭ ಮಾಡಿದ್ದು ವಿಶ್ವವಿದ್ಯಾಲಯ ಮುಖ್ಯ ಆವರಣವು 686.93 ಎಕರೆ ಜಮೀನಿನಲ್ಲಿ ವ್ಯಾಪಿಸಿಕೊಂಡಿರುತ್ತದೆ. ವಿಶ್ವವಿದ್ಯಾಲಯ ಪ್ರಾರಂಭದಿಂದ ನಿರ್ಮಿಸಲಾಗಿರುವ ಕಟ್ಟಡಗಳು, ಖಾಲಿ ಜಾಗ ಆವರಣದಲ್ಲಿರುವ ರಸ್ತೆಗಳು, ಮರ ಗಿಡಗಳು ಮುಂತಾದ ಎಲ್ಲವು ವಿಶ್ವವಿದ್ಯಾಲಯದ ಸ್ಥಿರಾಸ್ತಿಗಳಾಗಿದ್ದು, ಇವುಗಳನ್ನು ಕರ್ನಾಟಕ ಲೋಕೋಪಯೋಗಿ ಇಲಾಖೆ ನಮೂನೆಗಳಾದ ಪಿಡಬ್ಲುಜಿ 81.82 ಹಾಗೂ 84ರಲ್ಲಿ ನಮೂದಿಸಿ ಪ್ರಾರಂಭದಿಂದಲೂ ಈ ಆಸ್ತಿಗಳನ್ನು ಅರ್ಜಿಸಿದ ವಿಧಾನ ಅವುಗಳ ಮೊತ್ತ ಇತ್ಯಾದಿಗಳನ್ನು ದಾಖಲಿಸುವುದು ಅತ್ಯಗತ್ಯವಾಗಿರುತ್ತದೆ. ಅದರಂತೆ ವಿಶ್ವವಿದ್ಯಾಲಯ ಹೊಂದಿರುವ ಚರಾಸ್ತಿಗಳ ವಿವರಗಳನ್ನು ಸಹಿತ ಕೇಂದ್ರೀಕೃತ ದಾಖಲೆ ರಿಜಿಸ್ಟರ್ ನಿರ್ವಹಿಸಿ ಕಾಲೋಚಿತಗೊಳಿಸಿ (Update) ಸಕ್ಷಮ ಪ್ರಾಧಿಕಾರಗಳಿಂದ ದೃಢೀಕರಿಸಿ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ. ಈ ಬಗ್ಗೆ ಲೆಕ್ಕ ತನಿಖಾ ವಿಚಾರಣೆ **ಪತ್ರ ಸಂಖ್ಯೆ 24 ದಿನಾಂಕ17/04/2018** ರಲ್ಲಿ ಚರಾಸ್ತಿ, ಸ್ಥಿರಾಸ್ತಿ ಹಾಗೂ ವಾರ್ಷಿಕ ತಪಾಸಣೆ ಮಾಡಿದ ವಿವರಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸಿದ್ದಾರೆ. ಆದರೆ ಪಿಡಬ್ಲುಜಿ.81.82 84ರಲ್ಲಿ ನಿರ್ವಹಿಸಿ ಎಲ್ಲಾ ವಿವರಗಳನ್ನು ನಮೂದಿಸಿ ವಾರ್ಷಿಕ ಸತ್ಯಾಪನೆ ಮಾಡಿದ ರಿಜಿಸ್ಟರ್ ತನಿಖೆಗೆ ಹಾಜರುಪಡಿಸಿಲ್ಲ. ಚರಾಸ್ತಿಯ ಯಾವುದೇ ವಿವರಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸಿಲ್ಲ. ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೇಲ್ಕಾಣಿಸಿದ ರೀತಿಯಲ್ಲಿ ದಾಖಲಿಸಿ ಸಕ್ಷಮ ಪ್ರಾಧಿಕಾರಗಳ ದೃಢೀಕರಣದೊಂದಿಗೆ ಮುಂದಿನ ಲೆಕ್ಕ ಪರಿಶೋಧನೆಗೆ ಹಾಜರುಪಡಿಸುವುದು ವಿ.ವಿ.ಯ ಆದ್ಯ ಕರ್ತವ್ಯವಾಗಿದ್ದು, ಸ್ಥಿರ ಮತ್ತು ಚರಾಸ್ತಿಗಳ ರಿಜಿಸ್ಟರ್ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.

36) ದಾಸ್ತಾನು ರಿಜಿಸ್ಟರ್ ನಿರ್ವಹಿಸದಿರುವುದು :-

2016-17ನೇ ಸಾಲಿನ ಕನ್ನಡ ವಿ.ವಿ.ಯ ಲೆಕ್ಕ ಪರಿಶೋಧನೆಯಲ್ಲಿ ಹಲವು ಬಾರಿ ಮೌಖಿಕವಾಗಿ ದಾಸ್ತಾನು ವಹಿ ಹಾಜರುಪಡಿಸಲು ಸೂಚಿಸಿದರು ಹಾಜರುಪಡಿಸಿರುವುದಿಲ್ಲ. ಕರ್ನಾಟಕ ಆರ್ಥಿಕ ಸಂಹಿತೆ ಆರ್ಟಿಕಲ್ 164(ಎ) ಪ್ರಕಾರ ಕಛೇರಿ ಮುಖ್ಯಸ್ಥರು ಮತ್ತು ದಾಸ್ತಾನು ನಿರ್ವಹಣೆ ಜವಾಬ್ದಾರಿ ಹೊಂದಿರುವ ಇತರ ಸಿಬ್ಬಂದಿಗಳು ಎಲ್ಲಾ ವಿಧದ ದಾಸ್ತಾನು ಲೆಕ್ಕಗಳನ್ನು ನಿರ್ವಹಿಸಬೇಕು. ದಾಸ್ತಾನು ರಿಜಿಸ್ಟರ್‌ನಲ್ಲಿ ಸಮರ್ಪಕವಾಗಿ ದಾಸ್ತಾನು ಲೆಕ್ಕಗಳನ್ನು ನಿರ್ವಹಿಸುವುದರಿಂದ ಆಕಸ್ಮಿಕವಾಗಿ ಸಂಭವಿಸುವ ಕಳ್ಳತನ, ಫ್ರಾಡ್ಸ್ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಗಬಹುದಾದ ಕಳ್ಳತನ ಫ್ರಾಡ್ ಮತ್ತು ಸಿಬ್ಬಂದಿಯ ನಿರ್ಲಕ್ಷತೆಯಿಂದ ಸಂಭವಿಸುವ ನಷ್ಟಗಳನ್ನು ತಡೆಗಟ್ಟಬಹುದು. ಪ್ರತಿಯೊಂದು

ಸಾಮಗ್ರಿಯನ್ನು ಸಂರಕ್ಷಣೆ ಮಾಡಲು ಪ್ರತಿಯೊಂದು ಸಾಮಗ್ರಿಯ ಸ್ವೀಕೃತಿ ಮಾಡಿದ ವಿವರ ಹಂಚಿಕೆ ಮಾಡಿದ್ದು/ನಿರ್ವಹಣೆ ಮಾಡಿದ ವಿವರಗಳನ್ನು ಆಯಾ ಸಂದರ್ಭಗಳಲ್ಲಿ ದಾಸ್ತಾನು ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.

ಕರ್ನಾಟಕ ಆರ್ಥಿಕ ಸಂಹಿತೆ ಆರ್ಟಿಕಲ್ 166 ಪ್ರಕಾರ ಕಛೇರಿ ಪೀಠೋಪಕರಣಗಳು ಮತ್ತು ಇತರೆ ದಾಸ್ತಾನುಗಳಿಗೆ ಸಂಬಂಧಿಸಿದಂತೆ ಫಾರಂ-34ಎ ನಲ್ಲಿ ನಿರ್ವಹಿಸಬೇಕು ಹಾಗೂ ಪ್ರತಿಯೊಂದು ಸಾಮಗ್ರಿಗಳಿಗೆ ಫಾರ್ಮ್-34ರಲ್ಲಿ ಲೆಡ್ಜರ್ ಅಕೌಂಟ್ ನಿರ್ವಹಿಸಬೇಕು ಸಾಮಗ್ರಿಗಳನ್ನು ಖರೀದಿಸಿದ/ಪೂರೈಕೆ ಮಾಡಿದ ತಕ್ಷಣ ದಾಸ್ತಾನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಪ್ರತಿ ತ್ರೈಮಾಸಿಕಕ್ಕೊಮ್ಮೆ ಈ ದಾಸ್ತಾನು ರಿಜಿಸ್ಟರ್‌ಗಳನ್ನು ಪರಿಶೀಲಿಸಿ ಇದರ ಫಲಿತಾಂಶವನ್ನು ವಿ.ವಿ.ಯ ಮುಖ್ಯಸ್ಥರಿಗೆ ವರದಿ ಮಾಡಬೇಕಾಗುತ್ತದೆ. ಈ ರೀತಿ ದಾಸ್ತಾನು ಲೆಕ್ಕಗಳನ್ನು ನಿರ್ವಹಿಸಲು ಇಲಾಖಾ ಮುಖ್ಯಸ್ಥರು/ಕಛೇರಿ ಮುಖ್ಯಸ್ಥರು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

ಕ.ಆ.ಸ. ಕಲಂ 169 ಪ್ರಕಾರ ದಾಸ್ತಾನುಗಳನ್ನು ಕನಿಷ್ಟ ವರ್ಷಕ್ಕೊಂದು ಬಾರಿ ಪರಿಶೀಲಿಸಿ ಅದರ ವರದಿಯನ್ನು ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸುವುದು ಎಂದು ತಿಳಿಸುತ್ತದೆ. ಈ ಮೇಲಿನ ನಿಯಮಗಳ ರೀತಿಯಲ್ಲಿ ದಾಸ್ತಾನು ಲೆಕ್ಕಗಳನ್ನು ನಿರ್ವಹಿಸಿದ ಕುರಿತು ದಾಖಲೆಗಳನ್ನು ಲೆ.ಪ.ಗೆ ಹಾಜರುಪಡಿಸಿರುವುದಿಲ್ಲ. ದಾಸ್ತಾನು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ವಿಭಾಗದ ಮೇಲೆ ಸೂಕ್ತ ಆಡಳಿತಾತ್ಮಕ ಕ್ರಮ ಕೈಗೊಂಡು ಲೆ.ಪ.ಗೆ ಅನುಪಾಲನೆ ಸಲ್ಲಿಸುವುದು.

37) ಹಣಕಾಸು ಮತ್ತು ಶ್ರೀಶೈಲ ಅತಿಥಿ ಗೃಹ ಮತ್ತು ಪ್ರಸಾರಾಂಗ ವಿಭಾಗಗಳ ರಸೀದಿ ಪುಸ್ತಕಗಳ ದಾಸ್ತಾನು ವಿವರ

2016-17ನೇ ಸಾಲಿನ ರಸೀದಿ ಪುಸ್ತಕಗಳ ದಾಸ್ತಾನು ಬಗ್ಗೆ (ದೂರಶಿಕ್ಷಣ)

ಆರಂಭಿಕ ಶಿಲ್ಕು ದಿನಾಂಕ 01-04-2016ಕ್ಕೆ	79
2016-17ರಲ್ಲಿ ಮುದ್ರಣ	0
ಒಟ್ಟು	79
2016-17ರಲ್ಲಿ ಬಳಕೆ	0
ದಿನಾಂಕ 31-03-2017ಕ್ಕೆ ಅಂತ್ಯಶಿಲ್ಕು	79

38) ಹಣಕಾಸು ವಿಭಾಗದ ರಸೀದಿ ಪುಸ್ತಕಗಳ ದಾಸ್ತಾನು ವಿವರ:-

ಆರಂಭಿಕ ಶಿಲ್ಕು ದಿನಾಂಕ 01-04-2016ಕ್ಕೆ	391
2016-17ನೇ ಸಾಲಿನಲ್ಲಿ ಮುದ್ರಣ	0
ಒಟ್ಟು	391
2016-17ನೇ ಸಾಲಿನಲ್ಲಿ ಬಳಕೆಯಾದ ರಸೀದಿ ಪುಸ್ತಕಗಳು	115
ದಿನಾಂಕ 31-03-2017ಕ್ಕೆ ಅಂತ್ಯಶಿಲ್ಕು	276

39) 2016--17ನೇ ಸಾಲಿನ ರಸೀದಿ ಪುಸ್ತಕಗಳ ದಾಸ್ತಾನು ವಿವರ ಈ ಕೆಳಗಿನಂತಿವೆ (ಶ್ರೀಶೈಲ ಅತಿಥಿ ಗೃಹ)

ಆರಂಭಿಕ ಶಿಲ್ಕು ದಿನಾಂಕ 01-04-2016ಕ್ಕೆ	11+1 = 12
2016-17ರಲ್ಲಿ ಖರೀದಿಸಿದ ರಸೀದಿ ಪುಸ್ತಕಗಳು	0
ಒಟ್ಟು ರಸೀದಿ ಪುಸ್ತಕಗಳು	12
2016-17ರಲ್ಲಿ ಬಳಸಿದ ರಸೀದಿ ಪುಸ್ತಕಗಳು	02
ದಿನಾಂಕ 31-03-2017ಕ್ಕೆ ಉಳಿದ ರಸೀದಿ ಪುಸ್ತಕಗಳು	10

40) ಪ್ರಸಾರಾಂಗದ ಮಾರಾಟ ರಸೀದಿ ಪುಸ್ತಕಗಳ ದಾಸ್ತಾನು ವಿವರ :-

2016-17ನೇ ಸಾಲಿನಲ್ಲಿ ವಿವರ ಈ ಕೆಳಗಿನಂತಿವೆ.

ವಿವರಗಳು	ನಗದು ರಸೀದಿ	ಸಾಲದ ರಸೀದಿ	ನಿಯತಕಾಲಿಕೆ ನಗದು ರಸೀದಿ	ನಿಯತಕಾಲಿಕೆ ಸಾಲದ ರಸೀದಿ
ಆರಂಭಿಕ ಶಿಲ್ಕು	433	82	6	12
2016-17ರಲ್ಲಿ ಖರೀದಿಸಿದ ರಸೀದಿ ಪುಸ್ತಕಗಳು	0	0	0	0
ಒಟ್ಟು	433	82	6	12
2016-17ರಲ್ಲಿ ಬಳಸಿದ ರಸೀದಿ ಪುಸ್ತಕಗಳು	40	0	3	0
31-03-2017ಕ್ಕೆ ಉಳಿದ ರಸೀದಿ ಪುಸ್ತಕಗಳು	393	82	3	12

41) ಪರೀಕ್ಷೆ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ನಿಯಮಬಾಹಿರವಾಗಿ ಸಂಭಾವನೆ ನೀಡಿರುವುದು :-

2013-14ನೇ ಸಾಲಿನ ವಾರ್ಷಿಕ ಪರೀಕ್ಷೆಗಳನ್ನು ರಾಜ್ಯದ ವಿವಿಧ ಕಡೆ 7 ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆಗಳನ್ನು ಹಮ್ಮಿಕೊಂಡಿದ್ದು ಈ ಪರೀಕ್ಷೆಗಳ ಕಾರ್ಯವನ್ನು ನಿರ್ವಹಿಸಲು ಒಂದು ಕೇಂದ್ರಕ್ಕೆ ಒಬ್ಬ ಪರೀಕ್ಷಾಧಿಕಾರಿ ಹಾಗೂ ಒಬ್ಬ ಸಹಾಯಕರನ್ನು (ಬೋಧಕ ಮತ್ತು ಬೋಧಕೇತರ)ನೇಮಿಸಿ ಕಛೇರಿ ಆದೇಶ ಹೊರಡಿಸಲಾಗಿದೆ. ಈ ಪರೀಕ್ಷೆ ಕಾರ್ಯ ನಿರ್ವಹಿಸಲು ಬೇಕಾದ ಮೊತ್ತ ರೂ. 346000/- ಗಳನ್ನು ಚೆಕ್ ಸಂಖ್ಯೆ 053936 ದಿನಾಂಕ 21-08-2014 ರಂದು ಹಣಕಾಸು ಖಾತೆಯಿಂದ ಮುಂಗಡ ಪಡೆಯಲಾಗಿದ್ದು ಸದರಿ ಮೊತ್ತಕ್ಕೆ ಪರೀಕ್ಷಾ ಕಾರ್ಯ ಮುಗಿದ ನಂತರ ಹೊಂದಾಣಿಕೆ ಓಚರುಗಳನ್ನು ಸಲ್ಲಿಸಲಾಗಿದೆ. ಈ ಓಚರುಗಳನ್ನು ಪರಿಶೀಲಿಸಲಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಎರಡು ಕಾರುಗಳನ್ನು ಬಾಡಿಗೆಗೆ ಪಡೆದು ಕೊಂಡೊಯ್ಯಲಾಗಿದೆ. ಹಾಗೂ ಪರೀಕ್ಷೆ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಿಧವಿಧವಾಗಿ ಭತ್ಯೆಗಳನ್ನು ನೀಡಿರುವುದು ಕಂಡುಬಂದಿದೆ ಇದೆಲ್ಲವನ್ನು ಪರಿಶೀಲಿಸಲಾಗಿ ನಿಯಮ ಬಾಹಿರವಾಗಿ ಸಂಭಾವನೆಗಳನ್ನು ಪಾವತಿಸಿರುವುದು ಕಂಡುಬರುತ್ತದೆ.

Under section 28 of the Karnataka education act 1983 discharge of examination work is mandatory not with standing and anything contained in any law or contract or judgement/decree awarded by the court. There has not been any provition for the payment of any extra remuneration to carry out-the examination related work of universities. Lecturer shall discharge their examination related duties including valuation and tabulation work as part of their academic function and tabulation will not be entitled for payment of any extra remuneration. However they shall be enfitled TA/DA as admissible under KCSR's for the journeys per formed by them for examination work

ಲೆಕ್ಕ ತನಿಖಾ ವಿಚಾರಣೆ ಸಂಖ್ಯೆ : 20 ದಿನಾಂಕ 30-04-2016ರಂದು ಈ ಮೇಲಿನ ಎಲ್ಲಾ ನ್ಯೂನ್ಯತೆಗಳನ್ನು ಅನುಸರಣೆಯನ್ನು ಕೇಳಲಾಗಿತ್ತು. ಇದರ ಬಗ್ಗೆ ನಿರ್ದೇಶಕರು, ದೂರಶಿಕ್ಷಣ ನಿರ್ದೇಶನಾಲಯ ಇವರು ಅನುಸರಣೆಯನ್ನು ಸಲ್ಲಿಸಲಾಗಿದ್ದು. ಈ ಅನುಸರಣೆಯನ್ನು ಲೆಕ್ಕ ಪರಿಶೋಧನೆಗೆ ಸಮಂಜಸವಾಗದೇ ಇರುವುದರಿಂದ ಒಪ್ಪುವುದಿಲ್ಲ ಹಾಗೂ ಅನುಬಂಧ-41ರಲ್ಲಿ ಸೂಚಿಸಲಾಗಿರುವ ರೂ.**90682/-** ಗಳ ಮೊತ್ತವನ್ನು ಸದರಿಯವರಿಂದ ವಸೂಲಿಸಿ ಕ.ವಿ.ವಿ. ಹಂಪಿ ಇವರ ಬಾಡಿಗೆ ಜಮಾ ಮಾಡಿ ಅನುಸರಣೆ ನೀಡಲು ಸೂಚಿಸಿದೆ. **ಅದರಂತೆ 2016-17ನೇ ಸಾಲಿನಲ್ಲಿ ಸದರ ನ್ಯೂನ್ಯತೆಗಳಂತೆ ಹೆಚ್ಚುವರಿ ಮೊತ್ತ ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು, ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ವ್ಯತ್ಯಾಸದ ಮೊತ್ತಕ್ಕೆ ಆಕ್ಷೇಪಿಸಿದೆ.**

42) ಅಂಚೆ ಚೀಟಿ : 2016-17ನೇ ಸಾಲಿನಲ್ಲಿ ಖರೀದಿಸಿದ ಮತ್ತು ಖರ್ಚು ಮಾಡಿದ ಅಂಚೆ ಚೀಟಿ ವಿವರಗಳು ಈ ಕೆಳಗಿನಂತಿವೆ.:-

01-04-2016ಕ್ಕೆ ಪ್ರಾರಂಭ ಶಿಲ್ಕು	ರೂ. 97,238/-
2016-17ನೇ ಸಾಲಿನಲ್ಲಿ ಖರೀದಿಸಿದ ಮೊತ್ತ	ರೂ. 1,00,000/-
ಒಟ್ಟು ಮೊತ್ತ	**ರೂ. 1,97,238/-**
2016-17ನೇ ಸಾಲಿನಲ್ಲಿ ಖರ್ಚು ಮಾಡಿದ ಮೊತ್ತ	ರೂ. 1,06,794/-
31-03-2017ರಂದು ಅಂತ್ಯ ಶಿಲ್ಕು	ರೂ. 90,444/-

43) ಶ್ರೀ ಹನಮಣ್ಣ ನಾಯಕ ಇವರ ಸೇವಾಪುಸ್ತಕಗಳ ನ್ಯೂನ್ಯತೆಗಳ ಕುರಿತು.:-

ವರದಿಯ ಸಾಲಿನಲ್ಲಿ ಸದರಿಯವರ ಸೇವಾ ಪುಸ್ತಕವನ್ನು ಪರಿಶೀಲನೆ ಮಾಡಲಾಗಿ ಈ ಕೆಳಗಿನಂತೆ ನ್ಯೂನ್ಯತೆಗಳು ಕಂಡು ಬರುತ್ತದೆ.

ಸದರಿಯನರು ಶರಣಬಸವೇಶ್ವರ ಆರ್ಟ್ಸ್ ಕಾಲೇಜ್ ಗುಲಬುರ್ಗಾ 8/1988 ರಲ್ಲಿ ಸ್ಕೇಲ್ 1900-3600 ಅಡಿಯಲ್ಲಿ ಲಚ್ಚರರ್ ಅಂತಾ ಹಾಜರಾಗಿದ್ದು, ನಂತರ ದಿನಾಂಕ:14/08/1997 ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರ್ ಅಂತಾ ಹಾಜರಾಗಿದ್ದು ನಂತರ ಯುಜಿಸಿ ಮಾರ್ಗ ಸೂಚಿಯಂತೆ- 1996 ರಂತೆ ಇವರು ಲಚ್ಚರರ್ (ಸರ್ವಿಸ್ ಸ್ಕೇಲ್‌ದಲ್ಲಿ ವೇತನ ಶ್ರೇಣಿ ರೂ.10000-15200/- 5 ವರ್ಷಸೇವೆ ಸಲ್ಲಿಸಿದ ನಂತರ ಮತ್ತು ರೀಡರ್ ಅಸೋಸೇಟ್ಸ್ ಪ್ರೊಫೇಸರ್ ಅಂತಾ 5 ವರ್ಷ ಸೇವೆ ಸಲ್ಲಿಸಿದ ನಂತರ 12000-18000 ನಂತರ ಸದರಿಯವರು

ಪ್ರೋಫೆಸರ್ ಹುದ್ದೆಯಲ್ಲಿ ಎಜಿಪಿ 9000- 3 ವರ್ಷ ಸೇವೆ ಸಲ್ಲಿಸಿದ್ದಕ್ಕೆ ರೀಡರ್ ಅಂತಾ ಯುಜಿಸಿ ಸ್ಕೇಲ್‌ನಲ್ಲಿ 3 ವರ್ಷ ಸೇವೆ ಸಲ್ಲಿಸಿದ್ದಕ್ಕೆ ನಂತರ ಇವರು 10000/- ಎಜಿಪಿ ಗೆ ಅರ್ಹರಾಗಿರುತ್ತಾರೆ.

ಮುಂದುವರಿಸುತ್ತಾ ಸದರಿಯವರು ಸಿ ಮತ್ತು ಆರ್ ನಿಯಮ 1993 ರಡಿ ಹಾಜರಾಗಿ ಯುಜಿಸಿ ಮಾರ್ಗಸೂಚಿಯಂತೆ ವೇತನ ಭತ್ಯೆಗಳನ್ನು ಪಡೆದಿದ್ದರೆ, ಪ್ರಯುಕ್ತ ಈ ಸಿ ಮತ್ತು ಆರ್ ನಿಯಮ ಯುಜಿಸಿ ನಿಯಮಗಳ ಎಷ್ಟರಮಟ್ಟಿಗೆ ಹೊಂದಾಣಿಕೆ ಆಗುವದಕ್ಕೆ ಬೃಹತ್ ಮೊತ್ತಗಳ ವ್ಯತ್ಯಾಸಗಳಿಗೆ ಕೂಡಲೇ ಸೂಕ್ತ ವಿವರಣೆ ಸಲ್ಲಿಸಲು ಸೂಚಿಸಿದ್ದು, ಅಲ್ಲದೇ ಸಿ ಮತ್ತು ಆರ್ ನಿಯಮಗಳಲ್ಲಿ ಆಗುವಂತ ವೇತನ ಭತ್ಯಗಳ ಮತ್ತು ಯುಜಿಸಿ ಸ್ಕೇಲ್ ಅಡಿಯಲ್ಲಿಯ ವೇತನ ಭತ್ಯೆಗಳ ಪಡೆಯಬೇಕಾಗಿದ್ದು, ಪಡೆಯದಿದ್ದರೆ ವ್ಯತ್ಯಾಸ ಈ ರೀತಿ 14/08/1997 ರಿಂದ ನಿವೃತ್ತಿಯಾಗಿರುವವರೆಗೆ ವ್ಯತ್ಯಾಸಗಳ ವಿವರಣೆ ಪಟ್ಟಿಗಳನ್ನು ತಯಾರಿಸಿ ಸಲ್ಲಿಸಲು ವಿಚಾರಣಾ ಪತ್ರ ಸಂಖ್ಯೆ 15 ದಿನಾಂಕ:07/04/2018 ತಿಳಿಯಪಡಿಸಲಾಗಿರುತ್ತದೆ. (REF AG Audit Repore 2012-13 ರಿಂದ 2014-15 ರ ಪ್ಯಾರಾ 35) ಸದರ ವ್ಯತ್ಯಾಸಗಳ ಮೊತ್ತಗಳನ್ನು ತಮ್ಮ ವ್ಯಾಪ್ತಿಯಲ್ಲಿ ಲೆಕ್ಕಾಚಾರ ಮಾಡಿ ಸಂಬಂಧಿಸಿದವರಿಂದ ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ದಾಖಲಾತಿಗಳನ್ನು ಹಾಜರುಪಡಿಸಲು ಸೂಚಿಸಿದೆ. ಸದರಿ 2016-17 ರಲ್ಲಿ ಪಾವತಿಸಿದಂತೆ ಹೆಚ್ಚುರಿ ಮೊತ್ತಗಳಿಗೆ ಮೇಲಿನ ನ್ಯೂನ್ಯತೆಗಳ ಪ್ರಯುಕ್ತ ಲೆಕ್ಕ ತನಿಖೆಯಲ್ಲಿ ಆಕ್ಷೇಪಿಸಿದೆ.ಸದರಿ ಅವರಿಗೆ ಹೆಚ್ಚುವರಿ ವೇತನ ಭತ್ಯಗಳನ್ನು ಪಾವತಿಸಿರುವುದಕ್ಕೆ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರು ಲೆಕ್ಕಾಚಾರ ಮಾಡಿ ವ್ಯತ್ಯಾಸ ಮೊತ್ತವನ್ನು ವಸೂಲಿ ಮಾಡಿ ಚಲನ್ ಪ್ರತಿಗಳನ್ನು ಹಾಜರುಪಡಿಸುವವರೆಗೆ ಸದರಿಯವರಿಗೆ 2016-17ನೇ ಸಾಲಿನಲ್ಲಿ ಒಟ್ಟು ಪಾವತಿಸಿದ ವೇತನ ಅಂದರೆ 12/2016 ರ ತಿಂಗಳ ವೇತನ ಆಧರಿಸಿ ಒಂದು ವರ್ಷದ ವೇತನ ಹೆಚ್ಚುವರಿ ಮೊತ್ತ ಕೂಡಿಕೊಂಡಿರುವ ಪ್ರಯುಕ್ತ ವೇತನ ರೂ.187768 * 12 = **2253216-00** ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು, ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

44) ವಿಶ್ವ ವಿದ್ಯಾಲಯದ ಡೆಡ್ ಸ್ಟಾಕ್ ರಜಿಸ್ಟರನ್ನು ನಿರ್ವಹಿಸದಿರುವ ಕುರಿತು.:-

2016-17ನೇ ಸಾಲಿಗೆ ಸಂಬಂಧಿಸಿದಂತೆ ವಿಶ್ವ ವಿದ್ಯಾಲಯದ ಡೆಡ್ ಸ್ಟಾಕ್ ರಜಿಸ್ಟರನ್ನು ನಿರ್ವಹಿಸಿರುವುದಿಲ್ಲ. ತಖ್ತೆಯಲ್ಲಿ ಪೂರ್ಣವಾದ ಮಾಹಿತಿ ಲಭ್ಯವಿರುವುದಿಲ್ಲ. ಕಾರಣ ಸದರಿ ಸಾಲಿನ ಲೆಕ್ಕ ತನಿಖೆ ಮುಕ್ತಾಯಗೊಳ್ಳುವ ಮೊದಲು ರಜಿಸ್ಟರನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲು ಸೂಚಿಸಿದ್ದು, ಈ ಕುರಿತು ವಿ.ಪ ಸಂಖ್ಯೆ 4 ದಿನಾಂಕ:17/04/2018 ರನ್ವಯ ಯಾವುದೇ ಅನುಸರಣೆ ಸಲ್ಲಿಸಿರುವುದಿಲ್ಲ. ನಿಯಮಾನುಸಾರ ತಯಾರಿಸಿದ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ಕಾರಣ ಸದರಿ ವಿವರಗಳನ್ನು ಮುಂದಿನ ಲೆಕ್ಕ ತನಿಖೆಯಲ್ಲಿ ಹಾಜರುಪಡಿಸಲು ಸೂಚಿಸಿದೆ.

45) 2010-11 ನೇ ಸಾಲಿನಲ್ಲಿ ಜಮೆ(ಹೊಂದಾಣಿಕೆಯಾಗದ) ಮೊತ್ತದ ವಿವರಗಳನ್ನು ಸಲ್ಲಿಸುವ ಕುರಿತು:-

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಾವು ಸಲ್ಲಿಸಿದ ಬ್ಯಾಂಕವಾರು ಹಾಗೂ ಖಾತೆಗಳಾವಾರು ನಗದೀಕರಣವಾಗದ ಚೆಕ್ಕುಗಳು/ ಜಮೆ ಮೊತ್ತಗಳ ವಿವರಣೆ ಪಟ್ಟಿಯಂತೆ ಅದರಲ್ಲಿ ಮುಖ್ಯವಾಗಿ 2010-11 ನೇ ಸಾಲಿನ ಜಮೆ ಆಗದಿರುವ ಮೊತ್ತಗಳ ವಿವರಗಳು ಈ ರೀತಿ ಇರುತ್ತವೆ.

ಜಮೆ ಆಗದಿರುವ ಮೊತ್ತ:

ಕ್ರಮ.ಸಂಖ್ಯೆ	ರಶೀದಿ ಸಂಖ್ಯೆ	ದಿನಾಂಕ	ಮೊತ್ತ
1	38640	20-04-2010	65000
2	38721	07-05-2010	500
3	38722	07-05-2010	44300
4	38723	07-05-2010	91300
5	38724	07-05-2010	56350
6	38725	07-05-2010	400
7	38726	07-05-2010	16200
8	38727	07-05-2010	8850
9	38728	07-05-2010	36900
10	42067	08-02-2011	250
11	42070	08-02-2011	125
12	42079	08-02-2011	35000
13	42188	06-04-2011	700
		ಒಟ್ಟು	355875

ಸದರಿ ಮೊತ್ತ ರೂ.355875/-ಗಳು 2010-11 ರಿಂದ ಇಂದಿನವರೆಗೂ ಕೂಡ ಜಮಾವಣೆಯಾಗದಿರುವುದಕ್ಕೆ ತಮ್ಮ ವಿಶ್ವ ವಿದ್ಯಾಲಯವು ತೆಗೆದುಕೊಂಡ ಕ್ರಮದ ಬಗ್ಗೆ ವಿವರವಾದ ವರದಿ ಸಲ್ಲಿಸವುದು.

ಮುಂದುವರಿಸುತ್ತಾ ಈವರೆಗೂ ಹೊಂದಾಣಿಕೆಯಾಗದೇ ಸದರಿ/ ಬೃಹತ್ ಮೊತ್ತವನ್ನು ತಮ್ಮ ವ್ಯಾಪ್ತಿಯಲ್ಲಿ ಉಳಿಸಿಕೊಂಡ ಅಧಿಕಾರಿ/ ಸಿಬ್ಬಂದಿಗಳ ಮಾಹಿತಿಗಳೊಂದಿಗೆ ವಿಶ್ವ ವಿದ್ಯಾಲಯಕ್ಕೆ ಆದ ನಷ್ಟಕ್ಕೆ ತೆಗೆದುಕೊಂಡ ಕ್ರಮದ ಬಗ್ಗೆ ವಿವರವಾದ ವರದಿಯನ್ನು ಕೂಡಲೇ ಸಲ್ಲಿಸಲು ವಿಚಾರಣಾ ಪತ್ರ ಸಂಖ್ಯೆ:25 ದಿನಾಂಕ: 17/04/2018 ನೀಡಿದ್ದು, ಅದಕ್ಕೆ ಪತ್ರ ವ್ಯವಹಾರದ ವಿವರಗಳನ್ನು ಇತ್ಯಾದಿಗಳನ್ನು ಅನುಸರಣೆಯೊಂದಿಗೆ ಸಲ್ಲಿಸಿದ್ದು ಇರುತ್ತದೆ. ಆದರೆ ಆಗಿನ(2010-11) ರ ಸಾಲಿನ ಆಗಿನ ಸಿಬ್ಬಂದಿಗಳು 1) ಬಿ.ಈರಪ್ಪ. ಹಿರಿಯ ಸಹಾಯಕರು ರೂ.254800/- ಗಳಿಗೆ, ಅಂದು ರಶೀದಿ ಪಾಸ್ ಮಾಡಿದ್ದು ಅದರಂತೆ 2) ಪಂಪಾಪತಿ ಜವಾನ ರೂ.**101075/-** ಗಳಿಗೆ ರಶೀದಿ ಪಾಸ್ ಮಾಡಿದ್ದು,(ಸದರ ವ್ಯಕ್ತಿ ಅರ್ಹತೆ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ.) ಸದರಿ ಒಟ್ಟು ಮೊತ್ತಕ್ಕೆ ಸಂಬಂಧಿಸಿದವರಿಂದ ವಸೂಲಿಸಿ ಸಂಸ್ಥೆಯ ನಿಧಿಗೆ ಭರಣಾ ಮಾಡಿ ಮುಂದಿನ ಲೆಕ್ಕ ತನಿಖೆಯಲ್ಲಿ ವರದಿ ಸಲ್ಲಿಸುವುದು.

ಈ ಕುರಿತು ಮೇಲ್ ವಿಚಾರಣಾ(ಉಸ್ತವಾರಿ) ಶ್ರೀಮತಿ: ಡಿ.ಪ್ರಭಾ ಅಧೀಕ್ಷಕರು ಇವರು ಸರಿಯಾದ ರೀತಿಯಲ್ಲಿ ನಿರ್ವಹಿಸದಿರುವುದು ಕಂಡುಬಂದಿರುತ್ತದೆ.ಕಾರಣ ಸದರಿ ಮೊತ್ತವನ್ನು ಮೇಲೆ ತಿಳಿಸಿದಂತೆ ಸ್ವೀಕೃತಿ ಮಾಡಿದವರಿಂದ ವಸೂಲಿಗೆ ಕ್ರಮ ಜರುಗಿಸುವುದು.

46) ವಿಶ್ವವಿದ್ಯಾಲಯದ ಬೋದಕ ಮತ್ತು ಬೋದಕೇತರ ಹುದ್ದೆಗಳ ಮಂಜೂರಾತಿ ಆದೇಶಗಳನ್ನು ಒದಗಿಸುವ ಬಗ್ಗೆ:-

ವಿಶ್ವವಿದ್ಯಾನಿಲಯದ ಬೋದಕ ಮತ್ತು ಬೋದಕೇತರ ಹುದ್ದೆಗಳ ಮಂಜೂರಾತಿ ವಿವರಗಳನ್ನು ಪರಿಶೀಲಿಸಲಾಗಿ ಬೋದಕೇತರ ಹುದ್ದೆಗಳಲ್ಲಿ 27 ಜವಾ ಮರುಭರ್ತಿಯಾಗಿದ್ದು ಅವುಗಳ ಪೈಕಿ 18 ಹುದ್ದೆಗಳ ಮಂಜೂರಾತಿ ಆದೇಶಗಳನ್ನು ಲೆಕ್ಕ ತನಿಖೆಗೆ ಹಾಜರಪಡಿಸಿದ್ದು, ಇನ್ನೂಳಿದ 9 ಹುದ್ದೆಗಳ ಮಂಜೂರಾತಿ ಆದೇಶದ ಪ್ರತಿಯನ್ನು ತನಿಖೆಗೆ ಹಾಜರಪಡಿಸಿರುವುದಿಲ್ಲ.

ಕಾರಣ ಮೇಲ್ಕಾಣಿಸಿದ 9 ಹುದ್ದೆಗಳ ಮಂಜೂರಾತಿ ಆದೇಶಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲು ಕೋರಲಾಗಿತ್ತು. ಈ ಕುರಿತು ವಿಚಾರಣಾ ಪತ್ರ ಸಂಖ್ಯೆ ; 33 ದಿನಾಂಕ: 21/04/2018 ನೀಡಿದ್ದು, ಇದಕ್ಕೆ ಯಾವುದೇ ಅನುಸರಣೆಯನ್ನು ನೀಡಿರುವುದಿಲ್ಲ. ಕಾರಣ ಖಂಡಿಕೆಯನ್ನು ಮುಂದುವರಿಸಿ 9 ಹುದ್ದೆಗಳ ಮಂಜೂರಾತಿಗಳನ್ನು ದಾಖಲಾತಿಗಳನ್ನು ಸಲ್ಲಿಸುವರೆಗೂ ಲೆಕ್ಕ ತನಿಖೆಯಲ್ಲಿ ಆಕ್ಷೇಪಿಸಿದೆ.

47) ವಾಹನ ನಿರ್ವಹಣೆ ಪ್ರಯಾಣ ಭತ್ಯೆ ಹೆಚ್ಚುವರಿ ಪಾವತಿಸಿದ ಬಗ್ಗೆ:--

ವರದಿ ಸಾಲಿನಲ್ಲಿ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು ಗಳಿಗೆ ವಾಹನ ನಿರ್ವಹಣೆ ಪ್ರಯಾಣ ಭತ್ಯೆ ಸರ್ಕಾರಿ ನಿಯಮಾವಳಿಯಂತೆ ರೂ.750/- ಪ್ರತಿಯೊಬ್ಬರಿಗೆ ಪಾವತಿಸಿರುವುದು ನಿಯಮವಿರುತ್ತದೆ. ಆದರೆ ಆ ರೀತಿ ಕ್ಲೇಮ್ ಮಾಡದೇ ಹೆಚ್ಚುವರಿಯಾಗಿ ರೂ.1750/-(2500(-) 750 = 1750) ಕ್ಲೇಮ್ ಮಾಡಿದ್ದು, ಕಂಡು ಬಂದಿರುತ್ತದೆ. ಅಂದರೆ ಒಟ್ಟು ಕ್ಲೇಮ್ ಮಾಡಿದ ಬೋದಕೇತರ ಸಿಬ್ಬಂದಿಗಳ 4* 1750*12 ರೂ.84000/- ಗಳನ್ನು ಹೆಚ್ಚುವರಿ ಪಾವತಿ ಮಾಡಿದ್ದು,ಕಂಡು ಬರುತ್ತದೆ. ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಕ್ಲೇಮನ್ನು ಮಡಿರುವುದಕ್ಕೆ ಸರ್ಕಾರಿ ಆದೇಶ ನಿಯಮಾವಳಿಗಳು ಲಭ್ಯವಿದ್ದಲ್ಲಿ ಕೂಡಲೇ ಲೆಕ್ಕ ಪರಿಶೋಧನೆಗೆ ಹಾಜರುಪಡಿಸುವುದು ತಪ್ಪಿದಲ್ಲಿ ಸದರಿ ಮೊತ್ತಗಳನ್ನು ಸಂಬಂಧಿಸಿದ ಬೋಧಕೇತರ ತಾಂತ್ರಿಕ ಸಿಬ್ಬಂದಿಗಳಿಂದ ಏಕೆ ವಸೂಲಿಗೆ ಸೂಚಿಸಬಾರದು ಎಂಬುದಕ್ಕೆ ಸ್ಪಷ್ಟ ಅನುಸರಣೆಯನ್ನು ಸಲ್ಲಿಸಿವುದರ ಕುರಿತು ವಿಚಾರಣಾ ಪತ್ರ ಸಂಖ್ಯೆ 39 ದಿನಾಂಕ: 24/04/2018 ನೀಡದಿದ್ದರೂ ಯಾವುದೇ ಅನುಸರಣೆಯನ್ನು ಸಲ್ಲಿಸದೇ ಇರುವ ಪ್ರಯುಕ್ತ ಮೇಲೆ ತೋರಿಸಿದ ಹೆಚ್ಚುವರಿ ಮೊತ್ತ ರೂ.**84000/-** ಗಳನ್ನು ವಸೂಲಿಗೆ ಸೂಚಿಸಿದೆ.

48) ಡಾ// ಕೆ.ಸಿ.ಶಿವಾರಡ್ಡಿ ಸಹಪ್ರಾಧ್ಯಪಕರು, ಭಾಷಾಂತರ ಅಧ್ಯಯನ ವಿಭಗ ಇವರಿಗೆ ಹಾಗೂ ಇತರರಿಗೆ ಯು.ಜಿ.ಸಿ-1996 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಅನಿಯಮಿತವಾಗಿ ಎಮ್.ಫೀಲ್ ಗಾಗಿ ಎರಡು ಬಾರಿ ಮುಂಗಡ ವೇತನ ಬಡ್ತಿಗಳನ್ನು ನೀಡಿರುವುದು ಯು.ಜಿ.ಸಿ.-2006 ರಪರಿಷ್ಕೃತ ವೇತನ ಶ್ರೇಣಿಯಲ್ಲಿ ತಪ್ಪಾಗಿ ವೇತನ ನಿಗಧಿಪಡಿಸಿರುವುದು ಹಾಗೂ ಯು.ಜಿ.ಸಿ. 2006 ರ ಪರಿಷ್ಕೃತ ವೇತನ ಶ್ರೇಣಿ ನಿಯಮಗಳಿಗೆ ವ್ಯತಿರಿಕ್ತವಾಗಿ ಪದನ್ನೋತಿ ನೀಡಿರುವುದು.

(ಎ) ಯು.ಜಿ.ಸಿ–1996 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಅನಿಯಮಿತವಾಗಿ ಎಮ್.ಫೀಲ್.ಗಾಗಿ ಎರಡು ಬಾರಿ ಮುಂಗಡ ವೇತನ ಬಡ್ತಿ ನೀಡಿರುವುದು.:–

ಡಾ// ಕೆ.ಸಿ.ಶಿವರಡ್ಡಿಯವರು ಯು.ಜಿ.ಸಿ. ವೇತನ ಶ್ರೇಣಿಯಲ್ಲಿ 2200–4000 ರಲ್ಲಿ ಉಪನ್ಯಾಸಕರಾಗಿ ನೇಮಕಾತಿ ಹೊಂದಿ ದಿನಾಂಕ 21/08/1997 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಸದರಿಯವರ ಸೇವೆಗೆ ಸೇರುವುದಕ್ಕಿಂತ ಪೂರ್ವದಲ್ಲಿಯೇ ಎಮ್.ಫೀಲ್. ಪದವಿ ಹೊಂದಿರುವುದರಿಂದ (ಸೇವಾ ಪುಸ್ತಕದಲ್ಲಿ ನಮೂದಿಸಿರುವಂತೆ 1990 ರಲ್ಲಿ) ಸದರಿಯವರಿಗೆ ಕುಲಸಚಿವರು ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರ ಆದೇಶ ಸಂಖ್ಯೆ ಕು.ವಿ.ಹಂ. ಕು.ಸ.ವಾ.ವೇ.ಭ 1998,1999 ದಿನಾಂಕ 12/08/1998 ರ ಪ್ರಕಾರ ಯು.ಜಿ.ಸಿ. ವೇತನ ಶ್ರೇಣಿ 2200–400 ರಲ್ಲಿ ದಿನಾಂಕ 01/08/1998 ರಂದು ಒಂದು ಮುಂಗಡ ವೇತನ ಬಡ್ತಿ ನೀಡಿ ರೂ.2350/– ಗಳಿಗೆ ವೇತನ ನಿಗದಿತಪಡಿಸಿರುತ್ತಾರೆ.

ಮುಂದುವರೆದು ಯು.ಜಿ.ಸಿ 1996 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗಧಿಪಡಿಸುವಾಗ ವೇತನ ಶ್ರೇಣಿ ರೂ.8800–13500 ರಲ್ಲಿ ದಿನಾಂಕ 01/08/1998 ಕ್ಕೆ ಎಮ್.ಫೀಲ್‌ಗಾಗಿ ಒಂದು ಮುಂಗಡ ವೇತನ ಬಡ್ತಿ ನೀಡಿ ರೂ.8550/– ಗಳಿಗೆ ವೇತನ ನಿಗದಿತಪಡಿಸಲಾಗಿರುತ್ತದೆ. (ಕನ್ನಡ ವಿಶ್ವ ವಿದ್ಯಾಲಯ ಹಂಪಿ ಕುಲ ಸಚಿವರ ಯು.ಜಿ.ಸಿ ವೇತನ 1999–2000 ಸ್ಥ/ 5263 ದಿನಾಂಕ 20/01/2000) ಹಾಗೂ ದಿನಾಂಕ 01/08/2001 ರಂದು ಎಮ್.ಫೀಲ್+ ಪಿಹೆಚ್‌ಡಿ 3 ಮುಂಗಡ ವೇತನ ಬಡ್ತಿಗಳನ್ನು ನೀಡಿ ರೂ.10200/– ಗಳಿಗೆ ವೇತನ ನಿಗದಿತಪಡಿಸಲಾಗಿರುತ್ತದೆ. (ಎಮ್.ಫೀಲ್‌ಗಾಗಿ 1 ರ ಸೇವೆಯಯಲ್ಲಿರುವಾಗ ಪಿಹೆಚ್ ಡಿ ಪದವಿ ಹೊಂದಿರುವುದಕ್ಕೆ 2 ಒಟ್ಟು 3 ಮುಂಗಡ ವೇತನ ಬಡ್ತಿ) ಈ ಕುರಿತು ಪರಿಶೀಲಸಲಾಗಿ ಸದರಿಯವರಿಗೆ ಕ್ರಮವಾಗಿ ದಿನಾಂಕ 01/08/1998 ರಂದು ದಿನಾಂಕ 01/08/2001 ರಂದು ಎಮ್.ಫೀಲ್ ಗಾಗಿ ಒಂದು ಮುಂಗಡ ವೇತನ ಬಡ್ತಿಯನ್ನು ಅನಿಯಮಿತವಾಗಿ 2 ಬಾರಿ ನೀಡಲಾಗಿರುತ್ತದೆ.

ಈ ಹಿನ್ನಲೆಯಲ್ಲಿ ಸರ್ಕಾರಿ ಆದೇಶ ಸಂಖ್ಯೆ : ಇ.ಡಿ.1004 ಎನ್.ಸಿ.99 ದಿನಾಂಕ 15/11/1999 ರ ಖಂಡಿಕೆ 7 ರಲ್ಲಿ The Revised u.g.c payscales shall be Retrospectively effective from 01/01/1996 and all other allowances and benefits prospectively from the dated f issue of order :ಎಂದು ತಿಳಿಸಿರುವಂತೆ ದಿನಾಂಕ 01/08/1998 ರಂದು ಎಮ್.ಫೀಲ್ ಗಾಗಿ ನೀಡಿರುವ ಮುಂಗಡ ವೇತನ ಬಡ್ತಿಯನ್ನು ದಿನಾಂಕ 15/11/1999 ಕ್ಕೆ ನೀಡುವುದು ಹಾಗೂ ದಿನಾಂಕ 01/08/2001 ರಂದು ನೀಡಿರುವ ಮುಂಗಡ ವೇತನ ಬಡ್ತಿಯನ್ನು ಹಿಂಪಡೆದು ಈ ಕುರಿತು ಸದರಿಯವರಿಗೆ ಸಂದಾಯಿಸಿರುವ ವೇತನ ಭತ್ಯೆಗಳನ್ನು(ಎಮ್.ಫೀಲ್ ಗಾಗಿ 2 ನೇ ಬಾರಿ) ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

(ಬಿ) ಯು.ಜಿ.ಸಿ 2006 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ 01/01/2006 ಕ್ಕೆ ತಪ್ಪಾಗಿ ವೇತನ ನಿಗದಿತಪಡಿಸಿರುವ ಕುರಿತು.:–

ಯು.ಜಿ.ಸಿ 2006 ರ ಪರಿಷ್ಕೃತ ವೇತನ ಶ್ರೇಣಿ ರೂ.15600–39100+7000 ಎ.ಜಿ.ಪಿ.ಯಲ್ಲಿ ದಿನಾಂಕ 01/01/2006ಕ್ಕೆ ರೂ.29230/– ವೇತನ ನಿಗದಿಪಡಿಸಿರುವುದನ್ನು ಪರಿಶೀಲಿಸಲಾಗಿದ್ದು, ಸದರಿಯವರ ವೇತನವನ್ನು ಯು.ಜಿ.ಸಿ–2006 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸುವಾಗ ಯು.ಜಿ.ಸಿ–1996 ರ ವೇತನ ಶ್ರೇಣಿ ರೂ.10000–15200 ರಲ್ಲಿ ವೇತನ ರೂ.11625/– ಗಳನ್ನು ಪರಿಷ್ಕೃತ ಪೂರ್ವ ವೇತನವಾಗಿ ಪರಿಗಣಿಸದೇ ರೂ 11950/– ಗಳನ್ನು ತಪ್ಪಾಗಿ ಪರಿಗಣಿಸಿ ಅದಕ್ಕೆ ಸಂವಾದಿಯಾಗಿ ರೂ.7000/– ಎ.ಜಿ.ಸಿ ಯಲ್ಲಿ ರೂ.29320/– ಗಳಿಗೆ ತಪ್ಪಾಗಿ ವೇತನ ನಿಗದಿಪಡಿಸಿ ಅನಿಯಮಿತವಾಗಿ ಹೆಚ್ಚುವರಿ ವೇತನ ಭತ್ಯೆಗಳನ್ನು ಸಂದಾಯ ಮಾಡಲಾಗುತ್ತಿರುವುದನ್ನು ಲೆಕ್ಕ ಪರಿಶೋಧನೆಯ ಮಾನ್ಯ ಮಾಡುವುದಿಲ್ಲ. ಈ ಹಿನ್ನಲೆಯಲ್ಲಿ ಸದರಿಯವರ ದಿನಾಂಕ 01/01/2006 ರ ವೇತನ ನಗದಿಕರಣವನ್ನು ಸರಿಪಡಿಸಿ ಹೆಚ್ಚುವರಿಯಾಗಿ ಸಂದಾಸಿರುವ ವೇತನ ಭತ್ಯೆಗಳನ್ನು ವಸೂಲಿ ಮಾಡಬೇಕಾಗುತ್ತದೆ.

ಸಿ) ಯು.ಜಿ.ಸಿ–2006 ರ ಪರಿಷ್ಕೃತ ವೇತನ ಶ್ರೇಣಿಯ ನಿಯಮಗಳಿಗೆ ವ್ಯತಿರಿಕ್ತವಾಗಿ ಸಿ.ಎ.ಎಸ್. ಪದೋನ್ನತಿ ನೀಡಿರುವುದು ಸದರಿಯವರಿಗೆ ಯು.ಜಿ.ಸಿ–2006 ರ ಪ.ವೇ.ಶ್ರೇಣಿ ರೂ.15600–39100+ಎ.ಜಿ.ಪಿ.7000 ದಿಂದ 8000 ಎ.ಜಿ.ಪಿ.ಗೆ ಸ್ಥಾನೀಕರಣ ನೀಡಿ ದಿನಾಂಕ 1/08/2006 ರಂದು ರೂ.30320/– ಗಳಿಗೆ ನಿಗದಿಪಡಿಸಲಾಗಿರುತ್ತದೆ.:–

ಜಿ.ಓ.ನಂ ಇಡಿ 37 ಯು.ಎನ್.ಇ. 2009 ದಿನಾಂಕ 24/12/2009 ರ ಖಂಡಿಕೆ 10 ರಲ್ಲಿ The Revised ugc payscales shall be effective from 01/01/2006 and all other Allowed and Benefits prospectively from the date of issue of this order " ಎಂದು ತಿಳಿಸಿರುವ ಹಿನ್ನಲೆಯಲ್ಲಿ ದಿನಾಂಕ

01/08/2006 ರಂದು ನೀಡಿರುವ ಎ.ಜಿ.ಪಿ. ರೂ.8000/- ಸ್ಥಾನೀಕರಣವನ್ನು ದಿನಾಂಕ 24/12/2009 ಕ್ಕೆ ಹಾಗೂ ದಿನಾಂಕ 01/08/2009 ಕ್ಕೆ ಯು.ಜಿ.ಸಿ ವೇತನ ಶ್ರೇಣಿ 37400-67000 +ಎ.ಜಿ.ಪಿ.9000 ರಲ್ಲಿ ನೀಡಿರುವ ಸಹ ಪ್ರಾಧ್ಯಾಪಕ ಹುದ್ದೆಯ ಪದೋನ್ನತಿಯಿಂದುಂಟಾದ ಹೆಚ್ಚುವರಿ ವೇತನ ಭತ್ಯೆಗಳ ಸಂದಾಯದವನ್ನು ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

ಈ ಮೇಲೆ ವಿವರಿಸಿದ ಖಂಡಿಕೆಗಳಾದ ಎ.ಬಿ.ಮತ್ತು ಸಿ.ಯು ಆಕ್ಷೇಪಿತ ಅಂಶಗಳಿಂದಾಗಿ ಸದರಿಯವರಿಗೆ 2014-15 ಮತ್ತು 2015-16 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಪಾವತಿಸಿರುವ ವೇತನ+ ಭತ್ಯೆಗಳ ಮೊತ್ತ ರೂ.270252/- ಗಳನ್ನು ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವಂತೆ ಲೆಕ್ಕ ಪರಿಶೋಧನೆ ವಿಚಾರಣಾ ಪತ್ರ ಸಂಖ್ಯೆ 81 ದಿನಾಂಕ 03/08/2016 ರಂದು ನೀಡಿದ್ದು,ಸದರಿ ಸಂಸ್ಥೆಯವರು ಪುನ್ಹರ ಪರಿಶೀಲನಾ ಸಮಯದಲ್ಲಿ ನೀಡಿದ ಅನುಸರಣೆಯಲ್ಲಿ ಎಮ್.ಫೀಲ್.ಗಾಗಿ 2 ವೇತನ ಬಡ್ತಿ ನೀಡಿವುದಾಗಿ ತಿಳಿಸಿರುತ್ತಾರೆ. ಆದರೆ ಈ ಖಂಡಿಕೆಯ ಕ್ರಮ ಸಂಖ್ಯೆ "ಎ" ನಲ್ಲಿ ಸೂಚಿಸಿದಂತೆ 3 ಬಾರಿ ಎಮ್.ಫೀಲ್ ಗಾಗಿ ವೇತನ ಬಡ್ತಿ ನೀಡಲಾಗಿದೆ. ಕ್ರಮ ಸಂಖ್ಯೆ ಬಿ ಯ ಆಕ್ಷೇಪಣೆಗೆ ಸಮರ್ಪಕ ಉತ್ತರ ನೀಡಿರುವುದಿಲ್ಲ, ಕ್ರಮ ಸಂಖ್ಯೆ 3 ರ ಆಕ್ಷೇಪಣೆಗೆ ಹಿಂದಿನ ಖಂಡಿಕೆಗಳಲ್ಲಿ ಸೂಚಿಸಿದಂತೆ ದಿನಾಂಕ 24/12/2009 ರ ಆದೇಶದ ಪೂರ್ವದಲ್ಲಿಯೇ ಸಿಎಎಸ್ ನಿಯಮಾವಳಿ ಪ್ರಕಾರ ಸಹಪ್ರಧ್ಯಾಪಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ ಎಂದು ತಿಳಿಸಿರುತ್ತಾರೆ. ಹಿಂದಿನ ಖಂಡಿಕೆಗಳಲ್ಲಿ ಸೂಚಿಸಿದಂತೆ ದಿನಾಂಕ 24/12/2009 ರ ಸರ್ಕಾರಿ ಆದೇಶದ ವಿರುದ್ಧವಾಗಿದ್ದು ಈ ಅನುಸರಣೆಯನ್ನು ಒಪ್ಪಲಾಗುವುದಿಲ್ಲ.ಮೂಲಕ ತಿಳಿಸಲಾಗಿದ್ದು ವಸೂಲಾತಿ ಮೊತ್ತದ ವಿವರಗಳನ್ನು ಖಂಡಿಕೆಗೆ ಲಗತ್ತಿಸಿದ ಅನುಬಂಧ-20(ಎ) ರಲ್ಲಿ ವಿವರಿಸಿದೆ.2014-15 ಮತ್ತು 2015-16 ರಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ+ ಭತ್ಯೆಗಳನ್ನು ಮಾತ್ರ ಲೆಕ್ಕ ಪರಿಶೋಧನೆಯಲ್ಲಿ ಲೆಕ್ಕ ಹಾಕಿ ವಸೂಲಿಗೆ ಸೂಚಿಸಿದ್ದು, ಹಿಂದಿನ ಸಾಲುಗಳಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ + ಭತ್ಯೆಗಳನ್ನು ವಿಶ್ವವಿದ್ಯಾಲಯದಲ್ಲಿ ಲೆಕ್ಕಾಚಾರ ಹಾಕಿ ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

ಸದರಿಯವರ ಪ್ರಕರಣವನ್ನು ಉದಾಹಣೆಗೆ ಮಾತ್ರ ವಿವರಿಸಲಾಗಿದ್ದು, ಇಂತಹ ಇನ್ನುಳಿದ ಎಲ್ಲ ಪ್ರಕರಣಗಳಲ್ಲಿ ಮೇಲೆ ಸೂಚಿಸಿದಂತೆ ಕ್ರಮ ಕೈಗೊಂಡು ಲೆಕ್ಕ ಪರಿಶೋಧನೆಗೆ ನೀಡುವುದು. ಈ ಹಿನ್ನಲೆಯಲ್ಲಿ ಸದರಿಯವರಿಂದ ರೂ.270252/- ಗಳನ್ನು ಈ ಪ್ರಕರಣದಂತೆಯೇ ಇರುವ ಶ್ರೀ ಗಂಗಾಧರ ದೈವಜ್ಞ ಅವರಿಂದ ರೂ.231144/- (ಅನುಬಂದ-20 ಬಿ) ಶ್ರೀ.ವೆಂಕಟೇಶ ಇಂದ್ವಾಡಿ ಇವರಿಂದ ರೂ.270600/- ಗಳನ್ನು (ಅನುಬಂಧ - 20(ಸಿ)) ವಸೂಲಿಸುವುದು. ಶ್ರೀ ವೆಂಕಟೇಶ ಇವರಿಂದ ರೂ.171215/- (ಅನುಬಂಧ 20 (ಡಿ)) ವಸೂಲಿಸುವುದು. ಲೆಕ್ಕ -ಪರಿಶೋಧನೆಯಲ್ಲಿ 2014-15 ಮತ್ತು 2015-16 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿದ ವೇತನ ಭತ್ಯೆಗಳನ್ನು ಮಾತ್ರ ಲೆಕ್ಕ ಹಾಕಲಾಗಿದ್ದು ಹಿಂದೆ ನೀಡಿದ ಎಲ್ಲಾ ಅನಿಯಮಿತ ವೇತನ ಭತ್ಯೆಗಳನ್ನು ವಿಶ್ವ ವಿದ್ಯಾಲಯಲ್ಲಿಯೇ ಲೆಕ್ಕ ಹಾಕಿ ಸದರಿ ಸಿಬ್ಬಂದಿಗಳಿಂದ ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ಸಲ್ಲಿಸುವುದು.

ಶ್ರೀ ಕೆ.ಸಿ.ಶಿವಾರಡ್ಡಿ ಪ್ರಕರಣದಂತೆಯೇ ಇರುವ ಶ್ರೀ ರಮೇಶನಾಯ್ಕು ಅಧ್ಯಾಪಕರು ಹಾಗೂ ಶ್ರೀ ಯು.ಮಲ್ಲಿಕಾರ್ಜುನ ಗ್ರಂಥಾಲಯ ಸಹಾಯಕರು ಎಲ್ಲಾ ವರ್ಷಗಳಲ್ಲಿ (ಅಂದರೆ ನೇಮಕಾತಿಯಿಂದ ಹಿಡಿದು 30-03-2017 ರ ವರೆಗಿನ) ಹೆಚ್ಚುವರಿಯಾಗಿ ನೀಡಿದ ವೇತನ ಭತ್ಯೆಗಳನ್ನು ವಿಶ್ವ ವಿದ್ಯಾಲಯದಲ್ಲಿಯೇ ಲೆಕ್ಕ ಹಾಕಿ ವಸೂಲಿಸುವುದು ಹಾಗೂ ಲೆಕ್ಕ ಪರಿಶೋಧನೆಗೆ ಅನುಪಾಲನೆ ನೀಡುವುದು ಮತ್ತು ಮೇಲಿನ ವಸೂಲಿಗೆ ಸೂಚಿಸಿದ ಮೊತ್ತಕ್ಕೆ ವಿವರಣೆ ಬಾಕಿ ಇತ್ಯಾದಿ ವಿವರಣೆ ನೀಡುವುದು.ಎಂದು ವಿಚಾರಣಾ ಪತ್ರ ಸಂಖ್ಯೆ 63 ದಿನಾಂಕ 09-05-2018 ರನ್ವಯ ನೀಡಲಾಗಿದ್ದು ತಮ್ಮಿಂದ ಯಾವುದೇ ಅನುಸರಣಾ ಬಂದಿರುವುದಿಲ್ಲ. ಕಾರಣ ಮೇಲಿನಂತೆ ಕನ್ನಡ ವಿಶ್ವವಿದ್ಯಲಯ ಸದರ ಮೇಲಿನ ಅಧ್ಯಾಪಕರುಗಳ ಹೆಚ್ಚವರಿ ವಹಿಸಿದ ಮೊತ್ತವನ್ನು ಲೆಕ್ಕಾಚಾರ ಮಾಡಿ ಹೆಚ್ಚುವರಿ ಮೊತ್ತಗಳ ಸಂಸ್ಥೆಯ ನಿಧಿಗೆ ಜಮ ಮಡಿ ಅನುಸರಣಾ ವರದಿ ಸಲ್ಲಿಸಲು ಸೂಚಿಸಿದೆ. **2016-17ನೇ** ಸಾಲಿನಲ್ಲಿ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತಗಳನ್ನು ಲೆಕ್ಕಾಚಾರ ಮಾಡಿ ಮೇಲಿನಂತೆ ಹೆಚ್ಚುವರಿ ನೀಡಿದ ಮೊತ್ತಗಳನ್ನು ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ಅನುಸರಣೆಯೊಂದಿಗೆ ವಿವರವಾದ ವರದಿಯನ್ನು ಸಲ್ಲಿಸಲು ಸೂಚಿಸಿದೆ. ಮುಂದುವರೆಸುತ್ತಾ, ಸದರಿಯವರಿಗೆ **2016-17ನೇ** ಸಾಲಿನಲ್ಲಿ ಹೆಚ್ಚುವರಿ ಪಾವತಿಸಿದ ವೇತನ ಮತ್ತು ಭತ್ಯೆಗಳು ಸದರಿಯವರ ವೇತನ ಪಾವತಿಸಿದ ಮೊತ್ತಗಳಲ್ಲಿ ಕೂಡಿಕೊಂಡಿರುವದರಿಂದ ಸದರಿಯವರಿಗೆ (ಒಂದು ವರ್ಷದ ಪಾವತಿಸಿದ ವೇತನ ಅಂದರೆ ಆಧರಿಸಿ) ರೂ.138085 * 12 = **1657020-00** ಗಳನ್ನು ಸದರಿ ಮೇಲಿನ ನ್ಯೂನ್ಯತೆಯಂತೆ ಪಾವತಿಸಿದ ಹೆಚ್ಚುವರಿ ವೇತನ ಭತ್ಯಗಳನ್ನು ವಸೂಲಿಸಿ ಸಂಸ್ಥೆಯ ನಿಧಿಗೆ ಭರಣ ಮಾಡಿ ಚಲನ್ ಪ್ರತಿ ಹಾಜರುಪಡಿಸುವವರೆಗೆ 12 ತಿಂಗಳ ಪಾವತಿಸಿದ ವೇತನವನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ. ಕಾರಣ ಈ ಕುರಿತು ಗಂಭೀರವಾಗಿ ಆಕ್ಷೇಪಿಸಿದ್ದು, ಮುಂದಿನ ಲೆಕ್ಕ ತನಿಖೆಯಲ್ಲಿ ಸಮಗ್ರ ವರದಿ ಸಲ್ಲಿಸಲು ಸೂಚಿಸಿದೆ. ಸದರ ಹೆಚ್ಚುವರಿ ಮೊತ್ತ ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು. ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

49) ಡಾ॥ ಮೋಹನಕೃಷ್ಣ ರೈ.ಕೆ ಪ್ರಾಧ್ಯಾಪಕರು ಇತಿಹಾಸ ವಿಭಾಗ ಇವರಿಗೆ ಹಾಗೂ ಇತರರಿಗೆ ಪಿ.ಹೆಚ್‌ಡಿ ಹೊಂದಿರುವ ಪ್ರಯುಕ್ತ 2 ಮುಂಗಡ ಭಡ್ತಿಗಳನ್ನು ನಿಗಧಿತ ಸಮಯಕ್ಕಿಂತ ಪೂರ್ವದಲ್ಲಿ ನೀಡಿದ್ದು ಹಾಗೂ ಯುಜಿಸಿ 2006 ರ ಪರಿಷ್ಕೃತ ವೇತನ ಶ್ರೇಣಿಯ ಸ್ಥಾನೀಕರಣ ಸೌಲಭ್ಯವನ್ನು ದಿ:24/12/2009 ರ ಪೂರ್ವದಲ್ಲಿ ನೀಡಿರುವ ಕುರಿತು.:-

ಮೇಲ್ಕಂಡ ವಿಷಯಕ್ಕೆ ಸಂಬಂಧಿದಂತೆ ಡಾ॥ ಮೋಹನಕೃಷ್ಣ ರೈ.ಕೆ ಇವರು ದಿ: 06/03/1996 ರಂದು ಪ್ರಾಧ್ಯಾಪಕರೆಂದು ಇತಿಹಾಸ ವಿಭಾಗಕ್ಕೆ ವೇತನ ಶ್ರೇಣಿ 2200-4000 ರಲ್ಲಿ ಮೂಲ ವೇತನ ರೂ.2200/- ಕ್ಕೆ ವೇತನ ನಿಗಧಿ ಪಡಿಸಲಾಗಿದ್ದು, 1996 ರ ಯುಜಿಸಿ ಪ.ವೇತನ ಶ್ರೇಣಿಯಲ್ಲಿ ದಿ:06/03/1996 ಕ್ಕೆ ಮೂಲ ವೇತನ ರೂ.8000 ಕ್ಕೆ ನಿಗಧಿಪಡಿಸಲಾಗಿದ್ದು ಎನ್‌ಇಟಿ/ಯುಜಿಸಿ 1993-94 ರಲ್ಲಿ ಉತ್ತೀರ್ಣರಾಗಿದ್ದು 5 ವರ್ಷಗಳ ನಂತರ 01/03/2002 ಕ್ಕೆ ಹಿರಿಯ ವೇತನ ಶ್ರೇಣಿ (ಎಸ್.ಎಸ್.ಎಲ್) 10000-15200 ಮೂಲ ವೇತನ ರೂ.10000/- ಕ್ಕೆ ನಿಗಧಿಪಡಿಸಲಾಗಿದೆ. ದಿನಾಂಕ: 01/03/2005 ರಂದು 1996 ರ ಯು.ಜಿ.ಸಿ ವೇತನ ಶ್ರೇಣಿಯಲ್ಲಿ 2 ವಾರ್ಷಿಕ ಮುಂಗಡ ವೇತನ ಬಡ್ತಿಗಳನ್ನು ಮಂಜೂರು ಮಾಡಿ ಮೂಲ ವೇತನ ರೂ.11300/- ಕ್ಕೆ ನಿಗಧಿಪಡಿಸಿದ್ದು ಗಮನಿಸಿದೆ.

2006 ಯುಜಿಸಿ ಪ.ವೇತನ ಶ್ರೇಣಿಯಲ್ಲಿ ಶ್ರೀಯುತರಿಗೆ ದಿ: 01/01/2006 ರಿಂದ ಜಾರಿಗೆ ಬರುವಂತೆ 7000 ಎ.ಜಿ.ಪಿ ಯಲ್ಲಿ ಮೂಲ ವೇತನ 28630/- ಕ್ಕೆ ಕ್ರಮೇಣ 01/03/2007 ರಂದು 8000 ಎ.ಜಿ.ಪಿ ಯಲ್ಲಿ ಮೂಲ ವೇತನ ರೂ.31110/- ಕ್ಕೆ ದಿನಾಂಕ:06/03/2010 ರಂದು 9000 ಎ.ಜಿ.ಪಿ ಯಲ್ಲಿ ಮೂಲ ವೇತನ 40400/- ಹಾಗೂ ದಿನಾಂಕ:06/03/2013 ರಂದು 10000 ಎ.ಜಿ.ಪಿ (ಪ್ರಾಧ್ಯಾಪಕ ಹುದ್ದೆ ಪದೋನ್ನತಿ) ಮೂಲ ವೇತನ ರೂ. 51700/- ನೀಡಿದ್ದು ಪ್ರಸ್ತುತ ಸಾಲಿನಲ್ಲಿ ದಿನಾಂಕ:01/03/2016 ರಂದು ಇವರ ಮೂಲ ವೇತನ 56495/- ಇರುತ್ತದೆ.ಶ್ರೀಯುತರಿಗೆ ಪಿ.ಹೆಚ್‌ಡಿ ಮುಂಗಡ ಬಡ್ತಿಗಳ ಪರಿಷ್ಕೃತ ವೇತನ ಶ್ರೇಣಿಯ ಸ್ಥಾನೀಕರಣ ಸೌಲಭ್ಯಗಳು ಎ.ಜಿ.ಪಿ. ಮೂಮೆಂಟ್ ಇನ್‌ಗ್ರೇಡ್ ಪೇ ಪಾವತಿಗಳಲ್ಲಿ ಕಂಡು ಬಂದ ನ್ಯೂನ್ಯತೆಗಳು ಈ ಕೆಳಗಿನಂತಿವೆ.

I) ಪಿ.ಹೆಚ್‌ಡಿ ಹೊಂದಿದ ಪ್ರಯುಕ್ತ 2 ಮುಂಗಡ ವೇತನ ಭಡ್ತಿ ಮಂಜೂರಾತಿ ಕುರಿತು.:-

ದಿನಾಂಕ: 01/03/2005 ರಂದು ಪಿ.ಹೆಚ್‌ಡಿ ಮುಂಗಡ ಬಡ್ತಿ ನೀಡಿ ಮೂಲ ವೇತನ ರೂ.11300/- ಕ್ಕೆ ನಿಗಧಿಪಡಿಸಿದ್ದು ಸರ್ಕಾರದ ಸುತ್ತೋಲೆ ಸಂಖ್ಯೆ: ಇ.ಡಿ 200 ಯು ಎನ್.ಇ-2007 ದಿನಾಂಕ: 19/09/2007 ರ ಪ್ರಕಾರ ದಿನಾಂಕ 01/01/1996 ರಂದು ನಂತರ ಪಿ.ಹೆಚ್‌ಡಿ ಹೊಂದಿರುವ/ಹೊಂದಲಿರುವ ಉಪನ್ಯಾಸಕರಿಗೆ 2 ಮುಂಗಡ ವೇತನ ಬಡ್ತಿಗಳನ್ನು ಸರ್ಕಾರದ ಆದೇಶದ ದಿನಾಂಕದಿಂದ ನೀಡತಕ್ಕದ್ದು ಎಂದು ತಿಳಿಸಿದ್ದು ದಿನಾಂಕ 01/03/2005 ರ ಬದಲಾಗಿ ದಿನಾಂಕ 19/09/2007 ಕ್ಕೆ ಪಾವತಿಸಬೇಕಾಗಿದೆ. ಪೂರ್ವಾನ್ವಯವಾಗಿ ಹೆಚ್ಚುವರಿ ಪಾವತಿಸಿದ ಈ ಸೌಲಭ್ಯದ ವೇತನ ಭತ್ಯೆಗಳನ್ನು ವಸೂಲಿಸುವುದು.

II) ಯು.ಜಿ.ಸಿ. 2006ರ ಪರಿಷ್ಕೃತ ವೇತನ ಶ್ರೇಣಿ ಸ್ಥಾನೀಕರಣ ಹಾಗೂ ಇನ್ನೀತರ ಸೌಲಭ್ಯಗಳನ್ನು ದಿನಾಂಕ:24/12/2009 ರಿಂದ ನೀಡುವುದು.

ಶ್ರೀಯುತರಿಗೆ 2006ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ: 01/01/2006 ರಿಂದ ಪರಿಷ್ಕೃತ ವೇತನ 7000/- ಎಜಿಪಿ ಯಲ್ಲಿ ರೂ.28630/- ವೇತನ ನಿಗಧಿಪಡಿಸಲಾಗಿತ್ತು. ದಿನಾಂಕ: 01/03/2007 ರಂದು 8000/-- ಎಜಿಪಿಯಲ್ಲಿ ಗ್ರೇಡ್ ಪೇ ಮೂಮೆಂಟ್ ಸೌಲಭ್ಯವನ್ನು ನೀಡಿದ್ದು ಸದರಿ ಸೌಲಭ್ಯ ಸರ್ಕಾರದ ಆದೇಶ ಸಂಖ್ಯೆ 10 ರ ಪ್ರಕಾರ Date of Effect of Revised Ugc pay scales shall be Effective From 01/01/2006 and all other Allowance/Benefits from porospectively issue of thisorder" ತಿಳಿಸಲಾಗಿದ್ದು, Gradepay Movement Beuefit ಆಗಿರುವದರಿಂದ ದಿನಾಂಕ: 24/12/2009 ಕ್ಕೆ ನೀಡಬೇಕಾಗಿದೆ. ಇದಕ್ಕನುಗುಣವಾಗಿ ಪ್ರವಾಚಕ (READER) ಹುದ್ದೆಗೆ ಪದೋನ್ನತಿ ದಿನಾಂಕ 24/12/2012 ಕ್ಕೆ (9000 ಎಜಿಪಿ)ಯನ್ನು ನೀಡಬೇಕಾಗಿದ್ದು, ಈ ಅವಧಿಗೆ ಹೆಚ್ಚುವರಿ ಪಾವತಿಸಿದ ವೇತನ ಹಾಗೂ ಭತ್ಯೆಗಳನ್ನು ವಸೂಲಿಸುವುದು ಹಾಗೂ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

ಈ ಮೇಲೆ ವಿವರಿಸಿದ ಖಂಡಿಕೆ 1-11 ಆಕ್ಷೇಪಿತ ಅಂಶಗಳಿಂದಾಗಿ ಸದರಿಯವರಿಗೆ 2014-15 ಮತ್ತು 2015-16ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿರುವ ವೇತನ + ಭತ್ಯೆಗಳ ಮೊತ್ತ ರೂ. 273708/- ಗಳನ್ನು ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವಂತೆ ಲೆಕ್ಕ ಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ 87 ನ್ನು ದಿನಾಂಕ: 04/08/2016 ರ ಮೂಲಕ ತಿಳಿಸಲಾಗಿತ್ತು. ಈ ಮೇಲಿನ ಆಕ್ಷೇಪಣೆಗಳಿಗೆ ಸದರಿ ಸಂಸ್ಥೆಯವರು ಪುನರ್ ಪರಿಶೀಲನಾ ಸಮಯದಲ್ಲಿ ಅನುಸರಣೆ ನೀಡಿ ಕ್ರ.ಸಂ 1 ರ ಆಕ್ಷೇಪಣೆ ಸದರಿಯವರು 2004 ರಲ್ಲಿ ಪಿ.ಹೆಚ್‌ಡಿ ಪಡೆದಿರುವುದರಿಂದ 190/9/2007 ರ ಸರ್ಕಾರದ ಆದೇಶ ಬರುವ ಪೂರ್ವದಲ್ಲಿಯೇ ಅಂದರೆ 01/03/2005 ರಲ್ಲಿಯೇ ಪಿ.ಹೆಚ್‌ಡಿ ವೇತನ ಬಡ್ತಿ ನೀಡಲಾಗಿದೆ ಎಂದು ತಿಳಿಸಿರುತ್ತಾರೆ. ಇದು ತಪ್ಪಾಗಿದ್ದು ದಿನಾಂಕ: 19/09/2007 ರ ಸುತ್ತೋಲೆಯಲ್ಲಿರುವಂತೆ ದಿನಾಂಕ: 01/01/1996 ರಂದು ಅಥವಾ ನಂತರ ಪಿ.ಹೆಚ್‌ಡಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ ಈ ಆದೇಶ ಬಂದ ದಿನಾಂಕ:19/09/2007 ರಿಂದಲೇ ಪಿ.ಹೆಚ್‌ಡಿ ಬಡ್ತಿ ನೀಡಬೇಕಾಗುತ್ತದೆ.

ಇನ್ನು ಕ್ರಮ ಸಂಖ್ಯೆ 2 ರ ಆಕ್ಷೇಪಣೆಗೆ ಸದರಿಯವರಿಗೆ ದಿನಾಂಕ: 24/12/2009 ರ ಸರ್ಕಾರದ ಆದೇಶ ಬರುವ ಪೂರ್ವದಲ್ಲಿಯೇ ಅಂದರೆ ದಿನಾಂಕ 18/04/2007 ರಲ್ಲಿ ಸಿ.ಎ.ಎಸ್. ಮುಂಬಡ್ತಿ ನೀಡಿರುವುದಾಗಿ ತಿಳಿಸಿರುತ್ತಾರೆ.ಇದು ಹಿಂದಿನ ಖಂಡಿಕೆಗಳಲ್ಲಿ ತಿಳಿಸಿದಂತೆ 24/12/2009 ರ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿದ್ದು ಇದನ್ನು ಒಪ್ಪಲಾಗುವುದಿಲ್ಲ. ಸದರಿಯವರಿಗೆ ದಿನಾಂಕ:24/12/2009 ರಿಂದ 8000 ಎಜಿಪಿಯಲ್ಲಿ ಗ್ರೇಡ ಪೇ ಮೂವ್ಮೆಂಟ್ ನೀಡಿ ಅಲ್ಲಿಂದ 24/12/2012 ಕ್ಕೆ 9000/- ಎಜಿಪಿ ಗೆ ಹಾಗೂ 24/12/2015 ಕ್ಕೆ 10000/- ಎಜಿಪಿ ಗೆ ಮುಂಬಡ್ತಿ ನೀಡಬೇಕಾಗಿತ್ತು.

ವಸೂಲಿ ಮೊತ್ತದ ವಿವರಗಳನ್ನು ಈ ಖಂಡಿಕೆಗೆ ಲಗತ್ತಿಸಿದ ಅನುಬಂಧ 21 (ಎ) ರಲ್ಲಿ ವಿವರಿಸಿದೆ. 2014-15, 2015-16 ರಲ್ಲಿ ಹೆಚ್ಚುವರಿಯಾಗಿ ಸಂದಾಯಿಸಿದ ವೇತನ + ಭತ್ಯೆಗಳನ್ನು ಮಾತ್ರ ಲೆಕ್ಕ ಪತ್ರದಲ್ಲಿ ಲೆಕ್ಕ ಹಾಕಿ ವಸೂಲಿಸಿ ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು.

ಸದರಿಯವರ ಪ್ರಕರಣವನ್ನು ಉದಾಹರಣೆಗೆ ಮಾತ್ರ ವಿವರಿಸಲಾಗಿದ್ದು ಇನ್ನುಳಿದ ಎಲ್ಲಾ ಪ್ರಕರಣಗಳಲ್ಲಿ ಮೇಲೆ ಸೂಚಿಸಿದಂತೆ ಕ್ರಮಕೈಗೊಂಡು ಲೆಕ್ಕ ಪರಿಶೋಧನೆಗೆ ಅನುಸರಣೆ ನೀಡುವುದು ಈ ಹಿನ್ನೆಲೆಯಲ್ಲಿ ಶ್ರೀಯುತರಿಂದ ರೂ.273708/- ಗಳನ್ನು ಈ ಪ್ರಕರಣದಂತೆಯೇ ಇರುವ ಡಾ॥ ಎಸ್.ಆರ್.ಚೆನ್ನ ವೀರಪ್ಪ ಅನುಬಂಧ 21 (ಬಿ) ಸಹ ಪ್ರಾಧ್ಯಾಪಕರಿಂದ ರೂ.104597/- ಗಳನ್ನು ಡಾ॥ ಸಿದ್ದಗಂಗಮ್ಮ ಸಹ ಪ್ರಾಧ್ಯಾಪಕರು ಇವರಿಂದ ಅನುಬಂಧ-21 (ಸಿ) ರೂ.104597/- ಗಳನ್ನು ಡಾ॥ ಎಂ.ಸಿ. ಗಣೇಶ ಪ್ರಾಧ್ಯಾಪಕರು ಇವರಿಂದ ಅನುಬಂಧ-21 (ಡಿ) ರೂ.148130/- ಗಳನ್ನು ಡಾ॥ ಸಿ.ಟಿ.ಗುರು ಪ್ರಸಾದ ಸಹ ಪ್ರಾಧ್ಯಾಪಕರು ಇವರಿಂದ ಅನುಬಂಧ-21 (ಇ) ರೂ.148130/- ಗಳನ್ನು ವಸೂಲಿಸುವುದು. ವಿವರಗಳನ್ನು ಅನುಬಂಧ 25 ಎ.ಬಿ.ಸಿ.ಡಿ.ಇ ರಲ್ಲಿ ವರದಿಗೆ ಲಗತ್ತಿಸಿದೆ.

ಶ್ರೀ ಕೆ ಮೋಹನಕೃಷ್ಣ ರೈ ಪ್ರಕರಣದಂತೆಯೇ ಇರುವ ಡಾ॥ ಹೆಚ್.ಡಿ ಪ್ರಶಾಂತ ಅಧ್ಯಾಪಕರು ಶ್ರೀ ಹೆಚ್ ಕೆ ನಾಗೇಶ ರೈ ಎನ್ ಚೆನ್ನಸ್ವಾಮಿ ಸೊ/ಸಲೆ ಡಾ॥ ಚೆಲುವರಾಜ ಪ್ರಾಧ್ಯಾಪಕರು ಇವರುಗಳಿಗೆ ಅನಿಯಮಿತವಾಗಿ ಹೆಚ್ಚುವರಿಯಾಗಿ ನೀಡಿದ ಎಲ್ಲಾ ವರ್ಷಗಳ (ಅಂದರೆ ನೇಮಕಾತಿಯಿಂದ31/03/2017) ನೀಡಿದ ವೇತನ ಭತ್ಯೆಗಳನ್ನು ವಿ.ವಿ ಯ ಲೆಕ್ಕ ಹಾಕಿ ವಸೂಲಿಸುವುದು ಹಾಗೂ ಲೆಕ್ಕ ಪರಿಶೋಧನೆಗೆ ಅನುಪಾಲನೆ ನೀಡುವುದು (273708+104597+148130+148130+779162) ಸದರಿ ವಸೂಲಿಗೆ ಸೂಚಿಸಿದ ಮೊತ್ತಕ್ಕೆ ಈ ವರೆಗೆ ವಸೂಲಿಸಿದ ಬಗ್ಗೆ ಹಾಗೂ ಬಾಕಿ ಉಳಿದಿರುವ ಮೊತ್ತಗಳ ಲೆಕ್ಕಾಚಾರ ಮಾಡಿ ಸಂಸ್ಥೆಗೆ ನಷ್ಟವಾಗಿರುವುದನ್ನು ತಪ್ಪಿಸಲು ವಸೂಲಿಗೆ ತೀವ್ರ ಕ್ರಮ ಕೈಗೊಂಡು ಅನುಸರಣೆಯೊಂದಿಗೆ ವರದಿ ಸಲ್ಲಿಸಲು ಸೂಚಿಸಿದೆ.

2016-17ನೇ ಸಾಲಿನಲ್ಲಿ ಮೇಲಿನ ನ್ಯೂನ್ಯತೆಯಂತೆ ಹೆಚ್ಚುವರಿ ಪಾವತಿಸಿದ ಮೊತ್ತಗಳನ್ನು ಲೆಕ್ಕಾಚಾರ ಮಾಡಿ ವಿವರಗಳನ್ನು ಕೂಡಲೇ ಅನುಸರಣೆಯೊಂದಿಗೆ ಸಲ್ಲಿಸಲು ವಿಚಾರಣಾ **ಪತ್ರ ಸಂಖ್ಯೆ: 64 ದಿನಾಂಕ:09/05/2018** ರನ್ವಯ ಪುನರ್ ಪರಿಶೀಲನೆ ವೇಳೆಯಲ್ಲಿ ಚರ್ಚಿಸಿದಂತೆ ಅನುಸರಣೆ ಹಾಗೂ ಆದೇಶಗಳನ್ನು ನೀಡಿದ್ದು, ಪರಿನಿಯಮಗಳ ಆದೇಶಗಳು ತುಂಬಾ ಹಳೆಯದವುಗಳಾಗಿದ್ದು, (ಬಹು ವರ್ಷಗಳ ಹಿಂದಿನ ಅಂದರೆ ದಿ:03/12/-1993 ರಂದು ಪಡೆದವುಗಳಾಗಿದ್ದು, ತದನಂತರ ಸರ್ಕಾರದಿಂದ ಯಾವುದೇ ಅನುಮೋದನೆ ಲಭ್ಯವಿರುವುದಿಲ್ಲ. ಕಾರಣ ಖಂಡಿಕೆಯನ್ನು ಮುಂದುವರೆಸಿದೆ. ಮೇಲಿನಂತೆ ಕ್ರಮ ಜರುಗಿಸಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಹೆಚ್ಚುವರಿ ಮೊತ್ತ ಜಮಾವಣೆ ಮಾಡಿ ಅನುಸರಣೆ ವರದಿ ಸಲ್ಲಿಸಲು ಸೂಚಿಸಿದೆ. ಮುಂದುವರೆಸುತ್ತಾ, ಮೇಲಿನ ಗಂಭೀರ ವಸೂಲಿಯ ನ್ಯೂನ್ಯತೆಗಳು ಇರುವ ಪ್ರಯುಕ್ತ ಸದರಿಯವರಿಗೆ **2016-17**ನೇ ಸಾಲಿನಲ್ಲಿ ಪಾವತಿಸಿದ ವೇತನ ಹಾಗೂ ಭತ್ಯೆಗಳನ್ನು ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡುವ ಕುರಿತು ಕನ್ನಡ ವಿಶ್ವ ವಿದ್ಯಾಲಯ ಹಂಪಿ ಲೆಕ್ಕಾಚಾರ ಮಾಡಿ ಕ್ರಮ ಕೈಗೊಳ್ಳುವ ಕುರಿತು ಸದರಿಯವರಿಗೆ ಪಾವತಿಸಿದ ವೇತನ ಅಂದರೆ (12/2016 ವೇತನ ಅಂದರೆ) ವಿವರಗಳು ಈ ಕೆಳಗಿನಂತೆ ಇರುತ್ತದೆ.

1	ಡಾ॥ ಮೋಹನ್ ಕೃಷ್ಣ ರೈ	136718 * 12 = 1640616
2	ಡಾ॥ ಹೆಚ್ ಡಿ ಪ್ರಶಾಂತ	140820 * 12 = 1689840
3	ಡಾ॥ ಹೆಚ್ ಆರ್ ನಾಗೇಶ ರೈ	141145 * 12 = 1693740
4	ಡಾ॥ ಎಮ್.ಚೆನ್ನಸ್ವಾಮಿ ಸೋಸಲೆ	137043 * 12 = 1644516
5	ಡಾ॥ ಚಲುವರಾಜ	140820 * 12 = 1689840
		ಒಟ್ಟು **8313228-00**

ಕಾರಣ ಸದರಿ ಅನಿಯಮಿತ ವೇತನ ಹಾಗೂ ಭತ್ಯೆಗಳನ್ನು ಹೆಚ್ಚುವರಿಯಾಗಿ ನೀಡಿರುವ ಪ್ರಯುಕ್ತ ಸರಿ ಪಡಿಸುವವರೆಗೆ ಅವರಿಗೆ ಒಂದು ವರ್ಷದ ವೇತನಗಳನ್ನು ಒಟ್ಟು ರೂ.**8313228-00** ಗಳನ್ನು ಪಾವತಿಸಿರುವುದರಿಂದ ವಿಶ್ವ ವಿದ್ಯಾಲಯವು ನಿಯಮಾನುಸಾರ ಅನ್ವಯವಾಗುವ ಮೊತ್ತವನ್ನು ಲೆಕ್ಕಹಾಕಿ ಹೆಚ್ಚುವರಿ ಪಾವತಿಸಿರುವ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿಸುವುದು ಮತ್ತು ಸದರಿ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು. ವಿಶ್ವ ವಿದ್ಯಾಲಯದ ಜವಾಬ್ದಾರಿಯಾಗಿರುತ್ತದೆಯೆಂದು ತಿಳಿಸಲಾಗಿದೆ. ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವವರೆಗೆ ಸದರಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

50) ಸ್ಟ್ಯಾಂಪ್ ಡ್ಯೂಟಿ ಕುರಿತು.:-

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಕರಾರು ಇಪ್ಪಂದ ಪತ್ರ ಸಂಖ್ಯೆ ದಿನಾಂಕ:02/02/2017 ರಂದು ಒಪ್ಪಂದ ಕಾಮಗಾರಿಕ.ನಾ.ಮು.ಸ.ಅ.ಒಪ್ಪಂದದ ಮೊತ್ತ ರೂ.19556540/- ಕ್ಕೆ ಒಪ್ಪಂದ ಮಾಡಿಕೊಂಡಿದ್ದು ಸದರ ಮೊತ್ತಕ್ಕೆ ರೂ.100/-- ಇ-ಸ್ಟ್ಯಾಂಪ್ ಖರೀದಿಸಿದ್ದು ಇರುತ್ತದೆ. ಆದರೆ ನಿಯಮಾನುಸಾರ ರೂ.10-00 ಲಕ್ಷದ ತನಕ ರೂ.100/- ಸ್ಟ್ಯಾಂಪ್ ಡ್ಯೂಟಿ ಇದ್ದು ಮುಂದಿನ ಪ್ರತಿ 10-00 ಲಕ್ಷಕ್ಕೆ ಹೆಚ್ಚುವರಿಗೆ ರೂ.100-00 ರಂತೆ ಅಂದರೆ ರೂ.2000/- ಮೊತ್ತದ ಸ್ಟ್ಯಾಂಪ್ ಪೇಪರ ಖರೀದಿಸಬೇಕಾಗಿತ್ತು ಆದರೆ ಕೇವಲ 100-00 ಸ್ಟ್ಯಾಂಪ್ ಪೇಪರ ಖರೀದಿಸಿ ಸರ್ಕಾರಕ್ಕೆ 1900-00 ನಷ್ಟ ಉಂಟುಮಾಡಿದಂತೆ ಆಗುತ್ತದೆ. ಕಾರಣ ಈ ಕುರಿತು **2016-17ನೇ** ಸಾಲಿನಲ್ಲಿ ಈ ತರಹದ ಅಗ್ರಿಮೆಂಟ್ ಮಾಡಿಕೊಂಡ ವಿವರಣೆಗಳನ್ನು ಕೂಡಲೇ ಸಲ್ಲಿಸುವ ಕುರಿತು ವಿಚಾರಣಾ ಪತ್ರ ಸಂಖ್ಯೆ: 61 ದಿನಾಂಕ: 08/05/2018 ರಂದು ನೀಡಲಾಗಿತ್ತು ಆದರೆ ಅದಕ್ಕೆ ತಮ್ಮಿಂದ ಯಾವುದೇ ಅನುಸರಣೆ ವಿವರಣೆಗಳು ಬಾರದೇ ಇರುವ ಪ್ರಯುಕ್ತ ಲಭ್ಯವಿದ್ದ ದಾಖಲೆಗಳ ಆಧಾರದ ಮೇಲೆ ವಸೂಲಿಗೆ ರೂ.1900/- ತೋರಿಸಿದ್ದು, ಸಂಬಂಧಿಸಿದವರಿಂದ ವಸೂಲಿಸಲು ಸೂಚಿಸಿದೆ. ಮುಂದುವರಿಸುತ್ತಾ **2016-17ನೇ** ಸಾಳಿನಲ್ಲಿ ಈ ತರಹದ ಕಡಿಮೆ ಸ್ಟ್ಯಾಂಪ್ ಡ್ಯೂಟಿ ಮೊತ್ತಗಳ ಕರ್ನಾಟಕ ವಿಶ್ವ ವಿದ್ಯಾಲಯವೇ ಲೆಕ್ಕಾಚರ ಮಾಡಿ ಈ ಹಿಂದೆ ಮತ್ತು ಸದರಿಯವಧಿಯಲ್ಲಿನ ಕಡಿಮೆ ಸ್ವೀಕೃತಿಯಾದ ಬಗ್ಗೆ ಸಮಗ್ರ ವಿವರಗಳನ್ನು ತಯಾರಿಸಿ ಸಂಬಂಧಿಸಿದವರಿಂದ ವಸೂಲಿಸಿ ಸಂಸ್ಥೆಯ ನಿಧಿಗೆ ಜಮಾವಣೆ ಮಾಡಿ ಅನುಸರಣೆಯ ನ್ನು ಸಲ್ಲಿಸಲು ಸೂಚಿಸಿದೆ.

51) ಇಲಾಖೆ ಪರೀಕ್ಷೆಗಳ ಬಗ್ಗೆ:-

ಶ್ರೀ ನಂಜಯ್ಯನವರ ಸಹಾಯಕ ಅಭಿಯಂತರರಿಂದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಆದೇಶ ಸಂಖ್ಯೆ: 6826 ದಿನಾಂಕ:08/05/2005 ರಿಂದ ಅನ್ವಯವಾಗುವಂತೆ ಆದೇಶ ನೀಡಿರುವರು ಆದರೆ ಸದರಿಯವರ ಇಲಾಖೆ ಪರೀಕ್ಷೆಯನ್ನು ಪಾಸುಮಾಡಿರುವುದಿಲ್ಲ. (2012-14 ರ ಖಂಡಿಕೆ 46 (ಬಿ)ಸದರಿಯವರಿಗೆ ನೀಡಿದ ವೇತನ ವ್ಯತ್ಯಾಸ ಮೇಲಿನ ಖಂಡಿಕೆಯಲ್ಲಿ ತೋರಿಸಿದಂತೆ ರೂ.24810/- ದಿನಾಂಕ: 04/12 ರಿಂದ 03/14 ರ ವರೆಗೆ ಸಂಬಂಧಿಸಿದ್ದನ್ನು ವಸೂಲಿಸಿದ ಬಗ್ಗೆ ದಾಖಲೆ ಹಾಜರುಪಡಿಸುವದು ಅಲ್ಲದೇ ಹಿಂದಿನ ಅವಧಿಯ ಅಂದರೆ ದಿನಾಂಕ: 15/05/2006 ರಿಂದ 03/12 ರವರೆಗೆ ಸಂಸ್ಥೆ ಮತ್ತು 04/15 ರಿಂದ ದಿನಾಂಕ: 05/01/2016 ರವರೆಗೆ (2 ವರ್ಷಗಳ) ಪಾವತಿಸಿ ಸಂಸ್ಥೆಯವರು ಲೆಕ್ಕ ಹಾಕಿ ವ್ಯತ್ಯಾಸದ ಮೊತ್ತವನ್ನು ಕೂಡಲೇ ಸಲ್ಲಿಸುವದು.

ಸದರ ಇಲಾಖಾ ಪರೀಕ್ಷೆಯನ್ನು ದಿನಾಂಕ:06/01/2016 ರಂದು ಪಾಸಾಗಿದ್ದು ವಿಚಾರಣಾ ಪತ್ರ ಸಂಖ್ಯೆ: 057251 ಇರುತ್ತದೆ. ಸದರಿ ಮಾಹಿತಿಯನ್ನು ಸೇವಾ ಪುಸ್ತಕ ಪಾರ್ಟ-I ರಲ್ಲಿ ದಾಖಲಿಸಿದ್ದು ಕಂಡು ಬರುತ್ತದೆ.

ಮುಂದುವರಿಸುತ್ತಾ ಶ್ರೀ ಶ್ರೀನಿವಾಸಲು ಕಿರಿಯ ಅಭಿಯಂತರರು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ದಿ:07/10 ರ ಆದೇಶ ಸಂಖ್ಯೆ 369 ರನ್ವಯ ಸ.ಅ.(ವಿದ್ಯುತ್ ಎಂದು ಮುಂಬಡ್ತಿ ನೀಡಿ ಆದೇಶ ನೀಡಿರುವರು) ಆದರೆ ಸದರಿ ದಿನಾಂಕದಿಂದ 2 ವರ್ಷದೊಳಗೆ ಇಲಾಖಾ ಪರೀಕ್ಷೇಗಳನ್ನು ಪಾಸು ಮಾಡಿರುವುದಿಲ್ಲ.ಆದರೆ ದಿ:06/01/2016 ರ ಪ್ರಮಾಣ ಪತ್ರದ ಸಂಖ್ಯೆ 057223 ರಂತೆ ಪಾಸು ಮಾಡಿದ್ದು ಸೇವಾ ಪುಸ್ತಕದಲ್ಲಿ ದಾಖಲಿಸಿರುವಂತೆ ಕಂಡು ಬರುತ್ತದೆ. ಸದರಿಯವರಿಗೆ ಹೆಚ್ಚುವರಿ ಪಾವತಿ ಮೊತ್ತವನ್ನು ಮೇಲೆ ತಿಳಿಸಿದಂತೆ ಅವಧಿಯಲ್ಲಿ ಲೆಕ್ಕ ಹಾಕಿ ವಸೂಲಿಸಿದ ಬಗ್ಗೆ ಕೂಡಲೇ ದಾಖಲಾತಿಗಳನ್ನು ಸಲ್ಲಿಸುವದು. ಮತ್ತು (2012-14 ರ ಖಂಡಿಕೆ 46 ಬಿ) ರನ್ವಯ 4/12 ರಿಂದ 3/14 ರವರೆಗೆ ವ್ಯತ್ಯಾಸದ ಮೊತ್ತ ವಸೂಲಿಗೆ ಸೂಚಿಸಿದ್ದರ ರೂ.60408/- ಗಳನ್ನು ವಸೂಲಿಸಿದ ಬಗ್ಗೆ ದಾಖಲಾತಿಗಳನ್ನು ಲೆಕ್ಕ ತನಿಖಾ ವೇಳೆಯಲ್ಲಿ ಸಲ್ಲಿಸಿರುವುದಿಲ್ಲ. ಉಳಿದ ಅವಧಿ ಅಂದರೆ 07/05/2010 ರಿಂದ 03/12/2012 ರವರೆಗೆ ಲೆಕ್ಕಾಚಾರ ಮಾಡಿಕೊಂಡು ಸದರಿಯವರಿಂದ ವಸೂಲಿಗೆ ಸೂಚಿಸಿದೆ.

ಅದರಂತೆ ಶ್ರೀ ಚಂದ್ರಶೇಖರ ಕಿರಿಯ ಅಭಿಯಂತರರು ಇವರ ಹುದ್ದೆಗೆ ಸಂಬಂಧಿಸಿದ ಇಲಾಖಾ ಪರೀಕ್ಷೆಯನ್ನು ಪಾಸು ಮಾಡುವ ಕಾರಣ ಇವರ ಪರೀಕ್ಷತಾ ಅವಧಿಯನ್ನು ಘೋಷಿಸಲು .ಬರುವುದಿಲ್ಲ. ಆದರೆ ಸದರಿಯವರು ದಿನಾಂಕ: 01/09/1994 ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಆದೇಶಿಸಲು ದಿನಾಂಕ:17/09/1994 ರಂದು ನೇಮಕವಾಗಿದ್ದು ದಿನಾಂಕ: 20/11/1996 ರಂದು ಸೇವಾ ಪೂರ್ವ ಅವಧಿಯನ್ನು ತೃಪ್ತಿಕರವಾಗಿ ಮುಗಿಸಿದ್ದರು ಎಂದು ಆದೇಶಿಸಿದ್ದಾರೆ. ಇದು ನಿಯಮಗಳ ವಿರುದ್ಧವಾಗಿರುತ್ತದೆ. ಸದರಿಯವರು ದಿನಾಂಕ:06/01/2016 ರಂದು ಪ್ರ. ಪತ್ರ ಸಂಖ್ಯೆ 057348 ರಂತೆ ಉತ್ತೀರ್ಣವಾಗಿದ್ದು ಕಂಡು ಬರುತ್ತದೆ. ಕಾರಣ ಮೇಲಿನ ಅವಧಿಯಲ್ಲಿ ಇ.ಫ. ಪಾಸಾದ ದಿನಾಂಕದವರೆಗೆ ಹೆಚ್ಚುವರಿ ಪಾವತಿ ವ್ಯತ್ಯಾಸದ ಮೊತ್ತವನ್ನು ಲೆಕ್ಕಾಚಾರ ಮಾಡಿ ವಸೂಲಿ ಮೊತ್ತವನ್ನು ಕೂಡಲೇ ಸಲ್ಲಿಸಲು ವಿಚಾರಣಾ ಪತ್ರ ಸಂಖ್ಯೆ:60 ದಿನಾಂಕ:07/05/2018 ರಂದು ನೀಡಲಾಗಿದ್ದುರೂ ತಮ್ಮಿಂದ ಯಾವುದೇ ಅನುಸರಣೆ ಬಾರದೇ ಇರುವ ಕಾರಣ ಲೆಕ್ಕ ತನಿಖೆಯಲ್ಲಿ ಆಕ್ಷೇಪಿಸಿದೆ. ಹಾಗೂ **2016-17ನೇ** ಸಾಲಿನಲ್ಲಿ ಮೇಲಿನ ನ್ಯೂನ್ಯತೆಯಂತೆ ಹೆಚ್ಚುವರಿ ಪಾವತಿ ಮಾಡಿದ ಬಗ್ಗೆ ಅನುಸರಣೆಯನ್ನು ಸಲ್ಲಿಸುವುದು.

52) ಸಾಮಾನ್ಯ ಅಭಿಪ್ರಾಯ :-

1) ಲೆಕ್ಕ ಪತ್ರಗಳನ್ನು ಯಾವ ಪದ್ಧತಿಯಲ್ಲಿ ನಿರ್ವಹಿಸಬೇಕು ಎಂಬುದರ ಕುರಿತು ಹಣಕಾಸು ಅಧಿಕಾರಿ ಹಾಗೂ ಹಣಕಾಸು ಸಮಿತಿಯಲ್ಲಿ ಯಾವುದೇ ನಿಯಮಗಳನ್ನು ರಚಿಸಿಕೊಂಡಿರುವುದಿಲ್ಲ.

2) ಮಾಸಿಕ ಲೆಕ್ಕ ಪತ್ರಗಳನ್ನು ತಯಾರಿಸಿ ಲೆಕ್ಕ ಪರಿಶೋಧನೆಗೆ ಒಳಪಡಿಸಿಲ್ಲ.

3) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳ ಪಾವತಿಗಳಲ್ಲಿ ಹಿಂದಿನ ವರದಿಗಳಲ್ಲಿ ಹೇಳಲಾದ ನ್ಯೂನ್ಯತೆಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಕೂಡ ನಿಯಮುಗಳನ್ನು ಉಲ್ಲಂಘಿಸಿ ಬೇರೆ ಬೇರೆ ಪ್ರಕರಣಗಳಲ್ಲಿ ಹೆಚ್ಚಿನ ವೇತನ ಮತ್ತು ಭತ್ಯೆಗಳನ್ನು ಪಾವತಿಸಲಾಗುತ್ತಿದೆ.

4) ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಪ್ರಸಕ್ತ ವರ್ಷದಲ್ಲಿಯೂ ಕೂಡ ಅನಿಯಮಿತವಾಗಿ ವಿವಿಧ ಸಂಭಾವನೆ/ಗೌರವ ಧನ ಮುಂತಾದ ಪಾವತಿಗಳನ್ನು ಮಾಡಲಾಗಿದ್ದು ವಿಶ್ವವಿದ್ಯಾಲಯಕ್ಕೆ ಅನಾವಶ್ಯಕ ಆರ್ಥಿಕ ಹೊರೆಯನ್ನು ಉಂಟು ಮಾಡಲಾಗಿದೆ.

5) ಆಕ್ಷೇಪಣೆ ಮತ್ತು ವಸೂಲಾತಿ ಪ್ರಕರಣಗಳ ತೀರುವಳಿಗೆ ಸರಿಯಾಗಿ ಗಮನಹರಿಸಿಲ್ಲ. ಹಾಗೂ ಸೂಕ್ತ ದಾಖಲಾತಿ ವಹಿಗಳನ್ನು ತಯಾರಿಸಿ ಸಂಸ್ಥೆಯಲ್ಲಿ ಇಟ್ಟುಕೊಂಡಿರುವುದಿಲ್ಲ.

6) ಕಟ್ಟಡ ಕಾಮಗಾರಿಗಳ ನಿರ್ವಹಣೆಯಲ್ಲಿ ಕರ್ನಾಟಕ ಪಾರದರ್ಶಕ ಅಧಿನಿಯಮ 1999 ಹಾಗೂ ನಿಯಮ 2000 ಅಡಿಯಲ್ಲಿ ನಿಗದಿಪಡಿಸಲಾದ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ನಮೂನೆ Kw-1 ರಿಂದ Kw-6 ರವರೆಗೆ ಹಾಗೂ ಖರೀದಿಗಳಿಗೆ ಸಂಬಂಧಿಸಿದಂತೆ ಕೆ.ಜಿ.ನಮೂನೆಗಳು ಹಾಗೂ ಸೇವೆಗಳಿಗೆ ಕೆ.ಸಿ. ನಮೂನೆಗಳ ಪ್ರಕ್ರಿಯೆ ನಿರ್ವಹಿಸದೇ ಹಳೆಯದಾದ ಫಾರ್ಮ್ ಬಿ-2 ನಮೂನೆ ಅಡಿ ಕರಾರು ಒಪ್ಪಂದ ಮಾಡಿಕೊಂಡಿರುವುದನ್ನು ಸ್ಥಗಿತಗೊಳಿಸಿ ಈ ಮೇಲೆ ತಿಳಿಸಿದ ನಮೂನೆಗಳ (Standard documents) ಪ್ರಕಾರ ಕ್ರಮ ಕೈಗೊಳ್ಳಲು ಸೂಚಿಸಿದೆ.

7) ಶಾಸನಬದ್ಧ ಕಟಾವಣೆಗಳಾದ ಆದಾಯತೆರಿಗೆ, ಮಾರಾಟತೆರಿಗೆ, ಕಾರ್ಮಿಕ ಕಲ್ಯಾಣ ನಿಧಿ, ಇ.ಪಿ.ಎಫ್., ಇ.ಎಸ್.ಐ. ಮುಂತಾದವುಗಳನ್ನು ಕಡ್ಡಾಯವಾಗಿ ಕಾಮಗಾರಿ/ಖರೀದಿ ಬಿಲ್ಲುಗಳಿಂದ ಕಟಾಯಿಸಿ ಪ್ರಚಲಿತ ನಿಯಮಗಳ ಪ್ರಕಾರ ಸಂಬಂಧಿಸಿದ ಇಲಾಖೆಗಳಿಗೆ ತಪ್ಪದೇ ಸಲ್ಲಿಸುವುದು

8) ಹಣಬಳಕೆ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ಫಂಡಿಂಗ್ ಏಜೆನ್ಸಿಗಳಿಂದ ನೀಡಲಾಗುವ ಮಾರ್ಗದರ್ಶಿ ನಿಯಮಗಳನ್ವಯ ದಾಖಲೆಗಳನ್ನು ನಿರ್ವಹಿಸಿ ಸಂಬಂಧಿಸಿದ ಫಂಡಿಂಗ್ ಏಜೆನ್ಸಿಗಳಿಗೆ ಹಣಬಳಕೆ ಪ್ರಮಾಣ ಪತ್ರಗಳನ್ನು ತಪ್ಪದೇ ಸಲ್ಲಿಸುವುದರೊಂದಿಗೆ ಲೆಕ್ಕಗಳನ್ನು ಮರುಸಮನ್ವಯಗೊಳಿಸುವುದು. ಹಾಗು ಹಣ ಬಳಕೆ ಪ್ರಮಾಣ ಪತ್ರದೊಂದಿಗೆ ತಿಂಗಳ ವಾರು ಸ್ಟೇಟಮೆಂಟ್ ಆಫ್ ಅಕೌಂಟ್‌ನ್ನು ತಯಾರಿಸಿ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸುವದು.

9) ಖರೀದಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಈ ವರ್ಷದಲ್ಲಿಯೂ ಕಾಣಬಹುದಾಗಿದೆ.

10) ಪರೀಕ್ಷಾ ಕಾರ್ಯಗಳಿಗಾಗಿ ಸಿಬ್ಬಂದಿಗಳಿಗೆ ಸರ್ಕಾರದ ಸ್ಪಷ್ಟ ಆದೇಶದ ಹೊರತಾಗಿಯೂ ಅನಿಯಮಿತವಾಗಿ ಸಂಭಾವನೆ/ಪರಿಹಾರ ಭತ್ಯೆ/ ಪ್ರೋತ್ಸಾಹ ಧನ/ಮಾನವ ಸಂಪನ್ಮೂಲ ಸಂಭಾವನೆ/ ಎಂದು ವಿವಿಧ ಹೆಸರಿನಲ್ಲಿ ಪಾವತಿಸಿ ವಿಶ್ವವಿದ್ಯಾಲಯಕ್ಕೆ ನಷ್ಟ ಉಂಟು ಮಾಡಲಾಗಿದೆ.

11) ಸಾಕಷ್ಟು ಮೊತ್ತದ ಮುಂಗಡ ಹೊಂದಾಣಿಕೆಗಾಗಿ ಬಾಕಿಯಿದ್ದು ಯಾವುದೇ ಕ್ರಮ ಕೈಗೊಳ್ಳದ ಕಾರಣ ವಿಶ್ವವಿದ್ಯಾಲಯದ ನಿಧಿಯನ್ನು ನಿಲಂಬನೆಯಲ್ಲಿರಿಸಿದಂತಾಗಿದೆ. ಹಾಗೂ ಸುಮಾರು ವರ್ಷಗಳಿಂದ ಸದರಿ ಮುಂಗಡಗಳು ಬಾಕಿ ಉಳಿದಿದ್ದುಹೊಂದಾಣಿಕೆ/ವಸೂಲಿ ಮಾಡುವುದರಲ್ಲಿ ಸಂಸ್ಥೆಯು ಸಮರ್ಪಕ ನಿರ್ವಹಣೆ ಕೈಗೊಂಡಿದ್ದು ಕಂಡು ಬರುವುದಿಲ್ಲ.

12) ಹಣಕಾಸಿನ ನಿರ್ವಹಣೆಯಲ್ಲಿ ನಿಯಮಗಳ ಪರಿಪಾಲನೆ ಪಾವತಿ ಕ್ಲೇಮುಗಳ ಸಂಪೂರ್ಣ ಪರಿಶೀಲನೆ ಮುಂತಾದ ಕ್ರಮಗಳ ಕಡೆ ಗಮನ ಹರಿಸುವುದು ಅತ್ಯವಶ್ಯ ಎಂದು ಅಭಿಪ್ರಾಯ ಪಟ್ಟಿದೆ.

13) ಕೆ.ಡಬ್ಲ್ಯೂ. ನಿಯಮ 301 ರನ್ವಯ ಅಪೆಂಡಿಕ್ಸ್ 7 ರ ನಿಯಮದಂತೆ ಸಂಬಂಧಿಸಿದ ತಾಂತ್ರಿಕ ಮುಖ್ಯಸ್ಥರಿಂದ ಪುನರ್ ಪರಿಶೀಲನೆ ಮಾಡಿ ಕಾಮಗಾರಿ ನಿರ್ವಹಿಸಲು ಸೂಚಿಸಿದೆ.

14) ಯು.ಜಿ.ಸಿ. ಮಾರ್ಗಸೂಚಿಗಳನ್ವಯ ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಸಂಸ್ಥೆಯು ವಿಫಲವಾಗಿದ್ದು ಬೋಧಕ ಸಿಬ್ಬಂದಿಗಳಿಗೆ ಅಪಾರವಾದ ಹೆಚ್ಚುವರಿ ವೇತನ ಹಾಗೂ ಭತ್ಯೆಗಳನ್ನು ಪಾವತಿಗಳಲ್ಲಿ ವಸೂಲಿಗೆ ಸೂಚಿಸಿದ (ಲೆಕ್ಕ ತನಿಖಾ ವರದಿಗಳನ್ವಯ) ಮೊತ್ತಗಳಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಅಭಿಪ್ರಾಯಿಸಲಾಗಿದೆ.

ಅಪರ ನಿರ್ದೇಶಕರು,
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ
ಮತ್ತು ಲೆಕ್ಕ ಪತ್ರ ಇಲಾಖೆ,
ಪ್ರಾಂತೀಯ ಕಛೇರಿ ಕಲಬುರಗಿ.

ದಿನಾಂಕ:- 27-04-2018.   ಅನುಬಂಧ - 1

ಹಿಂದಿನ ಸಾಲಿನಲ್ಲಿ Paraಗಳು ಕೈಬಿಡಲಾಗಬಲ್ಲವುಗಳ ಬಗ್ಗೆ ವಿವರ:

(1) ಲೆಕ್ಕ ಪರಿಶೋಧನಾ ವರದಿ, ೨೦೧೦-೧೧/೧೨.

19th Para — ಬಿಲ್ಲುಗಳನ್ನು ಹಾಜರು ಪಡಿಸದೇ ಇರುವುದು

ಕ್ರ.ಸಂ	ಚೆಕ್ ಸಂಖ್ಯೆ	ವಿಭಾಗ	ಮೊತ್ತ
01	1900	ಜಾನಪದ ಅಧ್ಯಯನ ವಿಭಾಗ	306097.(
02	2075	[illegible] ಅಧ್ಯಯನ ವಿಭಾಗ	158807.(
03	2375	ಕೂಡಲಸಂಗಮ ಅಧ್ಯಯನ ಕೇಂದ್ರ	219503.(
04	1103	ಪ್ರಯಾಣ ಭತ್ಯೆ	550855.0
			1235262.0

ಈ ಮೇಲ್ಕಂಡ ಎಲ್ಲ ಬಿಲ್ಲುಗಳನ್ನು ಹಾಜರುಪಡಿಸಲಾಗಿದೆ. ಆದ ಕಾರಣ ಆಕ್ಷೇಪಗಳನ್ನು ಕೈಬಿ: ಕೈಬಿಡಬಹುದಾಗಿದೆ.

(2) ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದ ಸಂಬಂಧದ 2011-12ನೇ ಸಾಲಿನ ಮುಂಗಡ ಮತ್ತು ಹೊಂದಾಣಿಕೆ ಮೊತ್ತದ ವಿವರಗಳು Annexure-(2) ರಲ್ಲಿ

ಈ ಎಲ್ಲ ಆಕ್ಷೇಪಣೆಗಳನ್ನು ಹಾಜರುಪಡಿಸಲಾಗಿದೆ- ಆದ ಕಾರಣ ಮೊತ್ತದ ಒಟ್ಟು - 554575 ರೂಗಳನ್ನು ಕೈಬಿಡಬಹುದಾಗಿದೆ.

(3) 2014-15 ಮತ್ತು 2015-16 ಸಾಲಿನಲ್ಲಿ ಬಿಲ್ಲುಗಳನ್ನು ಹಾಜರುಪಡಿಸದೇ ಇರುವುದು —

Annexure-(3) — 2-6-23

ಇಲ್ಲಿ ಸಂಬಂಧಿಸಿದ ಎಲ್ಲಾ ಬಿಲ್ಲುಗಳನ್ನು ಹಾಜರುಪಡಿಸಿದಾರೆ. ಆದ ಕಾರಣ ಮೊತ್ತ ರೂ - 23,68,5 ರೂಗಳನ್ನು ಕೈಬಿಡಬಹುದು.

(4) 2014-15 ಮತ್ತು 2015-16ನೇ ಸಾಲಿನ ಲೆಕ್ಕ ಪರಿಶೋಧನಾ ಶುಲ್ಕದ ಸಂದಾಯ ಮಾಡದಿರುವುದು.

ಹಿಂದಿನ ಸಾಲಿನ ಲೆಕ್ಕ ಪರಿಶೋಧನಾ ಶುಲ್ಕದ ಮೊತ್ತ ₹ 351794 ರೂಗಳನ್ನು ಪಾವತಿಸಿರುವುದರ ವಿವರವನ್ನು Annexure-(4) ನಲ್ಲಿ ಪಡೆಯಬಹುದು — ಈ ಹಣವನ್ನು ಸರ್ಕಾರಿ ಖಜಾನೆಯಲ್ಲಿ ದಿನಾಂಕ - 28-03-ರಂದು ಪಾವತಿಸಲಾಗಿದೆ - ಆದ ಕಾರಣ ಈ ಮೊತ್ತವನ್ನು ಕೈಬಿಡಬಹುದು.

Abstract:

		ಮೊತ್ತ:
(1)	2010-11/12 ಸಾಲಿನಲ್ಲಿ.	12,35,262.00
(2)	2011-12	5,54,575.00
(3)	2014-15 & 2015-16	23,68,523.00
(4)	2014-15 & 2015-16	3,51,794.00
	ಒಟ್ಟು ಮೊತ್ತ	4510154.00

[illegible] [illegible]

ಉಪ ನಿರ್ದೇಶಕರು
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು
ಲೆಕ್ಕ ಪತ್ರ ಇಲಾಖೆ
ಪ್ರಾಂತೀಯ ಕಚೇರಿ, ಕಲಬುರಗಿ

ಕ್ರ.ಸಂ	ವಿವರ	ಸ್ವೀಕೃತ ಅನುದಾನಗಳು	ಇತರೆ ಇರಿಮ್‌ಡಿ/ಎಫ್‌ಎಸ್‌ಡಿ /ಬಾಡಿಗೆ	ಬಡ್ಡಿ	ಒಟ್ಟು	ಆಂತರಿಕ ಅನುದಾನ ವರ್ಗಾವಣೆ	ರದ್ದು ಪಡಿಸಿದ ಚೆಕ್ಕು/ ಇತರೆ	ಒಟ್ಟು	ನಿವ್ವಳ ಮೊತ್ತ
1	2	3	4	5	6	7	8	9	10
1	ವೇತನ ಸ್ವೀಕೃತಿಗಳು	210500000	6718	1002468	211509186	16600000	37237	16637237	228146423
2	ನಿವೃತ್ತಿ ವೇತನ ಸ್ವೀಕೃತಿಗಳ	0	500	83779	84279	700000	12810736	13510736	13595015
3	ಸಾಮಾನ್ಯ ಖಾತೆಯ ಸ್ವೀಕೃತಿಗಳ	31532100	8342304	684140	40558544	16600000	6715541	23315541	63874085
4	ಬಾದಾಮಿ ಕೇಂದ್ರದ ಸ್ವೀಕೃತಿಗಳ	0	185161	0	185161	0	0	0	185161
5	ಪ್ರಸಾರಾಂಗದ ಸ್ವೀಕೃತಿಗಳ	0	3410510	66599	3477109	211290	280	211570	3688679
6	ದೂರ ಶಿಕ್ಷಣ ನಿರ್ದೇಶನಾಲಯದ ಸ್ವೀಕೃತಿಗಳ	0	10970677	131314	11101991	12500000	71560	12571560	23673551
7	ವಿಶೇಷ ಘಟಕ ಯೋಜನೆ ಸ್ವೀಕೃತಿಗಳ	7200000	0	652151	7852151	0	1075889	1075889	8928040
8	ಗಿರಿಜನ ಉಪಯೋಜನೆ ಸ್ವೀಕೃತಿಗಳ	2800000	0	111437	2911437	0	1103541	1103541	4014978
9	ಯು.ಜಿ.ಸಿ. ಸ್ವೀಕೃತಿಗಳ	5225000	94874	1178987	6498861	0	747329	747329	7246190
10	ಶಿಷ್ಯವೇತನ ಸ್ವೀಕೃತಿಗಳ	0	2401661	66297	2467958	0	41404	41404	2509362
11	ಪ.ಜಾ ವಿದ್ಯಾರ್ಥಿಗಳ ವಸತಿನಿಲಯ ಸ್ವೀಕೃತಿಗಳ	140615000	33841	3036934	143685775	87385000	0	87385000	231070775
12	ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ ಸ್ವೀಕೃತಿಗಳ	22265000	25088	562270	22852358	29598000	49369	29647369	52499727
13	ರೂಸಾ ಸ್ವೀಕೃತಿಗಳ	0	0	2144730	2144730	0	0	0	2144730
14	ಸ್ಥಾಯಿನಿಧಿ ಸ್ವೀಕೃತಿಗಳ	0	12132	170282	182414	0	0	0	182414
15	ದತ್ತಿನಿಧಿ ಸ್ವೀಕೃತಿಗಳ	0	59486	211049	270535	0	14774	14774	285309
16	ಪೀಠಗಳ ಸ್ವೀಕೃತಿಗಳ	5180000	399048	2015566	7594614	20000000	45464	20045464	27640078
17	ಠೇವಣಿ ಸ್ವೀಕೃತಿಗಳ	0	4515020	157778	4672798	0	0	0	
	ಒಟ್ಟು	**425317100**	**30457020**	**12275781**	**468049991**	**183594290**	**22713124**	**206307414**	**669684517**

ಅಪರ ನಿರ್ದೇಶಕರು,
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ
ಮತ್ತು ಲೆಕ್ಕ ಪತ್ರ ಇಲಾಖೆ,
ಪ್ರಾಂತೀಯ ಕಛೇರಿ ಕಲಬುರಗಿ.

ಕನ್ನಡ ವಿಶ್ವವಿದ್ಯಾಲಯ, ಹಂಪಿ

2016-17 ನೇ ಸಾಲಿನ ಆರ್ಥಿಕ ವರ್ಷದ ವಾರ್ಷಿಕ ವೆಚ್ಚಗಳ ಘೋಷ್ವಾರು				
ಕ್ರ.ಸಂ	ವಿವರಗಳು	ವರ್ಗಾವಣೆ ಮೊತ್ತ	ಖರ್ಚಿನ ಮೊತ್ತ	ಒಟ್ಟು ಮೊತ್ತ
1	ವೇತನ ವೆಚ್ಚಗಳು	19100000	205831895.67	224931895.67
2	ನಿವೃತ್ತಿ ವೇತನ ವೆಚ್ಚಗಳು	700000	12601050.00	13301050.00
3	ಸಾಮಾನ್ಯ ವೆಚ್ಚಗಳು	4100000	50335749.20	54435749.20
4	ಚಿತ್ರಕಲೆ ಡಿಪ್ಲೋಮಾ ಮತ್ತು ಪದವಿ ಪಠ್ಯಕ್ರಮ ತರಬೇತಿ ಕಾರ್ಯಕ್ರಮ ವೆಚ್ಚಗಳು	0	14112822.00	14112822.00
5	ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ವೆಚ್ಚಗಳು	0	4988278.00	4988278.00
6	ಪ್ರಸಾರಾಂಗದ ವೆಚ್ಚಗಳು	0	2091619.00	2091619.00
7	ದೂರಶಿಕ್ಷಣ ನಿರ್ದೇಶನಾಲಯದ ವೆಚ್ಚಗಳು	22500000	11585072.20	34085072.20
8	ವಿಶೇಷ ಘಟಕ ಉಪಯೋಜನೆ ವೆಚ್ಚಗಳು	0	23675377.44	23675377.44
9	ಗಿರಿಜನ ಉಪಯೋಜನೆ ವೆಚ್ಚಗಳು	0	4899221.18	4899221.18
10	ಯು.ಜಿ.ಸಿ.ವೆಚ್ಚಗಳು	0	21461153.51	21461153.51
11	ಶಿಷ್ಯವೇತನ ವೆಚ್ಚಗಳು	0	4417812.52	4417812.52
12	ಪ.ಜಾ ಮತ್ತು ಪ.ಪಂಗಡ ವಿದ್ಯಾರ್ಥಿಗಳು ವಸತಿನಿಲಯ ವೆಚ್ಚಗಳು	80000000	69237253.90	149237253.90
13	ಬಂಜಾರು ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ ವೆಚ್ಚಗಳು	36983000	4997541.10	41980541.10
14	ರೂಸಾ ಅನುದಾನದಡಿ ವೆಚ್ಚಗಳು	0	70384086.00	70384086.00
15	ಸ್ಥಾಯಿನಿಧಿ ವೆಚ್ಚಗಳು	211290	5840.00	217130.00
16	ದತ್ತಿನಿಧಿ ವೆಚ್ಚಗಳು	0	169081.00	169081.00
17	ಪೀಠಗಳು ವೆಚ್ಚಗಳು	20000000	2198167.90	22198167.90
18	ಠೇವಣಿ ವೆಚ್ಚಗಳು	0	1303169.00	1303169.00
	ಒಟ್ಟು	**183594290**	**504295189.62**	**687889479.62**

ಅಪರ ನಿರ್ದೇಶಕರು,
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ
ಮತ್ತು ಲೆಕ್ಕ ಪತ್ರ ಇಲಾಖೆ,
ಪ್ರಾಂತೀಯ ಕಛೇರಿ ಕಲಬುರಗಿ.

ಅನುಬಂಧ - 03

ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

2016-17ನೇ ಸಾಲಿನ ಸಾವಧಿ ಠೇವಣಿಗಳ ಸವಿವರದ ಪಟ್ಟಿ

ಕ್ರಸಂ	ಖಾತೆ ಸಂಖ್ಯೆ	ಘಟಕ ಸಂ	ವಿವರ		ಪ್ರಾರಂಭ ಶಿಲ್ಕು	ಹೊಸದಾಗಿ ಹೂಡಿಕೆ ಮಾಡಿದ್ದು	ಬಡ್ಡಿ ಬಂದಿದ್ದು	ವಾಪಾಸು ಪಡೆದಿದ್ದು	ಅಂತಿಮ ಶಿಲ್ಕು
1	6831	49	ಶಂಭಾಜೋಷಿ ಅಧ್ಯಯನ ಪೀಠ		8,00,000.00		71,856.00	71,856.00	8,00,000.0
2	6831	50	ಶಂಭಾಜೋಷಿ ಅಧ್ಯಯನ ಪೀಠ		2,00,000.00		18,100.00	18,100.00	2,00,000.0
3	6831	51	ದಲಿತ ಸಂಸ್ಕೃತಿ ಅಧ್ಯಯನ ಪೀಠ		10,00,000.00		90,500.00	90,500.00	10,00,000.0
4	6831	52	ಲೋಹಿಯ ಅಧ್ಯಯನ ಪೀಠ		10,00,000.00		89,820.00	89,820.00	10,00,000.0
5	6831	53	ಪುರಂದರದಾಸ ಅಧ್ಯಯನ ಪೀಠ		10,00,000.00		90,500.00	90,500.00	10,00,000.0
6	6831	54	ಎಚ್.ಕೆ.ಡಿ.ಎ.ಬಿ. ಅಧ್ಯಯನ ಪೀಠ		10,00,000.00		82,713.00	82,713.00	10,00,000.0
7	6831	55	ವಾಲ್ಮೀಕಿ ಅಧ್ಯಯನ ಪೀಠ		15,00,000.00		1,35,752.00	1,35,752.00	15,00,000.0
8	6831	56	ಜೈನ ಸಂಸ್ಕೃತಿ ಅಧ್ಯಯನ ಪೀಠ		10,00,000.00		90,500.00	90,500.00	10,00,000.0
9	6831	57	ಡಾ.ರಾಜಕುಮಾರ್ ಅಧ್ಯಯನ ಪೀಠ		15,00,000.00		1,35,752.00	1,35,752.00	15,00,000.0
10	6831	58	ದೇವರ ದಾಸಿಮಯ್ಯ ಅಧ್ಯಯನ ಪೀಠ		10,00,000.00		90,500.00	90,500.00	
11	6831	59	ದೇವರ ದಾಸಿಮಯ್ಯ ಅಧ್ಯಯನ ಪೀಠ		15,00,000.00		1,36,862.00	1,36,862.00	25,00,000.0
12	6831	61	ಹಾಲುಮತ ಅಧ್ಯಯನ ಪೀಠ						
13	6831		ಹಾಲುಮತ ಅಧ್ಯಯನ ಪೀಠ		20,00,000.00		1,81,000.00	1,81,000.00	20,00,000.0
14	6831	62	ಹಾಲುಮತ ಅಧ್ಯಯನ ಪೀಠ						
15	6831		ಹಾಲುಮತ ಅಧ್ಯಯನ ಪೀಠ		10,00,000.00		89,820.00	89,820.00	10,00,000.0
16	9044	63	ಶ್ರೀ ಹಿರೇಹಾಳ್ ಇಬ್ರಾಹಿಂ ದತ್ತಿನಿಧಿ	53,488.00					
17	9044		ಶ್ರೀಮತಿ ಅಲ್ಲಂ ಸುಮಂಗಲಮ್ಮ ಮತ್ತು ಶ್ರೀ ಅಲ್ಲಂ ಕರಿಬಸಪ್ಪ ದತ್ತಿನಿಧಿ	53,488.00					
18	9044		ಶ್ರೀ ಕೆ.ಎಲ್.ಇ. ಸಂಸ್ಥೆ ದತ್ತಿನಿಧಿ	53,487.00	2,13,950.00				2,13,950.00
19	9044		ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ ದತ್ತಿನಿಧಿ	53,487.00					
20	9044	64	ಕೆ.ವಿ. ತಿರುಪಾಲಪ್ಪ ದತ್ತಿನಿಧಿ		53,755.00				
21	9044	65	ಸಿ.ಟಿ.ಎಂ. ಕೊಟ್ರಯ್ಯ ದತ್ತಿನಿಧಿ		50,000.00				53,755.00
22	9044	66	ವೈ.ನಾಗೇಶ ಶಾಸ್ತ್ರಿ ದತ್ತಿನಿಧಿ		50,000.00		4,524.00	4,525.00	49,999.00
23	9044	67	ವೈ.ಕೆ.ರಾಮಯ್ಯ ದತ್ತಿನಿಧಿ		40,000.00		14,583.09	14,583.09	50,000.00
24	9044	68	ಶ್ರೀಮತಿ ಖರೀದಿ ಪಾಲಮ್ಮ ದತ್ತಿನಿಧಿ		25,000.00		11,664.67	11,664.67	40,000.00
25	10000	69	ಡಿ.ಎಲ್. ನರಸಿಂಹಚಾರ್ ದತ್ತಿನಿಧಿ		1,00,000.00		7,229.24	7,229.24	25,000.00
26	9044	70	ಶ್ರೀರಂಗ ದತ್ತಿನಿಧಿ				8,575.00	8,575.00	1,00,000.00
27	9044		ಶ್ರೀರಂಗ ದತ್ತಿನಿಧಿ		2,66,497.00				
28	9044	71	ಶ್ರೀರಂಗ ದತ್ತಿನಿಧಿ		2,68,042.00				2,66,497.00
29	9044	72	ಫ.ಗು.ಹಳಕಟ್ಟಿ ದತ್ತಿನಿಧಿ		1,07,383.00				2,68,042.00
30	9044	73	ಶ್ರೀ ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿನಿಧಿ		53,733.00				1,07,383.00 53,733.00
31	9044	74	ಮೈಕೊ ಕನ್ನಡ ಬಳಗ ದತ್ತಿನಿಧಿ		1,07,050.00				
32	9044	75	ಶ್ರೀ ಕೆ.ಎಸ್. ವೀರಭದ್ರಪ್ಪ ದತ್ತಿನಿಧಿ		5,00,000.00				1,07,050.00
33	9458	76	ಉಮಾದೇವಿ ಎಂ.ಕಲ್ಬುರ್ಗಿ ಮಹಿಳಾ ಕ್ಷೇಮ ನಿಧಿ		1,50,000.00		1,23,000.39 13,576.00	1,23,000.39 13,576.00	5,00,000.00 1,50,000.00
34	8529	77	ಕಾನೂನು ಪುಸ್ತಕ		4,00,000.00				
35	8529	78	ವಸ್ತು ಸಂಗ್ರಹಾಲಯ		2,81,219.94		30,557.00		4,30,557.00
36	8387	79	ಸಚಿತ್ರ ಕರ್ನಾಟಕ		4,80,903.57		23,769.00		3,04,988.94
37	9367	80	ನಿವೃತ್ತಿ ವೇತನ ವಂತಿಗೆ		7,00,000.00		32,574.00		5,13,477.57
38	6831	81	ಹಾಲುಮತ ಅಧ್ಯಯನ ಪೀಠ		4,00,000.00		27,150.00	7,27,150.00	-
39	6831	82	ಶಂಭಾಜೋಷಿ ಅಧ್ಯಯನ ಪೀಠ		5,00,000.00		29,200.00	29,200.00	4,00,000.00
40	6831	83	ಎಚ್.ಕೆ.ಡಿ.ಎ.ಬಿ. ಅಧ್ಯಯನ ಪೀಠ		3,00,000.00		36,500.00	36,500.00	5,00,000.00
41	6831	84	ದಲಿತ ಸಂಸ್ಕೃತಿ ಅಧ್ಯಯನ ಪೀಠ		3,00,000.00		21,900.00	21,900.00	3,00,000.00
42	6831	85	ದೇವರ ದಾಸಿಮಯ್ಯ ಅಧ್ಯಯನ ಪೀಠ		5,00,900.00		21,900.00	21,900.00	3,00,000.00
43	9383	86	ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಸತಿನಿಲಯ ಕಟ್ಟಡ ನಿರ್ಮಾಣ			2,00,00,000.00	36,500.00 5,64,519.00	36,500.00 2,06,64,519.00	5,00,000.00
44	9385	87	ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ						

.... ಇಸವಿ 2016 - 2017

ಕ್ರಸಂ	ಖಾತೆ ಸಂಖ್ಯೆ	ಪುಟ ಸಂ	ವಿವರ		ಪ್ರಾರಂಭ ಶಿಲ್ಕು	ಹೊಸದಾಗಿ ಹೂಡಿಕೆ ಮಾಡಿದ್ದು	ಬಡ್ಡಿ ಬಂದಿದ್ದು	ವಾಪಾಸು ಪಡೆದಿದ್ದು	ಅಂತಿಮ ಶಿಲ್ಕು
45	6831	88	ಜೈನ ಶಾಸನಗಳ ಅಧ್ಯಯನ ಕೇಂದ್ರ			1,00,00,000.00	3,21,062.00	1,03,21,062.00	
46	9386	89	ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ			1,47,99,000.00	3,22,486.00	1,51,21,486.00	
			ಒಟ್ಟು ಮೊತ್ತ		2,03,47,533.51	8,47,99,000.00	43,25,264.39	4,84,67,045.39	6,10,04,752.51

2016-17ನೇ ಸಾಲಿನ ಸಾವಧಿ ಠೇವಣಿಗಳ ಘೋಷ್ವಾರು

ಪ್ರಾರಂಭದ ಶಿಲ್ಕು		2,03,47,533.51
ಹೊಸದಾಗಿ ಹೂಡಿಕೆ ಮಾಡಿದ್ದು		8,47,99,000.00
ಬಡ್ಡಿ ಬಂದಿದ್ದು		43,25,264.39
ಒಟ್ಟು ಮೊತ್ತ		10,94,71,797.90
ವಾಪಸ್ಸು ಪಡೆದಿದ್ದು		4,84,67,045.39
ಅಂತಿಮ ಶಿಲ್ಕು		6,10,04,752.51

ಅಪರ ನಿರ್ದೇಶಕರು,
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ
ಮತ್ತು ಲೆಕ್ಕ ಪತ್ರ ಇಲಾಖೆ,
ಪ್ರಾಂತೀಯ ಕಛೇರಿ ಕಲಬುರಗಿ.